

ಗಂಗೇಚ ಯಮುನೇಚೈವ...

ಡಾ|| ನಾರಾಯಣ ಶೆಟ್ಟಿ, ಮಣಿಪಾಲ

ಆರ್ಗೋಡು ಸುರೇಶ ಶೆಟ್ಟಿ

4359
G.KON
NAR

ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ, ಹುಬ್ಬಳ್ಳಿ -25
ವತಿಯಿಂದ ಪ್ರಕಟಿತ ಕೃತಿಗಳು

ಕೃತಿಯ ಹೆಸರು	ಮುದ್ರಣ	ಬೆಲೆ
1. ಮಗೇಲೀ ಉತ್ತರ ಲೇ : ಆರ್ಗ್ಗೋಡು ಸುರೇಶ ಶಣೈ	2010	ಪ್ರತಿ ಲಭ್ಯವಿಲ್ಲ
2. ಆಮಗೇಲೀ ಕೊಂಕಣಿ ಲೇ : ಶ್ರೀ ಸದಾನಂದ ಭಟ್ ಆನಿ ಸುರೇಶ ಶೆಣೈ ಹುಬ್ಬಳ್ಳಿ	2010	ಪ್ರತಿ ಲಭ್ಯವಿಲ್ಲ
3. ಏಕಳೀ ಮಾಯಿ ದೊಗ್ಗ ಸುನ್ನ **(ಕಾದಂಬರಿ)** ಲೇ : ಅರ್ಗ್ಗೋಡು ಸುರೇಶ ಶೆಣೈ	2010	ಪ್ರತಿ ಲಭ್ಯವಿಲ್ಲ
4. ಗೊಡ್ಡಿ – ಗೊಡಶೆಂ **(ಸಿಹಿ ತಿನಿಸುಗಳು)**ಲೇ : ಶ್ರೀಮತಿ ಪ್ರಭಾ ಶೆಣೈ	2010/2011	ಪ್ರತಿ ಲಭ್ಯವಿಲ್ಲ
5. ಗುರ್ಭಿಣಪಣ ಆನಿ ಬಾಳಾಂತಿರೆ **(ಆರೋಗ್ಯ ಪುಸ್ತಕ)**ಲೇ:ಡಾ॥ ಅನುರಾಧಾ ಕಾಮತ್, ಉಪ್ಪುಂದ	2010	ಪ್ರತಿ ಲಭ್ಯವಿಲ್ಲ
6. ಆಮ್ಗೆಲಿ ವಿದೇಶ ಯತ್ರಾ ಲೇ : ಡಾ॥ ರೋಹಿಣಿ ನಾಗೇಶ ಪ್ರಭು, ಹುಬ್ಬಳ್ಳಿ	2010	ಪ್ರತಿ ಲಭ್ಯವಿಲ್ಲ
7. ಮಾಕ್ಕೇಕ ಆ್ಯಕ್ಸಿಡಂಟ್ ಜಾವಚಾಕ ನಜ್ಜೆ? **(ಕಥಾ ಸಂಕಲನ)**ಲೇ : ಆರ್ಗ್ಗೋಡು ಸುರೇಶ ಶೆಣೈ	2010	ಪ್ರತಿ ಲಭ್ಯವಿಲ್ಲ
8. ಕೊಂಕಣಿ ಯಕ್ಷಗಾನ ಪ್ರಸಂಗ ಲೇ.: ಶ್ರೀ ವಿಶ್ವನಾಥ ಶೇಟ್, ಹಾರ್ಸಿಕಟ್ಟಾ,	2010	ಪ್ರತಿ ಲಭ್ಯವಿಲ್ಲ
9. ತಾನ್ನಿಕ **(ಸಾಂಪ್ರದಾಯಕ ತಿನಿಸುಗಳು)** ಲೇ : ಶ್ರೀಮತಿ ಪ್ರಭಾ ಶೆಣೈ	2010	ಪ್ರತಿ ಲಭ್ಯವಿಲ್ಲ
10. ಕೊಂಕಣಿ ಜೋಕ್ಸ್ ಸಂಗ್ರಹ : ಆರ್ಗ್ಗೋಡು ಸುರೇಶ ಶೆಣೈ	2010	ಪ್ರತಿ ಲಭ್ಯವಿಲ್ಲ
11.. ಕೊಂಕಣಿ ಲೋಕವೇದ ಲೇ : ಶ್ರೀಮತಿ ಜಯಶ್ರೀ ನಾಯಕ ಎಕ್ಕಂಬಿ,	2011	ಪ್ರತಿ ಲಭ್ಯವಿಲ್ಲ
12 ಏಕ ಸೊಯರಿಕ ಸೊದ್ದೂನು ಪಳೆ (ಹಾಸ್ಯ ಲೇಖನ ಸಂಕಲನ) ಲೇ : ಆರ್ಗ್ಗೋಡು ಸುರೇಶ ಶೆಣೈ	2011	ರೂ. 50/-
13. ವೈದ್ಯೋ ನಾರಾಯಣೋ ಹರಿಃ (ಕೊಂಕಣಿ ನಾಟ್ಕಾ ಗುಚ್ಛಾ) ಲೇ : ಶ್ರೀಮತಿ ವೀಣಾ ಜೋಯಿಸ್, ನವಿಮುಂಬಯಿ,		ರೂ. 50/-

ಉದಕಾ ಖಾತ್ತಿರಿ ಮಾಹಿತಿ ಕೋರ್ನು ದಿವಚೆ
ಅಪರೂಪಾಚೆ ಕೊಂಕಣಿ ಕೃತಿ

ಗಂಗೇಚ ಯಮುನೇಚ್ಯೈವ..

* ಡಾ|| ನಾರಾಯಣ ಶೆಣೈ ಕೆ., ಮಣಿಪಾಲ
& * ಆರ್ಗೋಡು ಸುರೇಶ ಶೆಣೈ, ಹುಬ್ಬಳ್ಳಿ

4359
L: B03 - NAR (Kon. I)
H359
G->Kon
NAR
WORLD KONKANI CENTRE LIBRARY
विश्व कोंकणी पुस्तकालय

ಪ್ರಕಾಶಕ :
ಸರಸ್ವತಿ ಪ್ರಭಾ
ಎಲ್.ಐ.ಜಿ. 51, 6ನೇ ಕ್ರಾಸ,
ನವನಗರ, ಹುಬ್ಬಳ್ಳಿ - 580025,
☎ : 9242539776

ಗಂಗೇಚ ಯಮುನೇಚೈವ..

(ಜೀವಜಲ ನೀರಿನ ಮಹತ್ವ ತಿಳಿಸಿ ಕೊಡುವ ಕೊಂಕಣಿ ಕೃತಿ)

गंगेच यमुनेचैव...

(उदका खात्तिरि माहिति कोरनु दिवचे विशेष कृति)

ಲೇಖಕರು :
ಡಾ॥ ನಾರಾಯಣ ಶೆಣೈ ಕೆ, ಮಣಿಪಾಲ &
ಆರ್ಗೋಡು ಸುರೇಶ ಶೆಣೈ, ಹುಬ್ಬಳ್ಳಿ

बरोपि :
डा. नारायण शेणै, मणिपाल अनि
आरगोडु सुरेश् शेणै, हुब्बळ्ळि

4359
G-KON
NAR

ಹಕ್ಕುಗಳು : ಲೇಖಕರದ್ದು

ಪೇಪರ್ : 57 ಜಿ.ಎಸ್.ಎಮ್. ಕ್ರೀಮ್‌ಬೊ.
ಕವರ್ 210 ಜಿಎಸ್‌ಎಮ್ ಆರ್ಟ್ ಕಾರ್ಡ್, ಮಲ್ಟಿಕಲರ್ ಪ್ರಿಂಟ್

ಪ್ರಕಾಶಕರು
ಸರಸ್ವತಿ ಪ್ರಭಾ, ಎಲ್.ಐ.ಜಿ. 51, 6ನೇ ಅಡ್ಡ ರಸ್ತೆ,
ನವನಗರ, ಹುಬ್ಬಳ್ಳಿ – 580025.
ಫೋನ್ : 9242539776

ಪುಟಗಳು : 80 + 4

ಬೆಲೆ : ರೂ. 50/-

ಪ್ರಥಮ ಮುದ್ರಣ : 2012

ಪ್ರತಿಗಳು : 800

ಅಕ್ಷರ ಜೋಡಣೆ(ಡಿ.ಟಿ.ಪಿ.) ಮತ್ತು ಮುದ್ರಣ
ಮೆ॥ ಸರಸ್ವತಿ ಪ್ರಭಾ ಗ್ರಾಫಿಕ್ಸ್ & ಪ್ರಿಂಟರ್ಸ್,
ಆರ್ಗೋಡು ಪ್ರಕಾಶನ, ನವನಗರ, ಹುಬ್ಬಳ್ಳಿ – 580025.

WORLD KONKANI CENTRE
MANGALO

H. H. SHRIMAD SUDHINDRA THIRTHA SWAMI

SHREE KASHI MATH SAMSTHAN, VARANASI

Hearty blessings to our dear disciple Sri Argodu Suresh Shenoy, Editor, Saraswati Prabha Konkani Monthly, Hubli - in the name of Sri Narayana.

Very happy to know the appreciable achievements you are fortunate enough to earn, by all the efforts you took with the Co-opration you got from generous and Charitable persons to commemorate your achivements.

You have started a funding to give Scholership to deserving students and to get printed and phublished Twenty books of all classes of literature in Konkani. With only good intention of encouraging Konkani langauge.

May your selfless efforts be a complte succeas by the full Co-oprations of all kinds from all sides, for which sincere prayers are offered at the lotusfeat of " Sri Vyasa Raghupati"

Sri Gandha Prasad, Akshata is enclosed. Once more with hearty blessings. wishing all succeess to you.

ಸಂದೇಶು

[illegible]

.ಅತ್ಯಂತ ಪ್ರಿಯ ಶಿಷ್ಯವರ್ಗಾಂತರ್ಗತ ಆರ್ಗೋಡು ಸುರೇಶ ಶೆಣೈ, ಸಂಪಾದಕರು, ಸರಸ್ವತಿ ಪ್ರಭಾ, ಕೊಂಕಣಿ ಮಾಸಿಕ, ಹುಬ್ಬಳ್ಳಿ ಇವರಿಗೆ ಶ್ರೀಮನ್ನಾರಾಯಣ ಸ್ಮರಣಪೂರ್ವಕ ಆಶೀರ್ವಾದಗಳು.

ಆದ್ಯ ಶ್ರೀ ಶಕೆ 1929ನೇ ಸರ್ವಜಿತು ಸಂ।ರದ ಚೈತ್ರಶು1ದಾಯು ತಾ. 19-3-207 ಸೋಮವಾರ ಪರ್ಯಂತ ಶ್ರೀ ಸಂಸ್ಥಾನದ ಮುಕ್ಕಾಮು ಪರ್ತಗಾಳಿ ಗೋವಾ ಶ್ರೀ ರಾಮದೇವ ಶ್ರೀ ವೀರವಿಠ್ಠಲ ಸನ್ನಿಧಿಯಲ್ಲಿ ಇರುತ್ತಿದ್ದು ನೀವು ನಮ್ಮ ಯೋಗಕ್ಷೇಮವನ್ನರಿತು ನಿಮ್ಮ ಕಡೆಯ ಕ್ಷೇಮ ಸಮಾಚಾರಗಳ ಬಗ್ಗೆ ಬರೆಯುತ್ತಿರಬೇಕು.

ಸಾಂಪ್ರಾತ ನೀವು ತಾ. 1-2-2007 ರಲ್ಲಿ ಬರೆದ ವಿನಂತಿ ಪತ್ರ ತುಲುಪಿ ವಿವರ ತಿಳಿದು ಬಹಳ ಸಂತೋಷವಾಯಿತು. ಕಳೆದ 18 ವರ್ಷಗಳಿಂದ ನೀವು ಕೊಂಕಣಿ ಸರಸ್ವತಿ ಪ್ರಭಾ ಪ್ರಕಟಿಸುತ್ತಾ ಪತ್ರಿಕೆಯ ಆಶ್ರಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿರುವುದು ಸುತ್ಯಾರ್ಹವಾಗಿದೆ. 2009 ಇಸವಿಯಲ್ಲಿ ಪತ್ರಿಕೆಯು ದ್ವಿದಶಮಾನೋತ್ಸವ ಆಚರಿಸಲಿದ್ದು ವಿಶೇಷ ಯೋಜನೆಯ ಮೂಲಕ ಕೊಂಕಣಿ ಸಾಹಿತ್ಯ ಸೇವೆ ಮಾಡುವ ನಿಮ್ಮಿ ಯೋಜನೆ ಯಶಪ್ರದವಾಗಲಿ, ತನ್ಮೂಲಕ ನಿಮ್ಮೆಲ್ಲರ ಉತ್ತರೋತ್ತರ ಕಲ್ಯಾಣಾಭಿವೃದಿಗಾಗಿ ಶ್ರೀ ರಾಮದೇವ ವೀರವಿಟ್ಠಲ ಚರಣಾರವಿಂದಗಳಲ್ಲಿ ಪ್ರಾರ್ಥಿಸಿ ಶ್ರೀಮುಡಿ ಗಂಧ ಪ್ರಸಾದ ಮಂತ್ರಾಕ್ಷತೆಯನ್ನು ಕಳುಹಿಸಲಾಗಿದೆ. ಸ್ವೀಕರಿಸುವುದು.

ಸುಜ್ಞರಿಗೆ ವಿಶೇಷವೇನು ಬರೆಯಲಿ

ಇಂತಿ ಆಶೀರ್ವಾದಗಳು

ಪ್ರಕಾಶಕಾಲೊಂ ಮ್ಹಣ್ಣೆ..

ಪರಮಾತ್ಮಾಲೆ ಅನವರತ ಕೃಪೆನಿ ಮೇ, 1989ಕ ಶಿರ್ಶಿ ಶ್ರೀ ಮಾರಿಕಾಂಬೆಲೆ ಪಾಯ್ಯೊಳಾಂತು ಉಗ್ತಾವಣ ಜಾಲೇಲಿ **"ಸರಸ್ವತಿ ಪ್ರಭಾ ಕೊಂಕಣಿ ಮ್ಹಹಿನ್ಯಾಳ"** ಹಾಂಗಾ ಪರ್ಯಂತ ಯಶಸ್ವಿ ಜಾವ್ನು ನಿಯಮಿತ ಪ್ರಕಟ ಜಾತ್ತಾ ಏವ್ನು ಆತ್ತ ಪ್ರಕಟಣೆಚೆ 24 ವರ್ಷಾಂತು ಮುಖಾರಸರಲಾ. ಆನಿ ಥೊಡೆ ಮ್ಹೈನ್ಯಾ ಭಿತ್ತರಿ 25 ವರ್ಷಾಕ ಪಾವಚೆ ಆಸ್ಸುನು ರುಪ್ಪೆ ಪರಭೇಚೆ(ರಜತ ಮಹೋತ್ಸವಾಚೆ) ಹೆಬ್ಬಾಗ್ಲಾಕ ಎವ್ನು ರಾಬಲಾ. ಸಬಾರಾ ವರ್ಷಾ ಮಾಗಶಿ ಪರ್ದೇಶಿ ಲೋಕಾಂಗೆಲೆ ದಾಳಿ, ದೌರ್ಜನ್ಯಾನಿ ಆವಯ ಭಾಸ ಕೊಂಕಣಿ, ಆಮಗೇಲೆ ಸಂಸ್ಕೃತಿ ಆನಿ ಕುಲದೇವಾಕ ವ್ಹರೋವ್ನು ಘೆವಚಾಕ ಜನ್ಮಿಲೆ ನೆಲ, ಆಸ್ತಿ, ಪಾಸ್ತಿ ತ್ಯಾಗ, ಬಲಿದಾನ ಕೋರ್ನು ಆಯ್ಯಿಲೆ, ಪುರಾಣ, ಇತಿಹಾಸಾಂತು ಶ್ರೇಷ್ಠ ಮಣೋವನು ಘೆತ್ತಿಲೆ ಸಮಾಜ ಆಮಗೇಲೆ, ಜಾಲ್ಯಾರಿಚಿ ಆಲ್ತಾ ದಿವಸಾಂತು ಕೊಂಕಣಿ ಭಾಷಾಭಿವೃದ್ಧಿ, ಸಾಹಿತ್ಯಾಭಿವೃದ್ಧಿಕ ಆಮಗೇಲೆ ಸಮಾಜ ಚ್ಹಡ ಕಸ್ಸಲೇ ದೇಣಿಗಾ ದಿತ್ತಾ ನಾ. ಮ್ಹಣಚೆ ಸಾರ್ವತ್ರಿಕ ಟೀಕಾ, ಅಪವಾದ ಆಸ್ಸಿಲೆ ವೇಳ್ಯಾರಿ ಜನ್ಮಿಲೆ "ಸರಸ್ವತಿ ಪ್ರಭಾ" ಕೊಂಕಣಿ ಪತ್ರ ಸಾಂಗೂನು ಘೆವ್ಚೆ ತಸ್ಸಾಲೆ ಕೊಂಕಣಿ ಭಾಷೆಚೆ ಸಾಹಿತ್ಯಿಕ, ಸಾಂಸ್ಕೃತಿಕ ಪರಿಸರ ನಾತ್ತಿಲೆ 'ಹುಬ್ಬಳ್ಳಿ"ಚಾನ ಯಶಸ್ವಿ ಜಾವ್ನು ಇತ್ತುಲೆ ಸುದೀರ್ಘ ಕಾಳ ಪ್ರಕಟ ಜಾಲೇಲಿ ಏಕ 'ರೆಕಾರ್ಡ್' ಮ್ಹಳಯಾರಿಚಿ ಚೂಕಿ ಜಾಯಸನಾ. ತಾಜ್ಜ ಬರಶಿ 1994 ದಾಕೂನು ಪತ್ರಿಕೆ ಆಶ್ರಯಾರಿ ಸೂರು ಕೆಲೇಲಿ **"ಸರಸ್ವತಿ ಪ್ರಭಾ ಸ್ಕಾಲರ್ಶಿಫ್ ಫಂಡ್"** ತರಪೇನ ಘೆಲೇಲೆ ಸುಮಾರ 19 ವರ್ಷಾಚಾನ ಪ್ರತಿವರ್ಷ 20–30 ವಿದ್ಯಾರ್ಥ್ಯಾಂಕ ಕಿಂಚಿತ್ ದುಡ್ವಾ ಸಹಾಯು ಕರತಾ ಆಯಲಾ. ನ್ಹಂಹಿಸಿ ಕನಾಟಕದಾದ್ಯಂತಾಚೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ, ದೈವಜ್ಞ ಸಮಾಜ ಆನಿ ವಿಂಗಡ ಸಮಾಜಾಚೆ, ತಾಕ್ಕ ಸಂಬಂಧ ಪಾವ್ವಿಲೆ ದೇವಳಾಚೆ ಆನಿ ಗುರುಪೀಠಾಚೆ ಖಂಚೇಯಿ ಖಬ್ಬರ ವಿಶ್ವದಾದ್ಯಂತ ಪಸರೂನು ಆಶ್ಶಿಲೆ ಸಮಾಜ ಬಾಂಧವಾಂಕ ವ್ಹೋರ್ನು ಪಾವಯಚಾಕ **"ಜಿ.ಎಸ್.ಬಿ. ಕೊಂಕಣಿ ಅಭಿಮಾನಿ ಸರಸ್ವತಿ ಪ್ರಭಾ"** ಆನಿ **"ಕೊಂಕಣಿ ಪ್ರಭಾ ಸರಸ್ವತಿ ಪ್ರಭಾ"** ಮ್ಹಣಚೆ ಕನ್ನಡ ತಶ್ಶೀಚಿ ದೇವನಾಗರಿ ಲಿಪಿಚೆ ದೋನ ಬ್ಲಾಗ್ ಸೂರು ಕೋರ್ನು ಪ್ರತಿ ಮ್ಹಹಿನೋ ಕೊಂಕಣಿ ಖಬ್ಬರ, ಸಮಾಚಾರ, ಪೋಟೊ, ವ್ಯಕ್ತಿ ಪರಿಚಯ ತಾಕ್ಕಾ ನಿಯಮಿತ ಜಾವ್ನು ಅಪ್‌ಲೋಡ್ ಕೋರ್ನು ಯತ್ತಾ ಆಸ್ಸತಿ. ಭಾರತಾಚೆ ಕೊಂಕಣಿ ಲೋಕ ಮಾತ್ರ ನ್ಹಂಹಿಸಿ ಅಮೇರಿಕಾ ಸಂಯುಕ್ತ ಸಂಸ್ಥಾನ, ರಶಿಯಾ, ಜರ್ಮನಿ, ದಕ್ಷಿಣಕೋರಿಯಾ, ಓಮನ್, ಫಿನ್ಲ್ಯಾಂಡ್, ಇಂಗ್ಲೆಂಡ್, ಆಸ್ಟೇಲಿಯಾ, ಸಿಂಗಪುರ, ಮಲೇಶಿಯಾ, ಉಕ್ರೈನ್ ಇತ್ಯಾದಿ ದೇಶಾಚೆ ಹಜಾರಗಟ್ಲೆ ಸಮಾಜ ಬಾಂಧವ ನಿಯಮಿತ ಜಾವ್ನು ಹೀ ಬ್ಲಾಗ್ ವಾಚ್ಚಿತಾ ಆಸತಾತಿ. ತಾಜ್ಜ ಬರ್ಶಿ 2009 ಇಸ್ವೆಂತು ಹೇ ಪತ್ರ ಯಶಸ್ವಿ ಜಾವ್ನು ಪ್ರಕಟ ಜಾವ್ನು 20 ವರ್ಷ ಪೂರ್ತಿ ಕೆಲೇಲೆ ಉಡಗಾಸಾಕ ಕೊಂಕಣಿಂತು ವಿಂಗವಿಂಗಡ ಪ್ರಕಾರಾಚೆ 20 ಕೊಂಕಣಿ ಸಾಹಿತ್ಯಿಕ ಕೃತಿ ಪ್ರಕಟ ಕೊರಚೆ ಸುಮಾರು ರೂ. 3,50,000/– (ತೀನಿ ಲಾಕ್ ರೂಪಯಾಚೆ) ಯೋಜನೆ ಏಕ ಹಾತ್ತಾಕ ಘೇವ್ನು ಪರಮಾತ್ಮನ

ಕೃಪೇನ ತೇವಯಿ 3 ಹಂತಾಂತು ಪೂರ್ತಿ ಕೆಲ್ಲಯಾ.

ಖಂಚೆ ಏಕ ಭಾಷೆಚೆ ವ್ಹಡಪಣ ತಾಜ್ಜ ಸಾಹಿತ್ಯಾಂತು ರಚಿತ ಜಾಲೇಲೆ ಸಾಹಿತ್ಯ ವಯರೀಚಿ ತ್ಯಾ ಭಾಷೇಚೆ ಮೌಲ್ಯ ನಿರ್ಣಯ ಜಾತ್ತಾ. ತಶ್ಶೀಚಿ ಕೊಂಕಣಿ ಸಾಹಿತ್ಯ ಅಭಿವೃದ್ಧಿ ಕೋರ್ನು, ನವ ನವೀನ ಬರೋಪಿನ ಕೊಂಕಣಿಂತು ಬರಯಚೆ ತಶ್ಶಿ ಜಾವಕಾ ಮ್ಹಣಚೆ ಉದ್ದೇಶಾನ ಆಮ್ಮಿ ಘಾಲ್ಲು ಘೆತ್ತಿಲೆ ಹೇ ಯೋಜನಾ ಪೂರ್ತಿ ಜಾವಚೆ ಬರಶಿ ಸುಮಾರ 1600 ಪುಟಾ ಪಶಿ ಚ್ಹಡ ಕೊಂಕಣಿ ಸಾಹಿತ್ಯ ಸೃಷ್ಟಿ ಜಾವ್ನು, ಭಾಷೆಕ ಕಿಂಚಿತ್ ಜಾವ್ನು ಸೇವಾ ಪಾವಯಚಾಕ ತುಮ್ಮಿ ಪೂರಾ ಮಸ್ತೆ ಯೋಗದಾನ ದಿಲ್ಲಯಾ. ತಾಂತೂಯಿ ಸುರವೇಚೆ ಕೆಲವ ವರ್ಷ ಆಮಕಾ ವಿಶೇಷ ಪ್ರೋತ್ಸಾಹ ದಿಲೇಲೆ ಹುಬ್ಬಳ್ಳಿಚೆ ದಿ॥ **ಶೇಷಗಿರಿ ಪಾಂಡುರಂಗ ಕಾಮತ್**, ಮಣಿಪಾಲ ಡಾ॥ ಟಿ.ಎಮ್.ಎ. ಪೈ ಪೌಂಢೇಶನ್ನಾಚೆ **ಶ್ರೀ ಕೆ.ಕೆ. ಪೈಮಾಮು** ಹಾಂಗೆಲೆ ಉಡಗೋಸು ಹಾಂವ ಕೆದನಾಂಯಿ ವಿಸರಚೆ ತಸ್ಸಾಲೆ ನ್ಹಂಹಿ. ಆನಿ ಘೆಲೇಲೆ ಸಬಾರ ವರ್ಷಾಚಾನ ಆಮಕಾ ವಿಶೇಷ ಪ್ರೋತ್ಸಾಹ ದಿತ್ತಾ, ಹೇ 20 ಕೊಂಕಣಿ ಕೃತಿ ಯೋಜನೇಚೆ ಗೌರವ ಪೋಷಕ ಜಾಲೇಲೆ **ಬೆಂಗಳೂರ್ಚೆ ಡಾ॥ ಪಿ. ದಯಾನಂದ ಪೈ** ಮಾಮ್ಮಾಲೆ ಅಮೋಘ ಸಹಾಯಾಚೆ ಧೈರ್ಯಾನ ಹೀ 20 ಕೊಂಕಣಿ ಕೃತ್ಯೋ ಹುಜ್ವಾಡ್ಲೆ ಮ್ಹಳಯಾರಿ ಚೂಕಿ ಜಾಯಸನಾ. ತಶ್ಶಿ ಸುಮಾರ 10–15 ವಷಾ ಮಾಗಶೀಚೆ ಆಮಗೇಲೆ ಸ್ಕಾಲರ್‌ಶಿಪ್ ಫಂಡಾಕ ರೂ. 25,000/– ದೀವ್ನು ಮಸ್ತ ಉಪ್ಕಾರು ಕೆಲೇಲೆಂ ಬೆಂಗಳೂರ್ಚೆ ಶ್ರೀ ವಿ.ಎಲ್. ಶ್ಯಾನಭಾಗ ಆನಿ ಚರ್ಡುಂವ ಹಾಂಕಾಯಿ ಮೆಗೇಲೆ ವಿಶೇಷ ಆಬಾರ ಪಾವ್ಕಾ. ಆನಿ ಘೆಲೇಲೆ ದೋನ ವರ್ಷಾಚಾನ ಸ್ವಯಂ ಪ್ರೇರಣೇನ ಪ್ರತಿ ವರ್ಷ ರೂಪಯ ಧಾ ಧಾ ಹಜಾರ ಮ್ಹಣಕೆ ಎದ್ದೋಳ ಥಾಂಯಿ ರೂ. 20,000/– ದೀವ್ನು "ಸರಸ್ವತಿ ಪ್ರಭಾ ಕೊಂಕಣಿ ಪತ್ರ" ನಿರಂತರ ಜಾವ್ನು ಪ್ರಕಟ ಜಾವ್ನು ಯವ್ಕಾ ಮ್ಹೊಣು ಘಾಟಿಬಲಾಕ ರಾಬ್ಬಿಲೆ ಬೆಂಗಳೂರ್ಚೆ ಬಸವನಗುಡಿ ದ್ವಾರಕಾನಾಥ ಭವನಾಚೆ ಗೌಡ ಸಾರಸ್ವತ ಸಮಾಜಾಕಾಯಿ ಹಾಂವ ಆಬಾರಿ ಆಸ್ಸ. ಹಾಂಗೇಲೆ ಹೇ ಮನೋಭಾವ ವಿಂಗಡ ಸಮಾಜಾಚಾನಿ ಘೇವ್ನು ತಾನ್ನಿಯಿ ಅಶ್ಶಿಚಿ ಪ್ರತಿ ವರ್ಷ ಪತ್ರಿಕೇಕ ಯಥಾನುಶಕ್ತಿ ಆರ್ಥಿಕ ಮದ್ದತ್ ದಿತ್ತಾ ಆಯಲೀರಿ ಬಹುಶಃ ಆನ್ನಿಕೆ ವ್ಹಡ ಪ್ರಮಾಣಾರಿ ಆಮಕಾ ಆವಯ ಭಾಷಾ ಸೇವಾ ಪಾವಯಚಾಕ ಸುಲಭ ಸಾಧ್ಯ ಜಾತ್ತಲೆ ಮ್ಹೊಣು ಸಮಜತಾ. ತಶ್ಶೀಚಿ ಹೇ ಯೋಜನೇಕ ರೂ. 10,000/– ದೇಣಿಗಾ ದಿಲೇಲೆ ಮೈಸೂರಾಚೆ ಶ್ರೀ ಕೆ. **ಜಗನ್ನಾಥ ಶೆಣೈ** ಮಾಮ್ಮಾಕ, ಪಾಂಚ ಹಜಾರಾ ಪಶಿ ಚ್ಹಡ ದೇಣಿಗಾ ದೀವ್ನು ಮೆಗೇಲೆ ಪಾಟಿ ತಪಟೂನು ಪ್ರೋತ್ಸಾಹ ದಿಲೀಲೆ ಮುಂಬೈಚೆ **ಶ್ರೀಮತಿ ವೀಣಾ ಜೋಯಿಸ್**, ಹುಬ್ಬಳ್ಳಿಚೆ **ಶ್ರೀಮತಿ ರೋಹಿಣಿ ನಾಗೇಶ ಪ್ರಭು ದಂಪತಿ** ಆನಿ ಹುಬ್ಬಳ್ಳಿಚೆ **ಶ್ರೀ ಮೋಹನ ಆರ್. ಪ್ರಭು** ಹಾಂಕಾಯಿ ಹಾಂವ ವಿಶೇಷ ಜಾವ್ನು ಆಬಾರ ಮಾನ್ತಾ ಆಸ್ಸ. ತಾಜ್ಜ ಒಟ್ಟು ಆಮಗೇಲೆ ಸಬಾರ ಸಹೃದಯಿ ಅಭಿಮಾನಿ ಬಾಂಧವಾನಿ ರೂ. 1,500/–. ರೂ. 1000/– ದೇಣಿಗಾ ದೀವ್ನು, ಸದಸ್ಯ ಜಾವ್ನು ಸಕಾಲಿಕ ಪ್ರೋತ್ಸಾಹ ದಿಲ್ಲಯಾ. ಸ್ಥಳಾಭಾವಾನಿ ತಾಂಗೆಲೆ ಸರ್ವಾಲೆ ನಾಂವ ಘಾಲಚಾಕ ಅಸಾಧ್ಯ ಜಾಲ್ಯಾರಿಚಿ ತಾಂಗೆಲೆ ಸಹಾಯ ಉಡಗಾಸು ಕೆದನಾಂಯಿ ಹಾಂವ ಯವಜಿತಾ ಆಸ್ತಾ. ಆನಿ ಹೇ ಮೂಖಾಂತರ ತಾಂಕಾಯಿ ಹಾಂವ ಆಬಾರ ಮಾನತಾ. ತಶ್ಶಿಚಿ ಘೆಲೇಲಿ 24 ವರ್ಷಾಚಾನ ಚಂದಾದಾರ

Accn No:004359

ಜಾಲೇಲಿ ಹಜಾರಗಟ್ಲೆ ಮಹನೀಯ ಆಸ್ಸತಿ
ಜಾಹೀರಾತು ದೀವ್ನು ಉಪ್ಕಾರು ಕರ್ತಾ ಆಯಿ
ಆಸ್ಸತಿ. ತಾಜ್ಜ ಒಟ್ಟು ನಿಯಮಿತ ಜಾವ್ನು
ಕಾಮತ್ ಟೀ ಡಿಪೊ ಆನಿ **ಶಿರ್ಶಿಚೆ ಮೆ॥ ಕೇಶವ್ಶೈನ್ & ಸನ್ಸ್** ತಾಂಗೆಲೆ ಪೂರಾ ಅಮೋಘ ಸಹಾಯಾನಿ ಸರಸ್ವತಿ ಪ್ರಭಾಕ ಅಸ್ಸಲೆ ಏಕ ಸಾಹಸ ಕೊರಚಾಕ ಸಾಧ್ಯ ಜಾಲ್ಲೆ ಮ್ಹೊಣು ಹಾಂವ ವಿನಮ್ರ ಜಾವ್ನು ಕಬೂಲ ಕರ್ತಾ. ನ್ಹೈಶಿ ಘೆಲೇಲೆ 20 ವರ್ಷಾ ಪಶಿ ಚ್ಹಡ ಕಾಳ ತುಮಗೇಲೆ ಸಗಳ್ಯಾ ಕಡೇನ ಎವ್ನು ಚಂದಾ-ಜಾಹೀರಾತು ಒಟ್ಟು ಕೋರ್ನು ಸಹಕಾರ ದಿಲೇಲಿ ಆಮಗೇಲಿ ಗೌರವ ವ್ಯವಸ್ಥಾಪಕ **ಶ್ರೀ ಅಪ್ಪುರಾಯ ಪೈ** ಹಾಂಗೇಲಿ ಸೇವಾಯಿ ಹಾಂಗಾ ಪ್ರಶಂಸನಾರ್ಹ ಮ್ಹೊಣಕಾ. ತಾಂಕಾಯಿ ಹಾಂವ ಕೃತಜ್ಞು.

ದಯಾಮಯ ಜಾಲೇಲೊ ಪರಮಾತ್ಮಾಲೆ ದಿವ್ಯ ಕೃಪೇನ ಹೇ ಪೂರಾ ಘಡಲೆ. ಹಾಂತು ಮಾಕ್ಕಾ ನಿಮಿತ್ತ ಮಾತ್ರ ದವರೂನು ಘೇವ್ನು ಪರಮಾತ್ಮಾನ ಪೂರಾ ಕರ್ಯಲೆ. ಅಸ್ಸಲಿ ಏಕ ಕಾರ್ಯಾಕ ಪರಮಾತ್ಮಾನ ಮಾಕ್ಕಾ ವಿಂಚೂನು ಘೆತ್ತಿಲೆ ಮೆಗೇಲೆ ಅಹೋ ಭಾಗ್ಯ ಮ್ಹೊಣು ಹಾಂವ ಸಮಜತಾ. ಆನಿ ತಾಕ್ಕಾ ಪ್ರತಿ ಕ್ಷಣ ಸ್ಮರಣ ಕೋರ್ನು ತಾಗೇಲೆ ಉಡಗೋಸು ಕೋರ್ನು ಘೆತ್ತಾ ಆಸ್ತಾ. ಖಾಂಯ್ಯೂಣಿ ಚೂಕಿ ಘಡಲೇರಿ ತ್ಯಾ ಮೆಗೇಲಿ ಅಜ್ಞಾನಾನ ಘಡಲೆ. ತ್ಯಾ ಖಾತ್ತಿರಿ ಹಾಂವ ಸರ್ವಾಲಾಗ್ಗಿ ಮ್ಹಾಫಿ ಮಾಗತಾ. ಅಖಂಡ 25 ವರ್ಷ ಕಾಳ ಆವಯಿ ಭಾಸ ಕೊಂಕಣಿಚೆ ಸೇವಾ ಕೆಲೇಲಿ ಮಾಕ್ಕಾ ಕನ್ನಡ ಭಾಷೆಂತು ಖಾಂಯ್ತರಿ ಸೇವಾ ಕರಿ" ಮ್ಹೊಣು ಮೆಗೇಲೆ ದೋಸ್ತ, ಅಭಿಮಾನಿ ಲೋಕ ಮಸ್ತ ಒತ್ತಾಯು ಕರತಾ ಆಸ್ಸತಿ. ಪರಮಾತ್ಮು ತಾಕ್ಕಾಯಿ ಮಾಕ್ಕಾ ಅಗತ್ಯ ತಾಕತ್ತ ದಿವೋ ಮ್ಹೊಣು ತಾಗೇಲಾಗ್ಗಿ ಮಾಗತಾ.

"ಸರಸ್ವತಿ ಪ್ರಭಾ" ಪಂಚ್ವೀಸ ವರ್ಷ ಚೋಲ್ಲು ಏಕ ರೆಕಾರ್ಡ್ ಕೊರಚೆ ಬರಶಿ, ಆಮ್ಮಿ ಲೆಕ್ಕಿಲ ವರಿ 20 ಕೊಂಕಣಿ ಕೃತ್ಯೋ ಹುಜ್ವಾಡ್ಲೆ. ಹಾಕ್ಕಾ ಪ್ರತ್ಯಕ್ಷ ಆನಿ ಪರೋಕ್ಷ ಜಾವ್ನು ಕಾರಣೀಭೂತ ಜಾಲೇಲೆ ಸರ್ವಾಂಕ, ಹಾಕ್ಕಾ ದುಡ್ಡು ದೀವ್ನು ಘೇವ್ನು ವಾಚ್ಚಿಲೆ ಸರ್ವ ಕೊಂಕಣಿಗಾಂಕ ಆನ್ನೇಕ ಪಂತಾ ಆಬಾರ ಮಾನು, ಮುಖಾರೀ ಹೇಚಿ ನಮೂನ್ಯಾಚೆ ಮದ್ದತ್ ದಿವ್ಕಾ ಮ್ಹೊಣು ಸವಾಲಾಗ್ಗಿ ಮಾಗ್ಗುನು, ಸರ್ವಾಂಕ ದೇವು ಬರೆಂ ಕೊರೊ ಮ್ಹಣತಾ.

ಪರಮಾತ್ಮಾಲೆ "ಕೃಪಾ ಆಸಲೇರಿ, ಕಸ್ಸಲೇ ಘಡ್ತಾ." ಮ್ಹಣಚಾಕ ಆಮಗೇಲಿ ಹೇ ಯೋಜನಾ ಯಶಸ್ವಿ ಜಾಲೀಲೆ ಪ್ರತ್ಯಕ್ಷ ಸಾಕ್ಷಿ. ತ್ಯಾ ಖಾತ್ತಿರಿ ಪ್ರತಿಯೆಕ್ಲಿ ಆಧ್ಯಾತ್ಮಿಕ ಸಾಧನೇನ ತಾಂಗತಾಂಗೆಲೆ ಜೀವನ ಪಾವನ ಕೋರ್ನು ಘೆವ್ವೊಂತಿ ಮ್ಹಣಚೆ ಮೆಗೇಲೆ ಆಶಯ.

ಸರ್ವಾಂಕ ದೇವು ಬರೆಂ ಕೊರೊಂ

– ಆರ್ಗೋಡು ಸುರೇಶ ಶೆಣೈ
ಪ್ರಕಾಶಕು

ಹಾಂವೆ ಸಾಂಗ್ಚೆ ಇತ್ಲೇಚಿ....

ಆಮಗೇಲೆ ಹಿಂದೂಸ್ತಾನಾ ವಯರಿ ಪ್ರತಿ ವರ್ಷ ಸರಾಸರಿ 1170 ಮಿ.ಮಿ. ಪಾವ್ಸು ಪಡತಾ. ಸಗಳೆ ಜಗಾಚೆ ಅತ್ಯಧಿಕ ಪಾವ್ಸು ಪೊಡಚೆ ದೇಶಾಂತು ಇಂಡಿಯಾಕ ದೊನ್ನಿ ಸ್ಥಾನ. ಆಮಗೇಲೆ ದೇಶಾಂತು ಸುಮಾರ 210 ವ್ಹಡ ನ್ಹಂಯ್ಯೋ ಆಸ್ಸತಿ. ತಾಜ್ಜ ಒಟ್ಟು ಸಾನ್ಸಾನ ತೋಡು, ಒಜರ ತಾಕ್ಕಂತು ಲ್ಯಾಕ ನಾ. ಉತ್ತರ ಹಿಂದೂಸ್ತಾನಾಂತು ಉದಕಾಚೆ ಆನ್ನೇಕ ಮೂಲ ಜಾಲೇಲೆ ಬರ್ಫ ಪರ್ವತಾಂತು ಆವೃತ್ತ ಜಾವ್ನು ಆಸ್ಸ. ಒಟ್ಟಾರೆ ದೈವದತ್ತ ಜಾಲೇಲೆ ಜಲಸಂಪತ್ಭರಿತ ದೇಶ ಆಮಗೇಲೆ. ಜಾಲ್ಯಾರಿ ಆತ್ತತ್ತ ದೇಶಾಂತು ಘಡತಾ ಆಸ್ಸುಚೆ ಜಲಸಂಬಂಧಿ ವಿದ್ಯಾಮಾನ ಆತಂಕಾಕ ಕಾರಣ ಜಾಲ್ಯಾ.

ಘೆಲೇಲೆ 10 ವರ್ಷಾಂತು 1.8 ಲಾಕ್ ಖೇತ್ಕಾರಾ(ರೈತಾ)ನಿ ಆಮಗೇಲೆ ದೇಶಾಂತು ಆತ್ಮಹತ್ಯಾ ಕೋರ್ನು ಘೆತಲ್ಯಾ. ಇಸ್ವಿ 1947 ಮಾಗಿರಿ ವ್ಹಳಯಾರಿ ಆಮಕಾ ಸ್ವಾತಂತ್ರ್ಯ ಮೆಳ್ಳ ನಂತರ ಉದ್ಕಾ ಖಾತ್ತಿರಿ 2,92,767 ಕೋಟಿ ರೂಪ್ಪಯಿ ಖರ್ಚಿಲಾ. ಆಮಗೇಲೆ ದೇಶಾಂತು ಅಂದಾಜ 3 ಕೋಟಿ ಕರೆಂಟ್ ಮೋಟಾರ ಆಸ್ಸುಚೆ ಬೋರ್‌ವೆಲ್ ನಾಂವೆ ಕಾಳ್ಳಿಲೆ ಬಾಂಯಿ ಆಸ್ಸ. ಹಿಂದೂಸ್ತಾನಾಕ ಸ್ವಾತಂತ್ರ್ಯ ಮೆಳ್ಳೆ ಉಪರಾಂತ 5 ಕೋಟಿ ಲೋಕ ಉದಕಾನಿ ಪಸರ್ಚೆ ಕಾಯ್ಲೆನ ಮರಣ ಪಾವ್ಲಿಂತಿ. ಆಮ್ಮಿ ಪೂರಾ ಪವಿತ್ರ ಮ್ಹೊಣು ಸಮಜೂನು ಘೆತ್ತಿಲೆ ಗಂಗಾ ನಂಯ್ಕ ಪ್ರತಿ ದಿವಸು ಸುಮಾರ 134 ಕೋಟಿ ಲೀಟರ್ ಅಪಾಯಕಾರಿ ತ್ಯಾಜ್ಯ ಯವ್ನು ಪಡತಾ ಆಸ್ಸ. ಉತ್ತರ ಗುಜರಾತ, ದಕ್ಷಿಣ ರಾಜಸ್ತಾನ, ಸೌರಾಷ್ಟ್ರ, ತಮಿಳನಾಡಾಚೆ ಕೊಯಂಬತ್ತೂರು ಆನಿ ಮಧುರೈ ಜಿಲ್ಲೆಂತು, ಕರ್ನಾಟಕಾಚೆ ಕೋಲಾರ, ಆಂಧ್ರಪ್ರದೇಶಾಚೆ ರಾಯರಸೀಮಾ, ಹರ್ಯಾಣ ಆನಿ ಪಂಜಾಬಾಚೆ ಮಸ್ತ ಬಗಲೇನ ಅಂತರ್ಜಲ ಅಪರಿಮಿತ ಜಾವ್ನು ವಾಪರ್ಲಿಲೆ ಕಾರಣಾನ ವರ್ಷಾಕ 1 ತಾಕೂನು 2 ಮೀಟರ ತಿತ್ತುಲೆ ಅಂತರ್ಜಲ ತೊಗ್ಗು ವತ್ತಾ ಆಸ್ಸ. ಏಕ ಲೀಟರ್ ಪಿವಚೆ ಉದಕಾಕ 15 ರೂಪಯಿ ದಿವ್ಕಾ ಜಾಲೇಲೆ ಪರಿಸ್ಥಿತಿ ಆಮಗೇಲೆ ದೇಶಾಂತು ನಿರ್ಮಾಣ ಜಾಲ್ಲಾ. ದೇಶಾಚೆ 68% ಭೂಭಾಗ

ಬರಪೀಡಿತ ಮ್ಹಣು ಘೋಷಣ ಜಾಲ್ಯಾ. ಆಮಗೇಲೆ ಕರ್ನಾಟಕ ರಾಜ್ಯಾಚೆ 65 ತಾಲೂಕಾಂಕ "ಅಂತರ್ಜಲಾ ಅತೀ ಬಳಕೆಯ ತಾಲೂಕ" ಮ್ಹಣು ಗುರ್ತು ಕೆಲ್ಯಾ. ಆನಿ ರಾಜ್ಯಾಚೆ 17 ತಾಲೂಕಾಂತು ಪರಿಸ್ಥಿತಿ ಮಸ್ತ ಬಿಗಾಡ್ನು ಘೆಲ್ಲಾ.

ಹಾಕ್ಕ ಪೂರಾ ಕಾರಣ ಕಸ್ಸಲೆ?

"ಖಂಚೆ ಏಕ ಸಾಮಾನಾಚೆ ಮಹತ್ವ ಆಮಕಾ ಕಳೀತಾಕ ಯವಚೆ ತ್ಯಾ ಸಾಮಾನು ನಾಶ್ಶಿಲ ತೆದ್ದನಾ ಮಾತ್ರ" ಮ್ಹಣಚೆ ಉತ್ತರ ಏಕ ಆಸ್ಸ. ಉದ್ಕಾ ಖಾತ್ತಿರಿ ಹೇಂಚಿ ವಿಷಯು ಅನ್ವಯ ಜಾತ್ತಾ. ಅಂಕಿ ಅಂಶ ಪೂರಾ ಲ್ಯಾಕ ಘಾಲ್ನು ಪಳಯಲ್ಯಾರಿ ಮುಖಾರಚೆ 30 ವರ್ಷಾ ಭಿತ್ತರಿ ಆಮಗೇಲೆ ದೇಶಾಚೆ ಚಡ್ತೆ ಕಡೇನ ಉದ್ದಾಕ ಮೇಳ್ನಾತ್ತಿಲೆ ಸ್ಥಿತಿ ಉದ್ಭವ ಜಾವಚೆ ಆಘಾತಕಾರಿ ಅಂಶ ಹುಜ್ವಾಡಾಕ ಯತ್ತಾ. ಆಮಗೇಲೆ ಶರೀರಾಚೆ 70% ಜಲಮಯ ಜಾಲ್ಯಾರಿಚಿ ಉದ್ಕಾ ಖಾತ್ತಿರಿ ಆಮ್ಮಿ ದಾಖಯ್ತಾ ಆಸ್ಸುಚೆ ನಿರ್ಲಕ್ಷ್ಯ ಭಾವನಾ ವಯಚೆ ಸರ್ವ ಸಮಸ್ಯೇಕ ಕಾರಣ ಜಾಲ್ಲ್ಯಾ. ಉದಕಾಚೆ ಸಂರಕ್ಷಣೆಚೆ ಅಗತ್ಯತಾ ಅರ್ಥು ಕೋರ್ನು ಘೆತಲ್ಯಾರಿ ಸಮಸ್ಯೆ ಸುಧಾರ್ಚ್ಯಾಕ ಸಹಾಯು ಜಾತ್ತಾ.

ಜಲಸಂರಕ್ಷಣಾ ಕಾರ್ಯಕ್ರಮಾಕ ಮದ್ದತ್ ಜಾವಚೆ ತಸ್ಸಲೆ ಥೊಡೆ ಇತ್ಲೆ ಮಾಹಿತಿ ಆನಿ ಹಾಂವ, ಆಮಗೇಲೆ ಘರ, ಕೇರಿ, ಗಾಂವ, ಪೆಂಟಾಂತು ಕೊರಚಾಕ ಸಾಧ್ಯ ಜಾಲೇಲೆ ಮಸ್ತ ಸುಲಭಾಚೆ "ಜಲಸಂರಕ್ಷಣಾ" ವಿಧಾನ ಹೇ ಪುಸ್ತಕಾಂತು ದಿಲ್ಯಾ. ಸ್ವಯಂಸೇವಕ ಜಾಲೇಲೆ ಆಮ್ಮಿ ಆಮಗೇಲೆ ಪುರುಸೊತ್ತು ಆಶ್ಶಿಲೆ ವೇಳೆಂತು ಹೇ ಮಹತ್ಕಾರ್ಯಾಂತು ಮೇಳ್ನು ಘೆತಲೇರಿ ಭವಿಷ್ಯಾಂತು ಆಮಗೇಲೆ ದೇಶಾಕ ಘೋರ ಜಲಕ್ಷಾಮಾಚಾನ ರಾಕಚಾಕ ಜಾತ್ತಾ. ತುಮ್ಮಿ ಪೂರಾ ಹೇ ಮಹಾ ಯಜ್ಞಾಂತು ವಾಂಟೊ ಘೆತ್ತಾತಿ ಮ್ಹಣಚೆ ಆಶಾ ದವರೂನು ಹೇ ಕೃತಿ ತುಮಗೇಲೆ ಮುಖಾರಿ ದವರ್ತಾ ಆಸ್ಸ.

ಡಾ॥ ನಾರಾಯಣ ಶೆಣೈ,
ಮಣಿಪಾಲ

ಪುಸ್ತಕಾಚೆ ಭಿತ್ತವೈಲೆ ಚೂರ್ಣ

ವಿಭಾಗ –1

1. ಪೀಠಿಕಾ – 11
2. ಕಸ್ಸಲೆಂ ಹೇ ಡೌಸಿಂಗ್ – 13
3. ಡೌಸಿಂಗ್ ಇತಿಹಾಸ – 14
4. ಡೌಸಿಂಗ್ ಉಪಕರಣ – 17
5. ವಿಂಗವಿಂಗಡ ನಮೂನ್ಯಾಚೆ ಡೌಸಿಂಗ್ – 22
6. ಡೌಸಿಂಗ್ ಪ್ರಕ್ರಿಯಾ ಕಶ್ಶಿ ಆಸ್ಸ ಜಾತ್ತಾ? – 23
7. ವಿಷ ಜಾಲೀಲೆ ಅಮೃತ – 27
8 ಆಮ್ಗೆಲೆ ದೇಶಾಚೆ ಜಲಸಂಪತ್ತ – 33
9. ಹೇ ಸತ್ಯ – 36
10. ಗಂಗಾ ನಂಯಿ ಸುಕ್ತಾ ಆಸ್ಸವೇ? – 40
11.. ಘರ–ದಾರಾಂತು ಜಲಸಂರಕ್ಷಣ –10 ಸಲಹಾ – 43

ವಿಭಾಗ –2

12. ಉದ್ದಾಕ (ಪದ) – 49
13. ಪವಿತ್ರ ನಂಯ್ಯೋ – 51
14. ಧಾರ್ಮಿಕ ಕಾರ್ಯಾಂತು ಉದ್ದಾಕ – 56
15. ಹೇ ವಿಷಯು ತುಮ್ಕಾ ಗೊತ್ತುರೊ – 59
16. ಶಿವಚೆ ಉದ್ದಾಕ ಕಶ್ಶಿ ಆಸ್ಸುಕಾ? – 61
17. ಉದಕಾ ತಾಕೂನು ಯವಚೆ ಕಾಯ್ಲೊ – 63
18. ಉದಕಾ ದಾಕೂನು ಆರೋಗ್ಯ ರಾಕವಣ – 67
19. ಉದಕಾ ದಾಕೂನು ಚಂದಾಯಿ ರಾಕವಣ – 72
20. ವಿಂಗವಿಂಗಡ ಪಾನಕ – 73
21. ಉದಕಾಚೆ ಥೊಡೋ ವಿಸ್ಮಯ ಖಬರೋ – 76
22. ಉದಕಾ ಖಾತ್ತಿರಿ ಥೊಡೆಂ ಆದ್ಗತ್ಯೋ – 78
23. ಲೋಕವೇದಾಂತು ಉದಕಾ ಖಾತ್ತಿರಿ ಆಶ್ಶಿಲೆಂ ನಂಬಿಗಾ – 78
24. ಕಡೇರಚೆ ದೋನ ಉತ್ತರ – 80

ಪೀಠಿಕಾ

“ಉದ್ದಾಕ” ಹಾಕ್ಕಾ ‘ಜೀವಜಲ’ ಮ್ಹೊಣು ಆಪಯತಾತಿ. ವೈಜ್ಞಾನಿಕ ಜಾವ್ನು ಉದ್ದಕ ಆಮ್ಲಜನಕ ಆನಿ ಜಲಜನಕಾಚೆ ಸಂಯೋಗಾನ ಉತ್ಪತ್ತಿ ಜಾತ್ತ ಖಂಯಿ. ಉದ್ದಾಕ ಹೇ ಭೂಮಂಡಲಾಚೆ 70 ಪರ್ಸೆಂಟ್ ಆಸ್ಸ ಉರಲೀಲೆ 30 ಪರ್ಸೆಂಟ್ ಮಾತ್ರ ಭೂಂಯಿ. ಚ್ಹೋಕ ಉದ್ದಾಕ ರುಚಿ ರಹಿತ, ಪರ್ಮೋಳು ನಾಶಿ ಆಸತಾ. ಜಾಲ್ಯಾರಿ ನಿಸರ್ಗಾಂತು ಮೆಳಚೆ ಆನಿ ವಾಪರ್ಚೆಂತು ಉದ್ದಕ ಪೂರ್ತಿ ಚ್ಹೋಕ ಜಾವ್ನು ಉರ್ನಾ. ತಾಂತುಲೆ ಕೆಲವ ಸಂಯೋಜನ ಜೀವರಕ್ಷಣೆಕ ಅನಿವಾರ್ಯ ಜಾವ್ನಾಸ್ಸ. ಆನ್ನೇಕ ವಿಶೇಷ ಮ್ಹಳಯಾರಿ ಉದಕಾಕ ಘನ, ದ್ರವ ಆನಿ ಅನಿಲ ರೂಪಾನಿ ಮ್ಹಳ್ಯಾರಿ ತಿನ್ನೀ ಭೌತಿಕ ರೂಪಾಂತು ಆಮಕಾ ದೆಕ್ಕು ಪೊಡೊಚೆ ವಿಶೇಷ ಗೂಣ ಆಸ್ಸ. ಉದ್ದಾಕ(ದ್ರವ), ಬರ್ಪ್(ಘನ) ಆನಿ ಉಭ(ಅನಿಲ) ಜಾವ್ನು! ನೈಶಿ ಉದಕಾಕ ಆಮ್ಮಿ ಏಕ ರೂಪಾ ತಾಕೂನು ಆನ್ನೇಕ ರೂಪಾಕ ಬದಲ್ಚಾಕ ಜಾತ್ತಾ. ಭೂಂಯ್ಚೆ ವಯ್ರಿ ವಾಂಚೆ ಪ್ರತಿಯೇಕ ಜೀವಿಕ ಉದ್ದಾಕ ಅತೀ ಅಗತ್ಯ. ಮನುಷ್ಯಾ ಶರೀರಾಂತು ಸುಮಾರ 55% ತಾಕೂನು 78% ವರೇಕ ಉದ್ದಾಕ ಆಸ್ತ ಖಂಯಿ. ಸಾಮಾನ್ಯ ಜಾವ್ನು ಏಕ ದಿವಸು ಉದ್ದಾಕ ಮೇಳ್ನಾತ್ಲ್ಯಾರಿ ಮನುಷ್ಯಾನ ಮರಣ ಪಾವಚೆ ಸಾಧ್ಯತಾ ಆಸ್ಸ ಖಂಯಿ.

ನೈಸರ್ಗಿಕ ಜಾವ್ನು ಮೆಳಚೆ ಉದಕಾಂತು ಚ್ಹಡ ಕಮ್ಮಿ ಸರ್ವ ಹೈಡ್ರೋಜನ್ ಪರಮಾಣು ಐಸೋಟೋಪ್ ಪ್ರೋಟೀಯಮ್ಮಾಚೆ ಜಾವ್ನಾಸ್ತ. ಉದಕಾಂತು ಹಗೂರ ಉದಾಕ ಆನಿ ಜಡ ಉದಾಕ ಮ್ಹೊಣು ಆಸ್ಸ. ಸಗಳೆ ಜಗಾಂತು ಸುಮಾರ 140 ಕೋಟಿ ಘನ ಕಿ.ಮೀ. ತಿತ್ತುಲೆ ಉದ್ದಾಕ ಆಸ್ಸ ಮ್ಹೊಣು ಅಂದಾಜ ಕೆಲ್ಲಾ. ಹಾಂತು ಮಸ್ತ ವಾಂಟೊ ಸಮುದ್ರಾಂತು ಮಿಡಶೆ ಉದ್ದಾ ರೂಪಾನಿ, ಧ್ರುವ ಪ್ರದೇಶಾಂತು ಬರ್ಪಾ ರೂಪಾಂತು, ಮೋಡ, ಆವಿ ರೂಪಾಂತು ಆಕಾಶಾಂತು ಪಸರೂನು ಆಸ್ಸ. ಉದ್ದ್ಯಾಚೆ ರಾಸಾಯನಿಕ ಸೂತ್ರ H_2O. ಮ್ಹಳಯಾರಿ ಉದಕಾಚೆ ಏಕ ಅಣುಂತು ದೋನಿ ಜಲಜನಕ ಅಣು ಆನಿ ಏಕ

ಆಮ್ಲಜನಕ ಅಣು ಆಸ್ತಾ ಮ್ಹೊಣು. ಉದಕಾಕ ಸಾಮಾನ್ಯ ಜಾವ್ನು ಖಂಚೇ ರಂಗ ಆನಿ ವಾಸು ನಾ ಮ್ಹಳಯಾರಿಚಿ ಮಸ್ತ ಉದ್ದಾಕ ಒಟ್ಟೊ ಆಸತಾನಾ ಹಗೂರ ನೀಳ ರಂಗಾಂತು ಆಸತಾ. ಹಾಕ್ಕಾ ಕಾರಣ ಉದ್ದಕ ತಾಂಬಡೆ ಬಣ್ಣಾಚೆ ಕಿರಣಾಂಕ ಊಣೆ ಪ್ರಮಾಣಾನ ಹೀರೂನು ಘೇವ್ನು, ನೀಳ ಬಣ್ಣಾಚೆ ಕಿರಣಾಂಕ ಚ್ಹಡ ಜಾವ್ನು ಪ್ರತಿಫಲನ ಕೊರಚೆ ತಾಜ್ಜ ಗೂಣ ಜಾವ್ನಾಸ್ಸ.

ಹರ್‍ಯೇಕ ಮನುಷ್ಯು, ಸಮಾಜ, ಜನಾಂಗ ಉದ್ದಾಕ ವಿಶೇಷ ಮಹತ್ವ ದಿತ್ತಾ ಆಯಲಾ. ಪೂಡೆ ಕಾಲಾಂತು ಸರ್ವ ನಾಗರಿಕತಾ ನಂಯಚೆ ಎಳೇರಿ ಜೀವನ ಕೋರ್ನು ಆಶ್ಶಿಲೆ ಮ್ಹಣಚೆ ಆಮಕಾ ಇತಿಹಾಸ ವಾಚ್ಚೆಲ ತೆದ್ದನಾ ಕೋಳ್ಳು ಯತ್ತಾ. ಆಮಗೇಲೆ ಪೂರ್ವಜ ಸರಸ್ವತಿ ನಂಯಚೆ ಎಳೇರಿ ವಾಂಚುನು ಆಶ್ಶಿಲೆ ಮ್ಹಣಚೆ ಸರ್ವಾಂಕ ಸಮಜೂನು ಆಸ್ಸುಕ ಪುರೊ. ಸ್ತ್ರೀ ಮೂಲ, ಋಷಿ ಮೂಲ ಆನಿ ಉದಕಾ(ಜಲ)ಚೆ ಮೂಲ ಸೊಚ್ಚಾಕ ನಜ್ಜ ಮ್ಹೊಣು ಸಾಂಗತಾತಿ. ಉದಕಾಚೆ ಮೂಲ ಸೊಚ್ಚಾಕ ನಜ್ಜ ಮ್ಹಳ್ಳಾ ಜಾಲ್ಯಾರಿ ಉದ್ದಾಕ ಸೊಚ್ಚಾಕ ನಜ್ಜ ಮ್ಹೊಣು ಖಂಯಿಚಿ ಸಾಂಗ್ನಿಮೂ!

ಪಾವ್ಸಾಡೀಂತು ಭೋರ್ನು ವಚ್ಚೆ ನಂಯಿ, ಥಂಳೆ ವೈಶಾಖ ಯವ್ಚ ಭಿತ್ತರಿ ಸುಕ್ಕುನು ವತ್ತಾ. ನ್ಹಂಹಿಸಿ ಪ್ರತಿಯೇಕ ಕಡೇನ ನ್ಹಂಯಿ, ಥಂಳೆ ಆಸ್ಸನಾ. ತೆದ್ದನಾ ಉದ್ದಾಕ ಖಾತ್ತರಿ ಬಾಂಯಿಕಿ, ಬೋರ್‌ವೆಲ್ಕಿ ಕಾಣುಘೆವ್ಕಾ ಪಡ್ತಾ. ಕಿತಯಾಕ ಮ್ಹಳಯಾರಿ ಭೂಂಯ್ಚೆ ಪದರಾಂತು ಅಪಾರ ಪ್ರಮಾಣಾಚೆ ಉದ್ದಾಕ ಆಸ್ಸ. ಆನಿ ಹಾಕ್ಕಾ ಅಂತರ್ಜಲ ಮ್ಹಣತಾತಿ. ಜಾಲ್ಯಾರಿ ಕಾಂಡಿಲೆ ಕಡೇನ ಪೂರಾ ಉದ್ದಾಕ ಯತ್ವೆ? ನಾ.. ತಾಜ್ಜ ಖಾತ್ತರಿ ಖಂಯಿ ಉದ್ದಾಕ ಚಿಲುಮೆ ಆಸ್ಸ ಮ್ಹೊಣು ಸೊದ್ದನು, ಥಂಯಿಚಿ ಕಾಂಡಿಲ್ಯಾರಿ ತೆದ್ದನಾ ಉದ್ದಾಕ ಮೆಳತಾ. ತಶ್ಶಿ ನೆಲಾ ಭಿತ್ತವ್ಯೆಲೆ ಉದ್ದಾಕ ಸೊಚ್ಚೆ ಶಾಸ್ತ್ರಾಕ “ಡೌಸಿಂಗ್” ಮ್ಹಣತಾತಿ.



ಕಸ್ಸಲೆ ಹೇ ಡೌಸಿಂಗ್

ಆಮ್ಗಲೆ ಪಂಚೇಂದ್ರಿಯಾಚೆ ಪರಿಜ್ಞಾನಾಕ ಮೇಳ್ನಾತ್ತಿಲೆ ವಸ್ತುಂಕ ಸರಳ ಉಪಕರಣ (ಕವಲುಗೋಲು, ಲೋಲಕ, "L" ರಾಡ್) ಚೆ ಸಹಾಯಾನ ಸೊದ್ದುನು ಕಾಡ್ಚಾಕ ''ಡೌಸಿಂಗ್'' ಜಾಂವೊ 'ಉಹಾಶೋಧ' ಮ್ಹಣತಾತಿ. ಭೂಯ್ಚೆ ಬಿತ್ತರಿ ಆಸ್ಸುಚೆ ಉದ್ದಾಕ (Ground Water, ಅಂತರ್ಜಲ), ಪ್ರಾಕ್ತನ ಅವಶೇಷ (Archaeological remains), ಲೋಹಾಚೆ ಅದಿರ, ತೈಲಾ ನಿಕ್ಷೇಪ, ಗುಹೆ, ಸುರಂಗ ಮಾರ್ಗ, ನೆಲಾ ಬಿತ್ತರಿ ಪೂರ್ನುಯ್ ದವರೀಲೆ ಉದ್ಕ್ಯಾಚೆ ಪೈಪ್ಸ್ ಸೊದ್ದುಚಾಕ ಆನಿ ಭೂಂಯ್ಚೆ ಚೈತನ್ಯ (Energy) ಕೋಳ್ನು ಘೆವಚಾಕ ಮಾತ್ರ ನ್ಹಂಹಿಶಿ ಮನುಷ್ಯಾಕ ಆಯ್ಲಿಲೆ ಕಾಯ್ಲೊ (Medicine & Healing) ಗುಣ ಕೊರಚಾಂತು ಡೌಸಿಂಗ್ ವಾಪರ್ತಾತಿ. ಕೆಲವ ಪಂತಾ ನಾಪತ್ತಾ ಜಾಲ್ಲೆಲೆ ಮನುಷ್ಯಾಕ ಪುಸ್ಸೂನು ಡೌಸಿಂಗ್ ವಾಪೋರ್ನುಯ್ ಸೊದ್ದುನು ಕಾಡ್ಯೇತ. ಡೌಸಿಂಗಾಕ ವಿಂಗವಿಂಗಡ ನಾಂವಾನ ಆಪ್ಪೈತಾತಿ. Divining, Dactylomancy, Radiesthesia, Water witching, Doodle bugging, Rhabdomancy ಇತ್ಯಾದಿ.







ಡೌಸಿಂಗ್ ಇತಿಹಾಸ

ಡೌಸಿಂಗ್ ಮಸ್ತ ಮಾಕ್ಷಿಚೆ(ಪುರಾತನ) ವಿದ್ಯಾ. ಮಾಕ್ಷಿ ಕಾಲಾಂತು ಹಾಕ್ಕಾ 'ರಹಸ್ಯ ವಿದ್ಯಾ' ಮ್ಹೊಣು ಆಪೈತಾಶ್ಶಿಲೆ. ಇತಿಹಾಸಾಚೆ ಪುಟ ಕಾಡ್ತಾ ಘೆಲ್ಯಾರಿ ಡೌಸಿಂಗ್ ವಿದ್ಯಾ ಪ್ರಾಚೀನ ನಾಗರಿಕತೆ ಒಟ್ಟು ಮೆಳಾಮೇಳಿ ಜಾವ್ನಾಯ್ಶಿಲೆ ಸ್ಪಷ್ಟ ಜಾತ್ತಾ. ಕ್ರಿ.ಶ. 1949ಂತು ಉತ್ತರ ಆಫ್ರಿಕಾಚೆ ಆಟ್ಲಾಸ್ ಪರ್ವತ ಶ್ರೇಣಿಚೆ ಕಣಿವೆಂತು ಪ್ರಾಚೀನ ನಾಗರಿಕತೆಚೆ ಪಳೆಯಳಿಕೆ ಸೊಧ್ದಿತಾ ಗೂವ್ಹಾತ್ತ ಆಶ್ಶಿಲೆ ಫ್ರೆಂಚ್ ಸಾಹಸಿ ಲೋಕಾನಿ 'ತಸ್ಸಿಲಿ ಗುಹಾ'ಚೆ ಬೃಹತ್ ಜಾಲ ಸೊದ್ದುನು ಕಾಳ್ಳೆ. ಗುಹಾ ರಿಗ್ಗುನು ಪಳ್ಳೈಲಿ ತೆದ್ದನಾ ಘಾಗ್ರಾರಿ ದೆಕ್ಕುಪಳ್ಳಿಲೆ ಹಾತ್ತಾಂತು ಕವೆ ಬಡ್ಡಿ(ಕವಲುಗೋಲು) ಧೋರ್ನು ಉದ್ಕಾ ಖಾತ್ತಿರಿ ಸೊಧ್ದಿತಾಶ್ಶಿಲೆ ಉಹಾಶೋಧಕ , (Dowser) ಆನಿ ತಾಕ್ಕಾ ಸುತ್ತು ಘಾಲ್ಯಾಶ್ಶಿಲೆ ಆದಿವಾಸಿ ಲೋಕಾಲೆ ಬಿತ್ತಿ ಚಿತ್ರ. ಹ್ಯಾ ಚಿತ್ರಾಂಚೆ ಕಾರ್ಬನ್ ಕಾಲಗಣನಾ, (Carbon dating) ಕೆಲ್ಲಿಲೆ ತೆದ್ದನಾ ಹ್ಯಾ ಗುಹಾ 8,000 ವರ್ಷ ಮಾಕ್ಷಿಚೆ ಮ್ಹೊಣು ಕಳ್ಳೆ. ಪೆರು ದೇಶಾಚೆ ಶಿಲೆ ಪಾತ್ರಾರಿ ಹಾತ್ತಾಂತು ಕವೆಬಡ್ಡಿ(ಕವಲುಗೋಲು) ಧರಿಲೆ ಏಕಳೊ ಮನುಷ್ಯಾಲೆ ಚಿತ್ರ ಕೆತ್ವಲಾ. ಹ್ಯಾ ಸುಮಾರ 9,000 ವರ್ಷಾ ತಿತ್ಲೆ ಮಾಕ್ಷಿಚೆ ಮ್ಹೊಣು ನಂಬ್ಗಿಲಾ.

ಈಜಿಪ್ಟ್ ಆನಿ ಮಧ್ಯಪ್ರಾಚ್ಯ ದೇಶಾಂತು 4,000 ವರ್ಷಾ ತಿತ್ಲೆ ಪ್ರೊರ್ನೆ ಜಾಲ್ಲಿಲೆ ದೇವ್ಹಾಚೆ ಪಾಗ್ರಾರಿ 'ಡೌಸಿಂಗ್' ರಾಡ ಧರಿಲೆ ಉಹಾಶೋಧಕಾಲೆ ಚಿತ್ತರ ಆಸ್ಸ. ಈಜಿಪ್ಟ್ ದೇಶಾಚೆ ಕೈರೋಂತು ಆಸ್ಸುಚೆ ವಸ್ತು ಸಂಗ್ರಹಾಲಯ ಏಕ್ಕಾಂತು ಹಜಾರಗಟ್ಲೆ ವರ್ಷಾ ತಿತ್ಲೆ ಮಾಕ್ಷಿಚೆ ಗೋರಿಬಾನ ಬಾಯ್ರಿ ಕಾಳ್ಳಿಲೆ ಕುಂಭಿಕಾ(Ceramic)ಚೆ ಲೋಲಕ ಪ್ರವಾಸಿ ಲೋಕಾಲಿಂ ಮನ ತಾಂಡ್ಚೆ ತಿತ್ಲೆ ಚಂದಽ ಆಸ್ಸ. ಹ್ಯಾಂಚೆ ನಮೂನೊ ಇಸ್ರೇಲ್ ದೇಶಾಚೆ ಜೆಝ್ರೆಲ್ ಕಣಿವೆಂತು Bet Alfaಂತು ಆಸ್ಸುಚೆ ಯುಹೊದ್ಯಾಲೆ ಏಕ ಆರಾಧನಾ ಜಾಗೆಚೆ ಜಗಲಿಂತು ರಾಶಿ ಚಕ್ರಾಚೆ ಕುಂಭ ರಾಶಿ ತೊಗ್ಗು ಕವೆಬಡ್ಡಿ(ಕವಲುಗೋಲು) ಧರಿಲೆ ಮನುಷ್ಯಾಲೆ ಏಕ ಚಿತ್ತರ ಆಸ್ಸ.

2500 ವರ್ಷಾ ಮಾಕ್ಷಿ ಚೇನಾ ದೇಶಾಚೆ ರಾಯಭಾರ ಕೆಲ್ಲಿಲೊ ರಾಯು 'ಯೂ' ಹ್ಯಾ ವಿದ್ಯಾ ಕರಗತ ಕೋರ್ನು ಘೆತ್ತಿಲೊ ಖಂಯಿ. ತೋ ಡೌಸಿಂಗ್

ಪ್ರದರ್ಶನಾಂತು ಶ್ರುತಿ ಕವಲು, (Tuning fork) ಹೋಲ್ಲ್ಯೊಚೆ ವಸ್ತುಕ ವಾಪರ್ತ್ತಾಶ್ಯಿಲೊ ಖಂಯಿ. ಬೈಬಲಾಂತೂಯಿ ಮೋಸೆಸ್ ಉದ್ಕಾ ಮೂಳ ಸೊದ್ದುಚಾಕ ಡೌಸಿಂಗ್ ರಾಡ ವಾಪರ್ಲ್ಲಿ ಉಲ್ಲೇಖ ಆಸ್ಸ. ಬ್ಯಾಬಿಲಾನಾಚೆ ರಾಯು ನಬಚೆಂದ್ ನಝ್ಝುರ ಹೋಯುದ ಸಂದರ್ಭಾರಿ ಗುರಿ ನಿಶ್ಚಯ ಕೊರುಕ ‘ಉಹಾ ಶೋಧಕಾಲೆ’ ಸಹಾಯು ಘೆತ್ತಾಶ್ಯಿಲೊ ಖಂಯಿ.

ಗ್ರೀಕ್ ದೇಶಾಚೆ ಇತಿಹಾಸಾ ಪುಟ ಮೊಗ್ಚಿಲಿ ತೆದ್ನಾ ಡೌಸಿಂಗ್ ವಿದ್ಯಾ ಕ್ರಿ.ಪೂ. 400 ಸುಮಾರಾಕ ಕ್ರೀಟ್ ದ್ವೀಪಾಂತು ವ್ಯಾಪಕ ಜಾವ್ನು ವಾಪರ್ತ್ತಾ ಆಶ್ಯಿಲೆ ಕೋಳ್ಳು ಯತ್ತಾ. ಡೆಲ್ಲಿ ದೇವತೆ , (Patheon Oracle of Delphi) ಜನ ಸಾಮಾನ್ಯಾಲೆ, ರಾವಳಾ ಘರಾಣೆಚೆ ತಶ್ಶಿಚೆ ಸೇನಾಧಿಕಾರಿಲೊ ಸಮಸ್ಯೆ ಪರಿಹಾರ ಕೊರುಕ ಆನಿ ಸಲಹಾ ದಿವಚಾಕ ಲೋಲಕಾಕ ಸಾಧನ ಜಾವ್ನು ವಾಪರ್ತ್ತಾ ಆಶ್ಯಿಲ ಖಂಯಿ. ಕ್ರಿ. ಶ. 1400 ವೇಳ್ಯಾಕ ಜರ್ಮನ್ ದೇಶಾಂತು ಡೌಸಿಂಗ್ ವಿದ್ಯಾ ಮಸ್ತ ವಾಪರ್ತ್ತಾಶ್ಯಿಲೆ ಖಂಯಿ. ಹೇವಿದ್ಯಾ ಜರ್ಮನ್ ದೇಶಾಂತೂ ಜನ್ಮಿಲೆ ಮ್ಹೊಣ್ಚೆ ವಾದಾಯಿ ಆಸ್ಸ. ಹಾಂಗಾ ಖನಿಜ ಲವಣಾಚೆ ಅದಿರು ಸೊದ್ದುನು ಕಾಡಚಾಕ ಡೌಸಿಂಗ್ ವಾಪರ್ತ್ತಾಶ್ಯಿಲೆ ಖಂಯಿ. ಜರ್ಮನ್ ದೇಶಾಚೆ ಬೋಷುಮ್ ಚೆ ಬರ್ಗ್‌ಬ ವಸ್ತು ಸಂಗ್ರಹಾಲಯಾಂತು ಯುನಿಫಾರ್ಮ್ ಘಾಲ್ಯು ಘೆತ್ತಿಲ್ಯೊ ಶಿಕಲೋ ಮನುಷ್ಯಾ ಹಾತ್ತಾಂತು ಕವೆಬಡ್ಡಿ ಧೋರ್ನು ಖನಿಜಾಚೆ ಅಧಿರು ಸೊಧ್ನುಚೆ ದೃಶ್ಯ ವಯಚೆ ಅಂಶಾಕ ಪುಷ್ಟಿ ದಿತ್ತಾ.

ಕ್ರಿ.ಶ. 1550ಂತು ಎಸ್. ಮೂನ್‌ಸ್ಟರಾನ್ ಬರೈಲೆ ‘ಕಾಸ್ಮೊಗ್ರಾಫಿಕ ಯುನಿವರ್ಸಲ್’ ಮ್ಹಣ್ಚೆ ಪುಸ್ತಕಾಂತು ಡೌಸಿಂಗ್ ವಿಷಾತಿರಿ ವಿವರ ದಿಲ್ಲಾ. ಬೊಹಿಮಿಯಾ ಗಣಿಗಾರಿಕಾ ಶಿಬಿರಾಂತು ಡಾಕ್ಟರ್ ಜಾವ್ನು ಸೇವಾ ಪಾವೈಲೆ ಜಾರ್ಜಿಯಸ್ ಅಗ್ರಿಕೋಲ ಕ್ರಿ.ಶ. 1556ಂತು ಬರೆಯಿಲೆ ‘ಡೆ ರೆ ಮೆಟಾಲಿಕ’ ಮ್ಹಣ್ಚೆ ಗ್ರಂಥಾಂತು ಖನಿಜಾಚೆ ಅದಿರು ಸೊದ್ದುನು ಕಾಡಚಾಕ ಡೌಸಿಂಗ್ ವಾಪರ್ಚೆ ವಿಧಾನ ಕಶ್ಶಿ ಮ್ಹಣು ವಿವರ ಜಾವ್ನು ಕಳೈಲಾ. ರುಕ್ಕಾ ಏಕ ಕೊಂಬೆಚಾನ ಗೆಲ್ಲು ಕಾಂಡೂನು ಕವೆಬಡ್ಡಿ(ಕವಲುಗೋಲು) ಕೊರ್ಚೆ ವಿಧಾನ ತಾಂತು ವಿವರ ಜಾವ್ನು ಸಾಂಗ್ಲ್ಯಾ.

ಏಕ್ಕಾಚೆ ಎಲಿಜಬೆತ್ ರಾಣಿ(ಕ್ರಿ.ಶ. 1558 ಚಾನ 1603)ಲೆ ಕಾಲಾಂತು ಜರ್ಮನ್ ಉಹಾಶೋಧಕಾಂಕ ಇಂಗ್ಲೆಂಡಾಚೆ ಗಣಿಂತು ಕಾಮ ಕೊರುಚಾಕ

ಆಪ್ಲೊನು ಘೆತ್ತಾತ್ಶಿಲಿ ಖಂಯಿ. ಥಂಯ್ಸಾನ ಮುಖಾರಿ 17 ಶತಮಾನಾಚೆ ಅಖ್ಯೆರಿಕ ಡೌಸಿಂಗ್ ವಿದ್ಯಾ ಯುರೋಪ್ ಖಂಡಾಚೆ ಸರ್ವ ರಾಷ್ಟ್ರಾಂತು ಪಸರ್ಲೆ ಖಂಯಿ. ವಸಾಹತು ಶಾಹಿ ಲೋಕಾನಿ ಹಾಕ್ಕಾ ಪ್ರಪಂಚಾಚೆ ವಿವಿಂಗಡ ಬಗಲೇನ, ಮುಖ್ಯ ಜಾವ್ನ ಆಫ್ರಿಕಾ, ಏಷ್ಯಾ, ಉತ್ತರ ಅಮೇರಿಕಾ, ದಕ್ಷಿಣ ಆಮೇರಿಕಾ, ಆಸ್ಟ್ರೇಲಿಯಾ ಆನಿ ನ್ಯೂಜಿಲ್ಯಾಂಡಾಕ ಘೇವ್ನ ಘೆಲ್ಲಿಂತಿ. ಜಾಲ್ಯಾರಿ ಬ್ರಿಟಿಷ್ ಲೋಕಾನಿ ಹಿಂದೂಸ್ತಾನಾಕ ಯವ್ಚೆ ಘಯಿಲೇಚಿ ದಕ್ಷಿಣ ಭಾರತಾಚೆ ಕೆಲವ ಕಡೇಂತು ಡೌಸಿಂಗ್ ವಿದ್ಯಾ ವಾಪರ್ತಾ ಆಶ್ಶಿಲೆ ಮ್ಹಣ್ಚಾಕ ಆಧಾರ ಆಸ್ಸ.

ಡೌಸಿಂಗ್ ಖಾತ್ತಿರಿ ವಿವರ ಕ್ರಿ.ಶ. 1639ಂತು ಗೇಬ್ರಿಯಲ್ ಪ್ಲೇಟ್ಸ್‌ನ ಬರ್ರೈಲಿ ಪ್ರಬಂಧಾಂತು ಮೆಳ್ತಾ. ಹ್ಯಾಂಚೆ ಶತಮಾನಾಂತು ಜೆ.ಹೆಚ್. ಮಾರ್ಟಯಸ್‌ನ ಡೌಸಿಂಗ್ ವಯ್ರಿ ಬರೆಯಿಲೆ 'ಡೆ ವೆರ್ಗ್ಯುಲ ಡಿವೈನೈಟ್ರಸ್' ಮ್ಹಣ್ಚೆ ಗ್ರಂಥಾಕ ಬರಪೂರ ಪ್ರಚಾರ ಮೆಳ್ಳಿ. ಕ್ರಿ.ಶ. 1641ಂತು ಜೆಸ್ಯೂಂಟ್ ಅಂತೋನೊಸಿಯಸ್ ಕಿರ್ಚನರ್ ತಾಣೆ ಸಂಶೋಧನ ಕೋರ್ನು ಡೌಸಿಂಗಾಕ ಮುಖ್ಯ ಜಾವ್ನ ಪಂಚೇಂದ್ರಿಯಾಚೆ ಸಂವೇದನೇಕ ಮೇಳ್ನಾತ್ತಿಲೆ ಮಾಂಸಪೇಶಿಚೆ ಚಲನಾ ಕಾರಣ ಮ್ಹೊಣು ಸಾಂಗ್ಲೊ. ಕ್ರಿ.ಶ. 1693ಂತು ಪ್ರಕಟ ಜಾಲ್ಲಿಲೆ ''ಲಾ ವರ್ಜ್ ಡೆ ಜೆಕೋಬ' ಗ್ರಂಥಾಂತು ಡೌಸಿಂಗ್ ಖಾತ್ತಿರಿ ವಿಪುಲ ಮಾಹಿತಿ ಮೆಳ್ತಾ.

ಯುರೋಪ್ ಖಂಡಾಚೆ ಸಬಾರ ರಾಷ್ಟ್ರಾಂತು ವಿಕ್ಟೋರಿಯಾ ಯುಗ ಪರ್ಯಂತ ಡೌಸಿಂಗಾಕ ವ್ಯಾಪಕ ಪ್ರಚಾರ ಆನಿ ಮಹತ್ವ ಮೆಳ್ತಾಶ್ಶಿಲೆ. ಮುಖಾರಿ ಲೋಕಾಂಕ ವೈಜ್ಞಾನಿಕ ದೃಷ್ಟಿಕೋನ ವಾಡ್ತಾ ಘೆಲ್ಲಿಲೆ ತಶ್ಶಿ ಡೌಸಿಂಗ್ ಪರಿಕಲ್ಪನೇಕ ವೈಜ್ಞಾನಿಕ ಜಾವ್ನ ದೃಢೀಕರಣ ಕೊರುಚಾಕ ಸಾಧ್ಯ ಜಾಯ್ನಿ. ತ್ಯಾ ಖಾತ್ತಿರಿ ಹೇ ವಿದ್ಯೆಕ 'ಅವೈಜ್ಞಾನಿಕ' ಮ್ಹಣ್ಚೆ ಲೇಬಲ್ ಬಾಂದುನು ಘೆವ್ಕಾ ಪಳ್ಳಿ. ಹೇ ಏಕ ಮೋಸಾಚೆ ವಿದ್ಯೆ ಮ್ಹೊಣ್ಚೆ ಅಪಪ್ರಚಾರಾಯಿ ಚಲ್ಲೆ. ಜಾಲ್ಯಾರಿ ಕೆಲವ್ಕಡೇನ ಡೌಸಿಂಗಾಕ ವೈಜ್ಞಾನಿಕ ದೃಷ್ಟಿಕೋನಾನ ಸಾಂಗ್ಚೆ ಮಸ್ತ ಇತ್ಲೆ ಪ್ರಯತ್ನ ಚಲ್ಲಿಂತಿ.

ಪ್ರಪ್ರಥಮ ವೈಜ್ಞಾನಿಕ ಆಧಾರಿತ ಸಂಶೋಧನ 20 ಶತಮಾನಾಚೆ ಘಯಿಲಿ ಭಾಗಾಂತು ಇಂಗ್ಲೆಂಡಾಚೆ ಬ್ಯಾರೆ ಆನಿ ಬೆಸ್ಟರ್‌ಮನ್ ಮ್ಹಣ್ಚೆ ದೊಗ್ಗಾನಿ ಕೆಲ್ಲೆ. ತಾನ್ನಿ ಬರೆಯಿಲೆ 'ದಿ ಡಿವೈನಿಂಗ್ ರಾಡ್' ಮ್ಹಣ್ಚೆ ಪುಸ್ತಕ ಡೌಸಿಂಗ್ ಖಾತ್ತಿರಿ ಸವಿಸ್ತಾರ ಜಾವ್ನ ಮಾಹಿತಿ ಘೆವಚಾಕ ಯೋಗ್ಯ ಜಾವ್ನಾಸ್ಸ.

ಡೌಸಿಂಗ್ ಉಪಕರಣ

ಡೌಸಿಂಗ್ ಉಪಕರಣ ಮಸ್ತ ಸರಳ ಜಾವ್ನಾಸ್ಸತಿ. "Y" ಆಕಾರಾಚೆ ಕವೆ ಬಡ್ಡಿ (ಕವಲುಗೋಲು)=(Forked twig), ಲೋಲಕ (Pendulum), L ಆಕಾರಾಚೆ ಸರಳ (L Angle Rod), ಜುಮುಕಿ (Bobber), ಬೀಗಾ ಹಾತು, ಬಂಗ್ರಾ, ಸೋರು, ನಾರ್ಲು, ಉರೂಚೆಬಡ್ಡಿ, ಕತ್ತ್ರಿ, ತೃಣ, ಕಡ್ಡಿ, ಫೂಲ ಇತ್ಯಾದಿ ವಾಪ್ರೋರ್ನು ಆನಿ ಕೆಲವ್ಟಂತ ಮನುಷ್ಯಾಲೆ ಶರೀರಾಚೆ ದುಸ್ರೆ, ದುಸ್ರೆ ಭಾಗ ಬೋಟ, ಹಾತ್ಟಾಯಿ ಇತ್ಯಾದಿಂಕ ಡೌಸಿಂಗ್ ಸಾಧನ ಜಾವ್ನು ವಾಪರ್ಯೆತ. ಸಾಮಾನ್ಯ ಜಾವ್ನು ವಾಪರ್ಚೆ ಕೆಲವ ಡೌಸಿಂಗ್ ಸಾಧನಾಂಕ ಹಾಂಗಾ ವಿವರ ಜಾವ್ನು ಸಾಂಗಲಾ.

'Y' ಆಕಾರಾಚೆ ಕವೆ ಬಡ್ಡಿ (ಕವಲುಗೋಲು)

ಕವೆ ಬಡ್ಡಿ ಡೌಸಿಂಗ್ ಇತಿಹಾಸಾಂತು ಪ್ರಪ್ರಥಮ ಜಾವ್ನು ದಾಖಲ ಕೆಲ್ಲಿಲೆ ಉಪಕರಣ. ಅನಾದಿ ಕಾಲಾಚಾನ ಕವೆಬಡ್ಡಿ ಡೌಸಿಂಗಾಕ ವಾಪರ್ತಾಶ್ಶಿಲೆ. ಕವೆ ಬಡ್ಡೇಕ ಸಾಂಪ್ರದಾಯಿಕ ಜಾವ್ನು ಕವೆಬೆತ್ತಿಲೆ ರುಕ್ಕಾಚೆ ಗೆಲ್ಲಾಚಾನ ತಯಾರ ಕರತಾತಿ. ತೆದ್ನಾ ತಿತ್ಲೆ ಕಾಂಡಿಲೆ ಸಸ್ಯಕ್ಷೀರ (Latex) ಆಸ್ಸುಚೆ ರೂಕು ಜಾಂವೊ ಜಲದರ್ಶಿನಿ ಸಸ್ಯ (Phreatophytes) ಚೆ ಕವೆಬಡ್ಡಿ ಅತಿಶ್ರೇಷ್ಠ. ಕವೆ ಬಡ್ಡಿಕ ಬ್ಯಾತ, ಪ್ಲಾಸ್ಟಿಕ್ ಜಾಂವೊ ಲೋಹಾಚಾನ ತಯಾರ ಕೊರ್ಯೆತ. 18 ಚಾನ 20 ಇಂಚ ದೀಗಾಸ್ಸುನು 1/8 ಚಾನ 1/4 ಇಂಚ ವ್ಯಾಸ ಆಸಲೀರಿ ಚಾಂಗ.

ಕವೆಬಡ್ಡಿ ವಾಪ್ರೋರ್ನು ಬಾಂಯಿ ಕಾಂಡೂಚಾಕ ಸೂಕ್ತ ಜಾಗೋ ಸೊದ್ದುಚೆ ಕಶ್ಶಿ?

ಕವೆಬಡ್ಡಿಕ ಚಿತ್ರಾಂತು ದಾಕ್ಕೈಲ್ವರಿ ಹಾತ್ತಾ ಮುಷ್ಟೆಂತು ಧೋರ್ನು ಮನಾಕ ನೆಲಾಚೆ ಉದ್ದಾ ವಯ್ರಿ ಏಕತ್ರ (ಕೇಂದ್ರಿಕರಣ)ಕೋರ್ನು ''ಚಾಂಗ ಪಿವ್ಚೆ ಉದ್ದಾ ಖಾತ್ತಿರಿ ಬಾಂಯಿ ಕಾಂಡಚಾಕ ಸುಯೋಗ್ಯ ಜಾಗೋ ಸೊದ್ದುನು ಧೀ'' ಮ್ಹಣ್ಚೆ ಸವಾಲ ಘಾಲ್ನು ಜಮೀನಾಂತು ಚಮ್ಕುಚಾಕ ಲಾಗ್ಗಕಾ. ಜಲಧರ (Aquifer) ಆಸಲೀರಿ ಕವೆಬಡ್ಡಿ ತಾಜ್ಜಿತ್ಲ್ಯಾಕ ವಯ್ರಿ ಬಗಲೇನ ಜಾಂವೊ ತೊಗ್ಗು ಬಗಲೇನ ವಚ್ಚುಕ ಲಾಗ್ತಾ. ತಸ್ಸಾಲೆ ಜಾಗೊ ಗುರ್ತು ಘಾಲ್ನು ಘೆವ್ಕಾ. ಮಾಗಿರಿ ದಿಕ್ಕ ಬದಲ ಕೋರ್ನು ಚಮ್ಕುನು ಪರತ ತ್ಯಾಂಚೆ ಗುರ್ತಾ ಲಾಗ್ಗಿ ಆಯ್ಲೆ ಕೂಡ್ಲೆ ಕವೆಬಡ್ಡಿ ಪರತ

ಸ್ಪಂದನ ಕರ್ತಾ. ತೆದ್ನಾ ಹ್ಯಾಂಚಿ ಬಾಂಯಿ ಕಾಂಡಚಾಕ ಸೂಕ್ತ ಜಾಲ್ಲಿಲೆ ಜಾಗೊ



ಮ್ಹೊಣು ನಿರ್ಣಯು ಕೋರ್ರ್ಯಾ.

ಕವೆಬಡ್ಡಿ ಖಂಚೆ ಬಗಲೇನ ಗೂವ್ಲಾ ಮ್ಹಣ್ಚೆ ಮುಖ್ಯ ನ್ಹಂಹಿ, ಗೂವ್ವಿಲೆ ಸಮಾ ಜಾವ್ನ ವ್ಯಾಖ್ಯಾನ ಕೊರ್ಚೆ ಮುಖ್ಯ. ತುಮ್ಮಿ ಕ್ರಿಯೆ ಪರತ ಪರತ ಕೋರ್ನು ಕವೆಬಡ್ಡಿ ಚಲನೆ ವಯ್ರಿ ನಿಯಂತ್ರಣ ಆಸ್ಲ ಕೋರ್ನು ಘೇವ್ಕಾ. ಕೆಲವ ಪಂತಾ ಕವೆ ಬಡ್ಡಿ ಗುರಿ ಪಾವ್ಲಿಲೆ ತೆದ್ನಾ ಹಾತ್ತಾಂತು 360 ಡಿಗ್ರಿ (ಏಕ ಸುತ್ತು) ಘೂವ್ತಾ.

'L' ಆಕಾರಾಚಿ ಸರಳ (Angle Rod)

'L' ಆಕಾರಾಚೆ ಸರಳಾ ಜೋಡಿ (2) ಘೇವ್ನ ವಾಪರ್ರ್ಯಾ. ಲೋಹ (ತಾಂಬೆ, ಅಲ್ಯೂಮಿನಿಯಂ ಇತ್ಯಾದಿ) ಸರಳ ಹಾಕ್ಕಾ ಸೂಕ್ತ. ಸರಳ 18 ಚಾನ 20 ಇಂಚ ದೀಗ ಆನಿ 1/8ಚಾನ 3/16 ಇಂಚ ವ್ಯಾಸ ಆಸ್ಲುಕಾ. ದೊನ್ನೀ ಸರಳಾಕ ಏಕ್ಕಾ ತುದಿಚಾನ ಸ ಇಂಚ ಎತ್ರಾಂತು 90 ಡಿಗ್ರಿ ಕೋನಾಂತು



ಬಗ್ಸುಕಾ. ರಾಡಾಚೆ ಸಾನ ಹಾತ್ತಾಂಕ ಮುಷ್ಟಿಂತು ಧೋರ್ನು ದಿಗ್ಗಾಯೆಚೆ ಭಾಗಾಕ ನೆಲಾಕ ಸಮಾನಾಂತರ ಜಾವ್ನು, ಪಿಸ್ತೂಲ್ ಧರಿಲೆ ವರಿ ಧೋರ್ನು ಉದ್ಕಾ ಖಾತ್ತಿರಿ ಸೊದ್ದುಕಾ. ಜಲಧರ ಆಶ್ಶಿಲೆ ಜಾಗೆಂತು ರಾಡ ಏಕ್ಕಾಕ ಏಕ ಆಡ ಲಾಗತಾತಿ.

ಲೋಲಕ(Pendulum)

ವಿವಿಂಗಡ ನಮೂನ್ಯಾಚೆ ಲೋಲಕ ಡೌಸಿಂಗ್ ಸಾಧನ ಜಾವ್ನು ವಾಪರ್ತಾತಿ. ವಿವಿಂಗಡ ಲೋಹಾಚೆ, ವಿವಿಂಗಡ ಗಾತ್ರ ಆನಿ ವಜ್ಜೆ ಆಸ್ಸುಚೆ ಗುಂಡು ಮಾತ್ರ ನ್ಹಯಿಸಿ ಗುಂಡ ಲಾಂಬೊನು ಘಾಲ್ಚೆ ದಾರ ಪುಸ್ಸುನು ವಿವಿಂಗಡ ವಸ್ತುನ ತಯಾರ ಕೋರ್ನು ಆಸ್ತಿ. ರೂಕ್ಕಾಚೆ ಆನಿ ಪ್ಲಾಸ್ಟಿಕ್ ಪೆಂಡಾಲಂ ವಾಪರ್ತಾತಿ. ಗುಂಡ ಸುಮಾರ 1/4 ಜಾನ 1/2 ಔನ್ಸ್ ವಜನ ಆಸ್ಸುಕಾ. ಕಿತ್ತೆಕ ಮ್ಹಳ್ಯಾರಿ ಲೋಹಾಚೆ ಚಲನಾ ಸ್ಪಷ್ಟ ಜಾವ್ನು ಗುರ್ತು ಕೊರ್ಚೆ ತಶ್ಶಿ ಆಸ್ಸುಕಾ. ಗುಂಡಾಚೆ ಜಾಗೆಂತು ಮುದ್ದಿ ಲಾಂಬೊಸು ಘಾಲ್ಯೇತ. ಗುಂಡಾಕ ಲಾಂಬ್ಚೆ ದೋರಿ(ದಾರ) 6 ಇಂಚ ದೀಗಾಸ್ಸುಕಾ. ಚಿತ್ರಾಂತು ದಾಕ್ಕೈಲ್ವರಿ ಲೋಲಕ ಗುಂಡಾಚಾನ ಸುಮಾರ 2 ಚಾನ 4 ಇಂಚ ವಯ್ರಿ, ಅಂಗುಸ್ಟ ಆನಿ ತರ್ಜನಿ ಬೋಟ್ಟಾನಿ ಧೋರ್ನು ಘೇವ್ಕಾ. ಲೋಲಕಾಕ ಉಜವೋ ಮಂಡಿಪಶಿ ಎತ್ರಾರಿ ಧೋರ್ನು ಡೌಸಿಂಗ್ ಚಲೈಕಾ. ಲೋಲಕ ತಾಜ್ಜಿತ್ಲೇಕ ತ್ಯಾಂಚಿ ಚಲನೆಕ ಲಾಗ್ತಾ.

ಹ್ಯಾ ವಿಧಾನಾಂತು ಸಾಮಾನ್ಯ ಜಾವ್ನು ಧನಾತ್ಮಕ (Positive) ಋಣಾತ್ಮಕ (Negative) ಆನಿ ತಟಸ್ಥ(Neutral) ಮ್ಹಣ್ಚೆ ತೀನಿ ನಮೂನ್ಯಾ ಚಲನಾ ಗುರ್ತು ಕೊರ್ಯೇತ. ಹ್ಯಾ ಚಲನಾ ಸರ್ವ ವ್ಯಕ್ತಿಂತು ಏಕ್ಕಾ ನಮೂನ್ಯಾನ ಆಸ್ಕಾ ಮ್ಹೊಣು ನಾ. ಕೆಲವ ಲೋಕಾಂಕ ಲೋಲಕಾಚೆ ಪ್ರದಕ್ಷಿಣ(Clockwise) ಧನಾತ್ಮಕ ಜಾವ್ನು ಘೂವಚಾಕ ಪುರೊ, ಕೆಲವ ಲೋಕಾಂಕ ಋಣಾತ್ಮಕ ಚಲನಾ ದೆಖಿಚಾಕ ಪುರೊ. ಉಹಾಶೋಧಕಾನ ಚಲನೆಂಕ ಸಮ ಜಾವ್ನು ವಿಶ್ಲೇಷಣ ಕೋರ್ನು ಸ್ಪಷ್ಟ ನಿರ್ಣಯಾಕ ಯವ್ಕಾ.

ಏಕ ಮನುಷ್ಯಾನ ತಾಕ್ಕಾ ಆಗತ್ಯ ಜಾಲ್ಲಿಲೆ ಚಲನೆ ಗುರ್ತು ಕೊರ್ಚೆ ಕಶ್ಶಿ?

ತಾಕ್ಕಾ ಸುಲಭ ಜಾಲ್ಲಿಲೆ ಸೂತ್ರ ಆಸ್ಸ. ತುಮ್ಮಿ ಪಾಯ್ಯಾಗಾಂಟಿಚೆ ತೊಗ್ಗು ಭಾಗಾಚೆ ಜಾಂಗೆಕ ಲಂಬ ಜಾವ್ನು ದವ್ರೋರ್ನು ಬೊಸ್ಕಾ. (ಕುರ್ಚಿ ವಾಪರಾ) ಲೋಲಕ ಉಜವೋ ಗಾಂಟಿ ವಯ್ರಿ ಧರಾ. ಲೋಲಕ ಘೂವಚಾಕ ಲಾಗ್ತಾ.

ಘೂವ್ಚೆ ಸಮೂನ್ನೋ ಪೊಳೋನು ಘೆಯ್ಯಾ. ಹ್ಯಾ ಚಲನೇನ ತ್ಯಾ ಮನುಷ್ಯಾಕ ಧನಾತ್ಮಕ ಚಲನಾ ಜಾಂವ್ರೊ 'ವ್ಹಯಿ' ಮ್ಹೊಣು ಅರ್ಥು. ಲೋಲಕ ಆತ್ತ ದಾಂವೆ ಗಾಂಟಿ ವಯ್ರಿ ಧರಾ. ಚಲನೆಂತು ಬದಲಾವಣ ಪೊಳೋವೇತ. ಹ್ಯಾ ತ್ಯಾ ಮನುಷ್ಯಾಕ ಋಣಾತ್ಮಕ ಚಲನ ಜಾಂವ್ರೊ 'ನಾ' ಮ್ಹೊಣ್ಚೆ ಅರ್ಥು. ದೂನ್ನಿ ಗಾಂಟಿ ಮಧ್ಯೆ ಲೋಲಕ ಹಾಳ್ಳಿಲೆ ತೆದ್ನಾ ಮೆಳ್ಚೆ ಚಲನಾ 'ತಟಸ್ಥ' ಮ್ಹೊಣು ಸುಮ್ಜುಕಾ. ಹ್ಯಾ ಸ್ಥಿತಿಂತು ಲೋಲಕ ಸಾಮಾನ್ಯ ಜಾವ್ನ ಸುತ್ತು (ಪ್ರದಕ್ಷಿಣ) ಘಾಲ್ನಾಶಿ ಸರ್ತ ಜಾವ್ನ ಮುಖಾರಿ, ಮೂಕ್ಷಿಘೂವ್ತಾ. ಸತತ ಅಭ್ಯಾಸಾನ ಉಹಾಶೋಧಕಾನ ಲೋಲಕಾಚೆ ಚಲನೇ 'ವ್ಹಯಿ' 'ನ್ಹಂಹಿ' ಆನಿ 'ತಟಸ್ಥ' ಜವಾಬ ಆಸ್ಸ ಕೋರ್ನು ಘೆವ್ಯೇತ. ಲೋಲಕಾಚೆ ನಿರ್ದಿಷ್ಟ ಚಲನೇಚೆ ಅಭ್ಯಾಸು ತುಮ್ಮಿ ಕರಗತ ಕೋರ್ನು ಘೆತ್ಲೆ ಮಾಗಿರಿ ಬಾಯಿ ಕಾಂಡೂಚಾಕ ಸೂಕ್ತ ಜಾಲ್ಲಿಲೆ ಜಾಗೊ, ಜಲ(ಉದ್ದಾಕ) ಮೆಳ್ಚೆ ಪ್ರಮಾಣ, ಆಳ, ವಿವಿಂಗಡ ನಮೂನ್ಯಾ ಶಿಲಾ, ತಾಜ್ಜೆ ದಾಟ ಇತ್ಯಾದಿ ಸೊದ್ದುನು ಕಾಡ್ಯೇತ. ಪೆಂಡುಲಂ ಜಾಗೆಂತು ಬಾಂಗ್ರಾ, ಸೊರು, ಬೀಗಾ ಹಾತು ಇತ್ಯಾದಿ ವಾಪ್ರೋರ್ನು 'ಡೌಸಿಂಗ್' ಕೊರ್ಯೇತ.

ಜುಮುಕಿ (Bobber)

ಹ್ಯಾ ಮಸ್ತ ಆಪರೂಪಾಚೆ ಡೌಸಿಂಗ್ ಸಾಧನ. ಹಾಕ್ಕಾ ಸಾಮಾನ್ಯ ಜಾವ್ನ 4 ಫೀಟ್ ದೀಗ, 1/2ಚಾನ 1/4 ಇಂಚ ವ್ಯಾಸಾಸ್ಸುಚೆ ರುಕ್ಕಾಚೆ ರಂಬೆಚಾನ ತಯಾರ ಕರತಾತಿ. ಇತ್ಲೆಚೆ ದೀಗ ಆನಿ ವ್ಯಾಸ ಆಸ್ಸುಚೆ ಲೋಹಾಚೆ ಜಾಂವ್ರೊ ಪ್ಲಾಸ್ಟಿಕ್ ಬಡ್ಡಿ ವಾಪರ್ಯೇತ. ಜುಮುಕಿಚೆ ಸಪೂರಾಸ್ಸುಚೆ ಬಗಲ(ತುದಿ) ನೆಲಾಕ ಸರ್ತ ಜಾವ್ನ ಯಾ ಲಂಬ ಜಾವ್ನ ಧೋರ್ನು ಜಲಧರಚೆಗುರ್ತು ಧೋರ್ನು ಚಮ್ಕುಕಾ. ಗುರಿ ಪಾವ್ಲಿಲೆ ತೆದ್ನಾ ಜುಮುಕಿಚೆ ವಜ್ಜೆಚೆ ತುದಿಂತು ವೃತ್ತಾಕಾರಾಚೆ ಚಲನಾ ದಿಸ್ಸನು ಯತ್ತಾ. ಹ್ಯಾ ಚಲನ ಕೆಲವ ಲೋಕಾಲೆ ಹಾತ್ತಾಂತು ದಾವ್ಯಾ ಉಜವೇಕ, ಕೆಲವ ಲೋಕಾಲೆ ಹಾತ್ತಾಂತು ವಯ್ರಿಚಾನ ತೊಗ್ಗು, ಆನಿ ಕೆಲವ ಲೋಕಾಲೆ ಹಾತ್ತಾಂತು ಆಡ್ಡಾದಿಡ್ಡಿ ಜಾವ್ನ ಆಸ್ಸುಚಾಕ ಪುರೊ.

ಶರೀರ ಏಕ ಡೌಸಿಂಗ್ ಸಾಧನ

ವಯ್ರಿ ಸಾಂಗಿಲೆ ಖಂಚೇಯಿ ಡೌಸಿಂಗ್ ಸಾಧನೇಚೆ ಮದ್ದತ್ ನಾಶಿ ಶರೀರಾಚೆ ವಿವಿಂಗಡ ಭಾಗ ಜಾಲ್ಲಿಲೆ ಹಾತು, ಪಾಯು, ಬೊಟ್ಟ ಇತ್ಯಾದಿ ವಾಪ್ರೋರ್ನು ಘೇವ್ನ ಡೌಸಿಂಗ್ ಚಲ್ಲೈತಾಲಿ ಆಸ್ಸತಿ. ಕೆಲವ ಲೋಕ ಡೌಸಿಂಗ್

ಕರತಾನಾ ಪಾಯ್ಯಾಕ ರಬ್ಬರ್ ಶೂ ಘಾಲ್ನು ಘೆತ್ತಾತಿ. ಆನಿ ಕೆಲವ ಲೋಕ ಖಾಲಿ ಪಾಯ್ಯಾನ ಮಾತ್ರ ಡೌಸಿಂಗ್ ಕರತಾತಿ. ಸಬಾರ ಲೋಕಾಂಕ ಎಲಿಕ್ಟ್ರಾನಿಕ್ ವಾಚ್ ಬಾಂದುನು ಘೆತ್ತಿಲೆ ತೆದ್ನಾ ಡೌಸಿಂಗ್ ಸಿಗ್ನಲ್ ಮೇಳ್ನಾಶಿ ಆಸ್ಸುಕ ಪುರೊ.

11. ಜಲಧರಾಕ ಆಸ್ನುಚಿ ಆಳ ಪೊಳೋನು ಘೆವಚಾಕ ಬಿಷಪ್ ವಿಧಾನ

‘ಬಿಷಪ್’ ವಿಧಾನಾನ ಬಾಯಿ ಕಾಂಡಿತಾನಾ ಉದ್ದಾಕ ಮೆಳ್ಚೆ ಆಳ ಸೊದ್ದುನು ಕಾಡ್ಯೇತ. ಪ್ರಥಮ ಜಾವ್ನು ವಯ್ರಿ ಸಾಂಗಿಲ್ವರಿ ಉದ್ದಾಕ ಆಸ್ನುಚೆ ಜಾಗೊ ಗುರ್ತು ಕೋರ್ನು ಘೆವ್ಕಾ. ಥಯ್ಚಾನ ಉದ್ಕ್ಯಾಚೆ ಆಳಾಚೆ ಖಾತ್ತಿರಿ ಮನ ಏಕತ್ರ ಕೋರ್ನು ಕವೆಬಡ್ಡಿ ಹಾತ್ತಾಂತು ಧೋರ್ನು ಸರ್ತ ಜಾವ್ನು ಮುಖಾರಿ ವಚ್ಕಾ. ಖಂಯಿ ಡೌಸಿಂಗ್ ಪ್ರಕ್ರಿಯಾ ಮೆಳ್ತಕಿ ತ್ಯಾ ಜಾಗೋ ಗುರ್ತು ಕೋರ್ನು ಘೆವ್ಕಾ. ತ್ಯಾ ದೊನ್ನಿ ಜಾಗೆ ಮಧ್ಯೆಚೆ ಅಂತರಚೆ ಉದ್ಕ್ಯಾ ಆಳ ಜಾವ್ನಾಸ್ತ. ಬಿಷಪ್ ವಿದಾನಾಕ ತಾಜ್ಜೆ ಜಾಲ್ಲಿಲೆ ಇತಿ-ಮಿತಿ ಆಸ್ಸತಿ. ಆಳ ಸೊದ್ದುನು ಕಾಡ್ತಾನಾ ನೆಲ ಸಮತಟ್ಟ ಜಾವ್ನಾಸ್ಸುಕಾ. ಜೇಡಿ (Clay) ಮಾತ್ತೆಂತು, ಗುಡ್ಡೇರಿ ಹ್ಯಾ ವಿಧಾನಾನ ಕರಾರುವಾಕ್ ಜಾವ್ನು ಆಳ ಇತ್ಲೆಚೆ ಮ್ಹೊಣು ಠರೋವಚಾಕ ಸಾಧ್ಯ ನಾ.

ಆಳ ಸೊದ್ದುಚಾಕ ಆನ್ನೇಕ ವಿಧಾನ ಆಸ್ಸ. ಆಳಾಕ ಮನ ಕೇಂದ್ರಿಕರಣ ಕೋರ್ನು ಮನಾಂತೂ 5 ಫೀಟ್, 10 ಫೀಟ್, 15 ಫೀಟ್... ಹ್ಯಾ ನಮೂನ್ಯಾ ಸಾಂಗ್ತಾ ವೊಚ್ಕಾ. ಖಂಚೆ ಹಂತಾರಿ ಕವೆಬಡ್ಡಿ ಪ್ರತಿಕ್ರಿಯಾ ದಾಕ್ಯೈಚಾಕ ಲಾಗ್ತಕಿ, ತ್ಯಾಂಚೆ ಸಮಾ ಜಾಲ್ಲಿಲೆ ಆಳ ಮ್ಹೊಣು ಸಮ್ಜುಕಾ. ಲೋಲಕಾಚೆ ಸುತ್ತು ಲ್ಯಾಕ ಘಾಲ್ನು ಆಳ ಕಿತ್ಲೆ ಮ್ಹೊಣು ಸೊದ್ದುನು ಕಾಡ್ಯೇತ.



ವಿವಿಂಗಡ ನಮೂನ್ಯಾಚೆ ಡೌಸಿಂಗ್ (Classification of Dowsing)

ಡೌಸಿಂಗಾಕ ಪ್ರಧಾನ ಜಾವ್ನ ಚಾರಿ ನಮೂನ್ಯಾನ ವಿಂಗಡಣ ಕೆಲ್ಯಾ

1. ಕ್ಷೇತ್ರ ಡೌಸಿಂಗ್ (Field Dowsing) -ಜಮೀನಾಂತು ಡೌಸಿಂಗ್ ಕೊರ್ಚೆ

2. ದೂರ ನಿಯಂತ್ರಣ ಡೌಸಿಂಗ್ (Remote Dowsing) ವಸ್ತು ಮಸ್ತ ದೂರಾಂತು ಆಶ್ಶಿಲೆ ತಾವ್ಸಳಿ ದೂರಾಚಾನ ಡೌಸಿಂಗ್ ಸಾಧನ ಸಹಾಯಾನ ಸೊದ್ದುನು ಕಾಡ್ಚೆ.

3. ನಕ್ಷೆಂತು ಡೌಸಿಂಗ್ (Map Dowsing) :- ಭೂಂಯ್ಚೆ ನಕ್ಷೆಂತು ಡೌಸಿಂಗ್ ಉಪಕರಣಾಚೆ ಸಹಾಯಾನ ಉದ್ದಾಕ ಆಸ್ಸುಚೆ ಜಾಗೇಚೆ ಗುರ್ತು ಕೊರ್ಚೆ. ಕೊಣೇಯಿ ತಾಗ್ಗೆಲಿ ಜಮೀನಾಚೆ ನಕ್ಷೆಂತು ಪೆಂಡುಲಂ ಸಹಾಯಾನ ಡೌಸಿಂಗ್ ಚಲೋನು ಬಾಂಯಿ ತರೂಕಾ ಜಾಲ್ಲಿಲೆ ಜಾಗೋ ಸೊದ್ದುನು ಕಾಡ್ಯೇತ. ಹ್ಯಾ ವಿಧಾನಾಂತು ಕವೆಬಡ್ಡಿ ಯಾ 'ಎಲ್' ರಾಡು ಮದ್ದತಾಕ ಯಾನಾ. ಜಮೀನಾಚೆ



ನಕ್ಷೆಕ ಸೂಕ್ತ ಅಳ್ತೆಂತು ಸಾನ ಸಾನ ಚೌಕ ಜಾವ್ನ ವಿಂಗಡಣ ಕೊರ್ಯಾ. ನಕಾಶೆಂತು ದಿಕ್ಕ ಗುರ್ತು ಕೊರ್ಯಾ. ಪೆಂಡುಲಂ ವಾಪ್ರೋರ್ನು ಖಂಚೆ ಚೌಕಾಂತು ಉದ್ಕಾ ಖಾತ್ತಿರಿ ಬಾಯಿ ತರೂಚೆ ಚಾಂಗ ಮ್ಹೊಣು ಪೆಂಡುಲಂಕ ನಿಮ್ಗೂಕಾ. ತುಮ್ಗೆಲೆ ಪ್ರಶ್ನೆಕ ಪೆಂಡುಲಂ ಜವಾಬ ದಿತ್ತಾ.

4. **ಮಾಹಿತಿ ಡೌಸಿಂಗ್** (Information Dowsing) ಉಹಾಶೋಧಕ ವಸ್ತು ಜಾಂವ್ವೊ ವ್ಯಕ್ತಿಲೆ ಮಾಹಿತಿ ದುಸ್ರೆ ಲೋಕಾ ಕಡೇಚಾನ ಒಟ್ಟು ಕೋರ್ನು ಡೌಸಿಂಗ್ ಸಹಾಯಾನ ಅಗತ್ಯ ಸಲಹಾ ದಿತ್ತಾತ್ತಿ.

ಡೌಸಿಂಗ್ ಪ್ರಕ್ರಿಯಾ ಕಶ್ಶಿ ಆಸ್ಸ ಜಾತ್ತಾ?

ಸರ್ವಾನಿ ಡೌಸಿಂಗ್ ಕರಗತ ಕೋರ್ನು ಘೆವ್ಯೇತವೆ? 'ವ್ಹಯಿ' ಹೇ ಕಲಾ ಮನುಷ್ಯಾಕ ಪ್ರಕೃತೀನ ದಿಲ್ಲಿಲೆ ಕಾಣಿಕಾ. ಸುರ್ವೆಕ ಥೊಡೆ ಲೋಕಾಂಕ ಕಷ್ಟಿ ದಿಸಲೇರಿ ಸತತ ಅಭ್ಯಾಸ ಆನಿ ತಾಳ್ಮೆನ ಹೇ ವಿದ್ಯೆಂತು ನೈಪುಣ್ಯತಾ ಆಸ್ಸ ಕೋರ್ನು ಘೆವ್ಯೇತ.

ಡೌಸಿಂಗ್ ಚಲೈತಾನಾ ತುಮ್ಮಿ ಮನಾಕ ಕೇಂದ್ರಿಕರಣ ಕೋರ್ನು ನಿಮ್ಗೂಚೆ ಪ್ರಶ್ನಾ ಚಡ ನಿಖರ ಜಾವ್ನಾಸ್ಸುಕಾ. ತೆದ್ನಾ ಮೆಳ್ಚೆ ಜವಾಬ ಪುಸ್ಸುನು ನಿಖರ ಜಾವ್ನಾಸ್ತ. ತುಮ್ಗೆಲಿ ಪ್ರಶ್ನೆ ನಿಶ್ಚಿತ ಜಾವ್ನಾಸ್ಸುಕಾ, ತಾರ್ಕಿಕ ಜಾವ್ನಾಸ್ಸುಕಾ ಆನಿ ಸ್ಪಷ್ಟ ಜಾವ್ನಾಸ್ಸುಕಾ.

ಉದಾಹರಣೇಕ : 'ಹೇ ಜಾಗೆಂತು ಉದ್ದಾಕ ಆಸ್ಸವೇ?' ಮ್ಹೊಣು ನಿಮ್ಗಿಲ್ಯಾರಿ ಆಸ್ಸ ಮ್ಹೊಣು ಜವಾಬ ಯತ್ತಾ. ಕಿತ್ತೆಕ ಮ್ಹಳ್ಯಾರಿ ಭೂಂಯ್ಚೆ ಮಸ್ತ ಕಡೇನ ಥೊಡ ನ್ಹಂಪಿ ಥೊಡೆ ತರಿ ಉದ್ಕಾ ಅಂಶ ಆಸ್ಸೂನು ಆಸ್ತಾ. ತುಮ್ಮಿ ಪಿವ್ಚೆ ಉದ್ಕಾ ಖಾತ್ತಿರಿ ಭಾಂಯಿ ಕಾಂಡಿಚೆ ಘೆಲ್ಯಾರಿ ತುಮ್ಗೆಲೆ ಪ್ರಶ್ನೆ ಅಶ್ಶಿ ಆಸಲೇರಿ ಚಾಂಗ. 'ಮೆಗ್ಗೆಲೆ ಜಾಗೆಂತು ಚ್ಹೊಕ ಜಾಲ್ಲಿಲೆ ಪಿವ್ಚೆ ಉದ್ಕಾ ಖಾತ್ತಿರಿ ಬಾಂಯಿ ಕಾಡೂಕ ಜಾಗೋ ದಾಕ್ಕೇಯಿ.' ತುಮ್ಕಾ ಜಾಗೋ ಮೆಳ್ಳ ಮಾಗಿರಿ 'ಬಾಂಯಿಂತು ಉದ್ದಾಕ ಮೆಳ್ಕಾ ಜಾಲ್ಯಾರಿ 30 ಫೀಟ್, 40 ಫೀಟ್, 50 ಫೀಟ್ .. ತೊಗ್ಗು ವಚ್ಕಾವೇ?' ತುಮ್ಕಾ ಸಮಾ ಜವಾಬ ಮೆಳ್ಚೆ ಪುಸ್ಸುನು ಡೌಸಿಂಗ್ ಮೂಕಾರ್ಸಿಕಾ. ತ್ಯಾ ನಂತರ ಮೂಕಾರ್ಸುನು 'ಮಾಕ್ಕಾ ಹೇ ಬಾಂಯ್ಚೇನ 5, 10, 15 ಗ್ಯಾಲನ್ನ ತಿತ್ಲೆ ಉದ್ದಾಕ ವರ್ಷಪೂರ್ತಿ ಮೆಳ್ತಲ್ವೆ' ಮ್ಹೊಣು ನಿಮ್ಗೂಕಾ. ತುಮ್ಕಾ ಸಮಾ ಜವಾಬ ಮೆಳ್ಚೆ

ಪುಸ್ಸುನು ಡೌಸಿಂಗ್ ಕ್ರಿಯಾ ಮೂಕಾರ್ಸಿಕಾ.

‘ಡೌಸಿಂಗ್’ ಪ್ರಕ್ರಿಯಾ ಸಬಾರ ಕೋನಾಚಾನ ವಿಶ್ಲೇಷಣ ಕೊರ್ಚೆ ಪ್ರಯತ್ನ ಚಲ್ಯಾಂತಿ. ಸಬಾರ ಪುಸ್ತಕ, ಪ್ರಬಂಧ ತಶ್ಶಿಚಿ ಸಿದಾಂತ ಮೂಖಾಂತರ ಡೌಸಿಂಗಾಕ ವೈಜ್ಞಾನಿಕ ಆಧಾರ ದಿವಚಾಕ ಪ್ರಯತ್ನ ಚಲ್ಲಿಯಾ. ಜಾಲ್ಯಾರಿಚಿ ಆನ್ನಿಕೆ ವಿಜ್ಞಾನಾಚೆ ಪುಟಾಂತು ಡೌಸಿಂಗಾಕ ಜಾಗೋ ಜಿಕ್ಕುನು ಘೆವಚಾಕ ಸಾಧ್ಯ ಜಾಯ್ನಿ.

ಡೌಸಿಂಗ್ ಪ್ರಕ್ರಿಯಾ ಕಶ್ಶಿ ಆಸ್ಸ ಜಾತ್ತಾ ಮ್ಹಣ್ಚೆ ಆನ್ನಿಕೆ ಸೊಡೋಚಾಕ ಜಾಯನಾತ್ತಿಲೆ ರಹಸ್ಯ ಜಾವ್ನು ಉರಲಾ. ಹೇ ಜಗಾಚೆ ಮಸ್ತ ಪೊರ್ನೆ ರಹಸ್ಯ ವ್ಹಯಿ. ಖಂಚಕಿ ಚೈತನ್ಯ ಉಹಾಶೋಧಕಾಲೆ ಮನ ಆನಿ ಶರೀರ ಮೂಖಾಂತರ ಪ್ರೋವ್ನು ಯವ್ನು ಡೌಸಿಂಗ್ ಉಪಕರಣ ಘೂವ್ಚೆ ತಶ್ಶಿ ಕರ್ತಾ. ಜಾಂವೊ ವಸ್ತುಚಾನ ಬಾಯ್ರಿ ಪೊಡ್ಚೆ ಚೈತನ್ಯಾಕ ಶರೀರ ಆನಿ ಮನ ಸ್ಪಂದನ ಕೋರ್ನು ಡೌಸಿಂಗ್ ಉಪಕರಣ ಪ್ರತಿಕ್ರಿಯಾ ದಾಕ್ಕೈಚೆ ತಶ್ಶಿ ಕರ್ತಾ. ಅಸ್ಸಲೆ ಶಕ್ತಿ ಖಂಚೆ? ಮ್ಹಣ್ಚಾಕ ಸಬಾರ ವಿವರಣ ಮೆಳ್ತಾತಿ.

ಪಂಚೇಂದ್ರಿಯಾಕ ಮೇಳ್ನಾತ್ತಿಲೆ, ನೈಸರ್ಗಿಕ ಸಂವೇದನೇಂಕ ಸ್ಪಂದನ ದೀವ್ನು, ಆಮ್ಕಾ ಜಾಯಿ ಜಾಲ್ಲಿಲೆ ನಿರ್ದಿಷ್ಟ ಮಾಹಿತಿ ಘೆವಚಾಕ ಮನಾಕ ಕೇಂದ್ರಿಕರಣ ಕೆಲ್ಲಿಲೆ ತೆದ್ನಾ ಆಸ್ಸ ಜಾವ್ಚೆ ಮಸ್ತಿಷ್ಕಾಚೆ ಸ್ಪಂದನ ಡೌಸಿಂಗ್ ಸಾಧನ ಮೂಖಾಂತರ ಗುರ್ತು ಕೊರ್ಯೇತ. ಮನುಷ್ಯಾಲೆ ಮಸ್ತಿಷ್ಕಾಚೆ ಆವರ್ಜನೆ (Rhythm) ಡೌಸಿಂಗಾಕ ಕಾರಣ ಮ್ಹೊಣುಯಿ ಸಾಂಗ್ತಾತಿ. ಹ್ಯಾ ಆನ್ನೆಕ ನಮೂನ್ಯಾನ ಸಾಂಗ್ಚೆ ಜಾಲ್ಯಾರಿ ಆಮ್ಕಾ ಜಾವ್ಕಾ ಜಾಲ್ಲಿಲೆ ವಸ್ತು(ಉದ್ದಾಕ ಇತ್ಯಾದಿ) ಖಾತ್ತಿರಿ ನಿರ್ದಿಷ್ಟ ಮಾಹಿತಿ ಘೆವಚಾಕ ಮನಾಕ ಕೇಂದ್ರಿಕರಣ ಕೆಲ್ಲಿಲೆ ತೆದ್ನಾ ಮಸ್ತಿಷ್ಕಾಚೆ ಆವರ್ಥನೇಕ ಮಾಂಸಪೇಶಿ ಸ್ಪಂದನ ಕರ್ತಾ, ತೆದ್ನಾ ಉಹಾಶೋಧಕಾಲೆ ಹಾತ್ತಾಂತು ಆಸ್ಸುಚೆ ಸಾಧನ ತ್ಯಾ ಸ್ಪಂದನ ಸ್ವೀಕಾರ ಕೋರ್ನು ಸಂಜ್ಞೆ ದಿತ್ತಾ.

ಜಲಧರ. ಶಿಲಾಬಿರುಕು, ಖನಿಜ ನಿಕ್ಷೇಪ ಆಶ್ಶಿಲ್ಲಿಮಿತ್ತೇನ ಭೂಂಯಂತು ವಿದ್ಯುತ್ ಕಾಂತೀಯ(Electromagnetic) ವಲಯಾಂತು ಚಡ-ಕಮ್ಮಿ ಆಸ್ಸ ಜಾತ್ತಾ. ಅಸ್ಸಲೆ ಚಡ -ಕಮ್ಮಿಕ ಗುರ್ತು ಕೊರಚಾಕ ಮನಾಕ ಕೇಂದ್ರಿಕರಣ ಕೆಲ್ಲಿಲೆ ತೆದ್ನಾ, ಮಸ್ತಿಷ್ಕಾಚೆ ಆವರ್ತನೆಕ ಮಾಂಸಪೇಶಿ ಸ್ಪಂದನ ದಿತ್ತಾ. ಹ್ಯಾ ಡೌಸಿಂಗಾಕ ಕಾರಣ ಮ್ಹಣ್ಚೆ ವಿವರಣಾಯಿ ಆಸ್ಸ.

ಮನುಷ್ಯಾಲೆ ಶರೀರಾಂತು ಆಸ್ಸುಚೆ ಆಯಸ್ಕಾಂತೀಯ ಗುಣ ಡೌಸಿಂಗಾಕ ಕಾರಣ ಮ್ಹೊಣು ನಂಬ್ಗಿತಾಲಿ ಆಸ್ಸತಿ. ಹಾಕ್ಕಾ 'ಆಯಸ್ಕಾಂತೀಯ ಪ್ರಜ್ಞಾ' ಜಾಂವ್ರೊ 'ಸಂಚೆ ಇಂದ್ರಿಯ' ಮ್ಹೊಣು ಆಪೈತಾತಿ. ಹ್ಯಾ ಮನುಷ್ಯಾಲೆ ಶರೀರಾಂತು 14 ಕಡೇನ ಪಸರಲಾ ಖಂಯಿ.

ವಿದ್ಯುತ್ ಕಾಂತೀಯ ಕಾರಣ ನ್ಹಂಹಿತಾ ಡೌಸಿಂಗಾಕ ಹಾಂಗಾ ತೊಗ್ಗು ದಿಲ್ಲಿಲೆ ಕಾರಣ ದೀವ್ನು ಸಮರ್ಥನ ಕೊರಚೆ ಪ್ರಯತ್ನ ಚಲ್ಯಾ. ತ್ಯಾ ಮ್ಹಳ್ಯಾರಿ

- ★ ಜೈವಿಕ ಗುರುತ್ವಾಕರ್ಷಣೆ(Bio-gravitational force)
- ★ ಆಯಾನಿಕೃತ ವಿಕಿರಣ(Lonizing Radiation)
- ★ ವಾರೇಕ ಸಂಬಂಧ ಪಾವ್ವಿಲೆ ಪರಿಣಾಮ
- ★ ಉಷ್ಣತೆ ವಿಕಿರಣ(Heat Radiation)
- ★ ನೆಲಾ ಬಿತ್ತೆರ್ಚೆ ಸೆಳೆತ (Underground Tension
- ★ ನ್ಯೂಟ್ರಾನ್ ವಿಕಿರಣ (Neutrom Radiation)
- ★ ಸೂಕ್ಷ್ಮ ತರಂಗ (Micro waves)
- ★ ವಿದ್ಯುತ್ ಚಲನಾ ಪ್ರವಾಹ (Electro -kinetic current)
- ★ ನೆಲಾಚೆ ಉದ್ಕ್ಯಾಚಾನ ಬಾಯ್ರಿ ಪೊಡ್ಚೆ ವಿಕಿರಣ
- ★ ಬಿರ್ಕು ಸೊಳ್ಳಿಲೆ ಶಿಲೆಂತು ಆಸ್ಸುಚೆ ಸೇಡಾನ್ ಜಡ ಅನಿಲಾಚಾನ ಬಾಯ್ರಿ ಪೊಡ್ಚೆ ವಿಕಿರಣ.

ಹ್ಯಾ ನ್ಹಂಹಿತಾ ಸರ್ವ ನಮೂನ್ಯಾ ಆಧ್ಯಾತ್ಮ ವಿದ್ಯಾ ಸಂಬಂಧಿ ಆನಿ ಧಾರ್ಮಿಕ ವಿವರಣ ಪುಸ್ಸೂನು ಡೌಸಿಂಗಾಕ ದಿಲ್ಲಾ. ಡೌಸಿಂಗ್ ಏಕ ರಹಸ್ಯ ವಿದ್ಯಾ. ಹಾಕ್ಕಾ ದೇವ್ರು, ಭೂತ, ಪ್ರೇತ ಕಾರಣ ಮ್ಹೊಣು ನಂಬ್ಗೂಚೆ ಲೋಕ ಆಸ್ಸತಿ.

ವಯ್ರಿ ಸಾಂಗಿಲೆ ಸರ್ವ ಸಿದಾಂತ ಪ್ರಯೋಗಾಲಯಾಂತು ಡೌಸಿಂಗಾಕ ಸೂಕ್ತ ವಿವರಣ ದಿವಚಾಕ ವಿಫಲ ಜಾಲ್ಯಾರಿಚಿ ಪುಸ್ಸುನು ಡೌಸಿಂಗ್ ವಿದ್ಯಾ 'ಅಂತರ್ಜಲ' ಶೋಧನೆಕ ವ್ಯಾಪಕ ಜಾವ್ನು ವಾಪರ್ತಾ ಆಸ್ಸತಿ. ಡೌಸಿಂಗಾಕ ವೈಜ್ಞಾನಿಕ ಕಾರಣ ಆಸ್ಸಕಿ? ನಾಂವೇ? ಸಂಶೋಧನೆ ಮೂಖಾಂತರ ಸೊದ್ದುನು ಕಾಡ್ಕಾ ಜಾಲ್ಲಿಲೆ ಜರೂರ್ ಜಾವ್ನು ಜಾವ್ಕಾ.

ಅಂತರ್ಜಲ ಸೊದ್ದುಚಾಕ ವಾಪರಚೆ ವಿಂಗಡ ವಿಧಾನ

ಅಂತರ್ಜಲ ಶೋಧನೆಕ ಡೌಸಿಂಗ್ ನ್ಹಂಹಿತಾ ವೈಜ್ಞಾನಿಕ ಮ್ಹೊಣು ಸಾಂಗಚೆ ವಿಂಗಡ ವಿಧಾನಾಂಯಿ ವಾಪರತಾತಿ. ತ್ಯಾ ಮ್ಹಳಯಾರಿ Electrical Resistivity ಆನಿ ಜೈವಿಕ ಸೂಚಕ. ಹರ್ಯೇಕ ಮನುಷ್ಯಾಕ ಆನ್ನೇಕ್ಳ್ಯಾಕ ಪಳ್ಯೈಲಿ ತೆದ್ದನಾ ಖಾಂಯ್ಯೂಣಿ ಅಭಿಪ್ರಾಯು ಯವಚೆ ಸಹಜ ಕ್ರಿಯಾ. ತಶ್ಶಿಚಿ ಪ್ರತಿಯೇಕ ವಸ್ತು ಆನ್ನೇಕ ವಸ್ತುಚೆ ಲಾಗ್ಗಿ ಆಯ್ಯಿಲ ತೆದ್ನಾ ತಶ್ಶಿಚಿ ಖಾಂಯ್ಯೂಣಿ ಪ್ರತಿಕ್ರಿಯಾ ದಾಖಯ್ತಾ. ತ್ಯಾ ಆಧಾರಾರಿ ಆಜಿ ವಿಜ್ಞಾನ, ತಂತ್ರಜ್ಞಾನ ವ್ಹಡ ಪ್ರಮಾಣಾರಿ ವಾಡಲಾ. ತಶ್ಶಿಚಿ ವಿದ್ಯತ್ ಪ್ರವಾಹಾಕ ಶಿಲಾಸ್ತರ ಖಂಚೆ ನಮೂನ್ಯಾನ ಪ್ರತಿರೋಧ ಕರ್ತಾ ಮ್ಹಣಚೆ ನಿಯಮಾ ವಯರಿ Electrical Resistivity ವಿಧಾನ ಕಾಮ ಕರತಾ. ಉದ್ದಾಕ ನಾಶ್ಶಿಲೆ ಶಿಲಾಸ್ತರ ವಿದ್ಯುತ್ ಪ್ರವಾಹಾಕ ಪ್ರಬಲ ಜಾವ್ನು ಪ್ರತಿರೋಧ ಕರತಾ. ತಾಜ್ಜ ಕಾರಣಾನ ಉದ್ಕ್ಯಾಚೆ ಜಲ ನಾ ಮ್ಹೊಣು ಸಮಜೂವೇತ. ಪಾತ್ರಾಂತು ಬಿರ್ಕು ಆಸ್ಸುನು, ತಾಂತು ಜಲ ಆಸಲೇರಿ ತ್ಯಾ ವಿದ್ಯುತ್ ಪ್ರವಾಹಾಕ ಮಸ್ತ ಊಣೆ ಪ್ರಮಾಣಾರಿ ಪ್ರತಿರೋಧ ಕರತಾ. ಶಿಲಾಸ್ತರ ವಯರಿ ವಿದ್ಯುತ್ ಪ್ರವಾಹಾಚೆ ಪ್ರತಿರೋಧ ಶಕ್ತಿಚೆ ಪ್ರಮಾಣ ನಜರಾಕ ಘೇವ್ನು, ಮೆಜ್ಜೂನು ವಿಂಗವಿಂಗಡ ಶಿಲಾಸ್ತರ ಆನಿ ತಾಂತುಲೆ ಉದ್ಕ್ಯಾಚೆ ಅಂಶ, ಜಲ ಇತ್ಯಾದಿ ಸೊದ್ದುಚಾಕ ಜಾತ್ತಾ.

ಜೈವಿಕ ಸೂಚಕ ಜಾಲೀಲೆ ಹುಂತ, ಜಲದರ್ಶಿನಿ ಸಸ್ಯ ಇತ್ಯಾದಿಂಕ ಆಧಾರ ಜಾವ್ನು ದವರೂನು ಘೇವ್ನು ಸೈತ ಅಂತರ್ಜಲಾಚೆ ಜಲಧರಾಂಕ ಸೊಬ್ಚ್ಯಾಕ ಜಾತ್ತಾ. ಹೇ ಪುರಾತನ ಹಿಂದೂಸ್ತಾನಾಂತು ಸೈತ ವ್ಯಾಪಕ ಜಾವ್ನು ವಾಪರತಾ ಆಶ್ಶಿಲೆ ಉದ್ದಾಕ ಸೊಬ್ಚೆ ಪ್ರಸಿದ್ಧ ವಿಧಾನ ಜಾವ್ನಾಸ್ಸ.

ವಿಷ ಜಾಲೀಲೆ ‘ಅಮೃತ’

“ಹೇ ಭೂಂಯಂತು ಆಸ್ಸುಚೆ ಜೀವ–ಜಂತುಂಕ ಪೂರಾ ಉದ್ದಾಕ ಜೀವಜಲ. ಉದ್ದಾಕ ಪರಿಶುದ್ಧ ಜಾವ್ನಾಶ್ಶಿಲೆ ತೆದ್ದನಾ ತಾಕ್ಕಾ “ದಿವ್ಯಜಲ” ಮ್ಹೊಣು ಆಪೈತಾತಿ. ದಿವ್ಯಜಲಾಚೆ ಗೂಣ ಮ್ಹಳಯಾರಿ ಶೀತಲ(ಥಂಡ), ಶುಚಿ(ಚ್ಚೋಕ), ಶಿವಂ(ಬಹುಮೂಲ್ಯ ಜಾಲೀಲೆ ಖನಿಜ, ಲವಣಾಂಶ ಭೋರ್ನು ಆಶ್ಶಿಲೆ ತಸ್ಸಾಲೆ.) ಪಾರದರ್ಶಕ ಆನಿ ಆಮ್ಲೀಯ ತಶ್ಶೀಚಿ ಕ್ಷಾರೀಯ ಗೂಣಾಂಚೆ ಸಮತೋಲನ” –ಋಗ್ವೇದ

ವಿಷ್ಯಾ ಖಂಡಾಂತು ಅತ್ಯಧಿಕ ರಾಸಾಯನಿಕ ಕೀಟನಾಶಕ(ಖೇತಿಕ ವಾಪರಚೆ ವಾಕ್ಕದ) ವಾಪರಚೆ ರಾಷ್ಟ್ರ ಆಮಗೇಲೆ ಭಾರತ. ಜಗಾಂತು ತ್ಯಾ ವಿಷಯಾಂತು ಆಮ್ಮಿ 12 ಸ್ಥಾನಾಂತು ಆಸ್ಸತಿ. ಆಮ್ಮಿ ವರ್ಷಾಕ ಸುಮಾರ 86,311 ಟನ್ ತಿತ್ತುಲೆ ರಾಸಾಯನಿಕ ಕೀಟನಾಶಕ ಆನಿ ಕ್ರೀಮಿನಾಶಕ ಖೇತಿ(ಕೃಷಿ)ಂತು ವಾಪರತಾತಿ. ಫೈಲೆಲೆ ಚಾರಿ ದಶಕಾಂತು(ಚಾಳೀಸ ವರ್ಷಾಂತು) ಕೃಷಿ ಕ್ಷೇತ್ರಾಂತು ಆಮ್ಮಿ ವಾಪರಚೆ ಕೀಟನಾಶಕ ಪ್ರಮಾಣ ದೋನಪಟ್ಟ ಚ್ಹಡ ಜಾಲ್ಲೆ. ಆಮಗೇಲೆ ಕೃಷಿ ಪ್ರಧಾನ ರಾಷ್ಟ್ರ ಜಾಲೀಲೆ ನಿಮಿತ್ತಾನ ಕೀಟನಾಶಕ ಆನಿ ಕ್ರೀಮಿ ನಾಶಕ ರಾಸಾಯನಿಕ ಉದ್ದಾಕ, ಮಾತ್ತಿ, ವಾರೆಂ ಆನಿ ಆಹಾರಾ ಮೂಖಾಂತರ ಡೈರೆಕ್ಟ್ ಮನುಷ್ಯಾಲೆ ಶರೀರಾಚೆ ಸಂಪರ್ಕಾಕ ಎತ್ತಾ. ಹೇ ಮನುಷ್ಯಾಲೆ ಆರೋಗ್ಯಾ ವಯರಿ, ತಾಂತೂಚಿ ಚರ್ಡುಂವಾ ಆರೋಗ್ಯಾ ವಯರಿ ಮಸ್ತ ವಾಯ್ಟ ಪರಿಣಾಮ ಜಾವ್ಚೆ ತಶ್ಶಿ ಕರ್ತಾ. ಕ್ಯಾನ್ಸರ್, ಮತಿಭ್ರಮಣ, ನರದೌರ್ಬಲ್ಯ, ಚಾಮಾವ್ಯಾಧಿ, ಶರೀರಾಚೆ ವಾಡಪಣಾಂತು ಕಮ್ಮಿಪಣ ಇತ್ಯಾದಿ ಅತಿ ಬೀಕರ ಪರಿಣಾಮಾಕ, ಕಾಯ್ಲೆಕ ಹೇ ಕಾರಣ ಜಾತ್ತಾ ಆಸ್ಸ. ಹಾಂಗಾ ನಜರ ಘಾಲ್ಕಾ ಜಾಲೇಲೆ ವಿಷಯು ಮ್ಹಳಯಾರಿ ಮಸ್ತ ಕಾಳ ಕೀಟನಾಶಕ ಬರಶಿ ಸಂಪರ್ಕಾಂತು ಆಸಲೇರಿ ಮನುಷ್ಯಾಲೆ ಆಂಗಾಂತು ರಾಸಾಯನಿಕ ವಿಷ ಭರತಾ ವತ್ತಾ. ಆನಿ ಹಾಜ್ಜೆ ವಾಯ್ಟ ಪರಿಣಾಮು ಮನುಷ್ಯಾಲೆ ನಜರಾಕ ಯವಚಾಕ ಮಸ್ತ ಕಾಲ ಲಾಗತಾ.

ಗೆದ್ದೊ, ತೋಂಟಾಂತು ವಾಪರಚೆ ರಾಸಾಯನಿಕ ವಾಕ್ಕದ ಉದ್ಕಾಂತು

ಕರ್ಗೂನು ಪೋವ್ಟೆ ಉದ್ಕಾ ಮೂಖಾಂತರ ಜಾಂವ್ಚೊ ನೆಲಾಂತು ಇಂಗುನು ನ್ಹಂಹಿ, ಥಂಳೆ, ಬಾಂಯಿ ಇತ್ಯಾದಿ ಜಲಮೂಲಾಕ ವಚ್ಚುನು ಮೆಳತಾ. ಆನಿ ಆಮ್ಮಿ ಉದ್ದಾಕ ಪಿಲ್ಲಿಲ ತೆದ್ದನಾ, ನಾಂವೆ ಆಹಾರಾ ಮೂಖಾಂತರ ಆಮಗೇಲೆ ಶರೀರ ಭಿತ್ತರಿ ರಿಗತಾ. ಕೇರಳ ರಾಜ್ಯಾಚೆ ಕಾಸರಗೋಡು ಜಿಲ್ಲೆಚೆ ಪಡ್ರೆ ಗಾಂವಾಂತು ಕಾಜ್ಜುಕ ವಾರಿಲೆ ಕೀಟನಾಶಕ ಎಂಡೋಸಲ್ಫಾನ್ ದಾಕೂನು ಆಯ್ಯಿಲೆ ದುರಂತ ಹಾಕ್ಕೇಕ ಜ್ವಲಂತ ಉದಾಹರಣ ಮ್ಹಣ್ಯೇತ.

1970 ದಾಕೂನು ಸರ್ಕಾರಿ ಸ್ವಾಮ್ಯಾಚೆ 4,700 ಎಕ್ರೆ ಕಾಜ್ಜೂ ಪ್ಲಾಟಾಕ ಎಂಡೋಸಲ್ಫಾನ ಮಾರ್ತಾ ಆಶ್ಶಿಲೆಂ. ತ್ಯಾ ಕೀಟನಾಶಕ ಮಾತ್ತೆ ಮೂಖಾಂತರ ಚ್ಡೋಕ ಉದ್ಕಾ ಮೂಲ ಜಾಲೀಲೆ ಬಾಂಯಿ, ಥಂಳೆಕ ಮೇಳ್ನು ಮನುಷ್ಯಾಲೆ ಆಂಗಾ ಭಿತ್ತರಿ ರಿಗಲೆ. ತಾಜ್ಜೆ ಪರಿಣಾಮಾನ ಕಾಸರಗೋಡು ಜಿಲ್ಲ್ಯಾಚೆ ಪಡ್ರೆ, ಸ್ವರ್ಗ, ಮುಳಿಯಾರ್ ಆನಿ ಬೆಳ್ಳಾರೆ ಗಾಂವಾಂತು ಕ್ಯಾನ್ಸರ್, ಮತಿಭ್ರಮಣೆ, ನರದೌರ್ಬಲ್ಯ, ಚಾಮ್ಮಾ ವ್ಯಾಧಿ ಆದಿ ಭೀಕರ ಕಾಯ್ಲೊ ಎತ್ತಾ ಆಸ್ಸ.

ಭಾರತ ಜಗಾಚೆ ಅತ್ಯಧಿಕ ಚ್ಡಡ ಎಂಡೋಸಲ್ಫಾನ ವಾಪರಚೆ ಆನಿ ತಯಾರ ಕೊರಚೆ ದೇಶ ಜಾಲ್ಲಾ. ಸುಮಾರ ಏಕ ಕೋಟಿ ಲೀಟರ್ ಎಂಡೋಸಲ್ಫಾನ್ ಆಮಗೇಲೆ ದೇಶಾಚೆ ವಿಂಗವಿಂಗಡ ಬಗಲೇನ ಪ್ರತಿ ವರ್ಷ ವಾಪರತಾತಿ. ದೇಶಾಚೆ ಪಂಜಾಬ್, ಕರ್ನಾಟಕ, ಆಸ್ಸಾಂ ಆನಿ ಆಂಧ್ರಪ್ರದೇಶಾಂತು ಹತ್ತಿ ಆನಿ ಚಹಾ ತೋಂಟಾಂತು ವ್ಯಾಪಕ ಜಾವ್ನು ವಾಪರತಾತಿ. ಮಸ್ತ ಇತ್ಲೆ ದೇಶಾಂತು ಎಂಡೋಸಲ್ಫಾನ ನಿಷೇಧ ಕೆಲಯಾರಿಚಿ ಆಮಗೇಲೆ ದೇಶಾಂತು ಕೀಟನಾಶಕಾಚೆ "ಮರಣ ಮೃದಂಗಾ"ಂತು ಎಂಡೋಸಲ್ಫಾನ ಅವಾಜ ಆನ್ಸಿಕೆ ರಾಬ್ಬಿ. ತಾಂತು ಕಾಸರಗೋಡು ದುರಂತ ಏಕ ಉದಾಹರಣ ಮಾತ್ರ, ಪಂಜಾಬ್ ರಾಜ್ಯಾಂತು ಸಾಮಾನ್ಯ ಲೋಕಾಲೆ ಆರೋಗ್ಯ, ತಾಂತೂ ರೈತ ಬಂಧುಂಗೆಲೆ ಆರೋಗ್ಯ ಮಸ್ತ ಸ್ಪೀಡ್ ಜಾವ್ನು ವಾಯ್ಟ ಜಾತ್ತಾ ಆಸ್ಸುಚೆ ಮಸ್ತ ಆತಂಕಕಾರಿ ಅಂಶ.

ಪಂಜಾಬ್ ಸರಕಾರಾನ ನೇಮಣೂಕಿ ಕೆಲೀಲೆ ಅಧ್ಯಯನ ಸಮಿತಿಚಾನ ಪಿವಚೆ ನಳ್ಳಿ ಉದಕಾಂತು ಆನಿ ಅಂತರ್ಜಲಾಂತು ಹೆಪ್ಟಾಕ್ಲೋರ್ ವಾಕ್ದಾ ಅಂಶ ಸೊದ್ದುನು ಕಾಳ್ಳೆ. ಹೆಪ್ಟಾಕ್ಲೋರ್ ಮಾತ್ರ ನ್ಹಂಹಿಸಿ ಅಲ್ತ್ರಿನ್, ಆನಿ ಎಂಡೋಸಲ್ಫಾನ್ ಅಂಶ ಕ್ಯಾನ್ಸರ್ ರೋಗಿಂಗೆಲೆ ರಕ್ತಾಂತು ಸೊದ್ದೂನು ಕಾಳ್ಳೆ. ರಾಜ್ಯ ಸರಕಾರಾಚೆ ‘ಪರಿಸರ ನಿಯಂತ್ರಣ ಮಂಡಳಿಚಾನ’ ಸಟ್ಲೇಜ್, ಬಿಯಾಸ್ ಆನಿ ಗಗ್ಗರ್ ನಂಯೆಂತು ಕೀಟನಾಶಕ ಅಂಶ ವ್ಯಾಪಕ ಪ್ರಮಾಣಾಂತು ಆಸ್ಸುಚೆ ಸೊದ್ದೂನು ಕಾಡ್ಲೆ. ಪಂಜಾಬ್ ರಾಜ್ಯ ಸಗಳೆ ದೇಶಾಂತೂ ಚ್ಹಡ ಪ್ರಮಾಣಾರಿ ಮ್ಹಳಯಾರಿ ಏಕ ಹೆಕ್ಟೇರಾಕ 920 ಗ್ರಾಂ ಕೀಟನಾಶಕ ವಾಪರ್ತಾ. 2005–06 ಸಾಲಾಂತು ತ್ಯಾ ಒಟ್ಟು 5,970 ಟನ್ ಕೀಟನಾಶಕ ವಾಪರ್ಲ್ಲೆ. ಸಟ್ಲೆಜ್, ಬಿಯಾಸ್, ಗಗ್ಗರ್ ನಂಯಿ ಹೇ ಖಾಲಿ ಉದಾಹರಣ ಮಾತ್ರ, ಗಂಗಾ, ಯಮುನಾ, ಕಾವೇರಿ ಸಮೇತ ದೇಶಾಚೆ ಮಸ್ತ ಇತ್ಲೆ ನಂಯ್ಚೆ ಉದಕಾಂತು ಕೀಟನಾಶಕ ನಿಗದಿತ ಪ್ರಮಾಣಾ ಪಶಿ ಚ್ಹಡ ಆಸ್ಸ.

ಕೀಟನಾಶಕ ಪಶಿ ಆನ್ನೇಕ ಆತಂಕಕಾರಿ ವಿಷಯು ಮ್ಹಳಯಾರಿ ಪ್ರತಿ ದಿವಸು ಫ್ಯಾಕ್ಟರಿಚಾನ ಬಾಂಯರಿ ಪೊಡಚೆ ಕೈಗಾರಿಕಾ ತ್ಯಾಜ್ಯ. ಏಕ ವರ್ಷಾಕ ಸುಮಾರ 8,000,000 ಟನ್ ತಿತ್ತುಲೆ ವಿಷಪೂರಿತ, ವಿಕಿರಣಶೀಲ, ಜ್ವಾಲಾಯುಕ್ತ (inflammable) ಆನಿ ಲೋಹ ಸೈತ ಕರ್ಗುಸೂಚೆ ತಾಕತ್ ಆಸ್ಸುಚೆ ಕೈಗಾರಿಕ ತ್ಯಾಜ್ಯ ಪರಿಸರಾಕ ಯವ್ನು ಪಡ್ತಾ ಆಸ್ಸ. ಆನಿ ಅಖೈರಿಕ ತ್ಯಾ ನಂಯಿ, ಥಂಳೆ, ಬಾಂಯ್ಕ ಮೇಳ್ನು ಥಂಯ್ಚಾನ ಮನುಷ್ಯ ಶರೀರಾ ಭಿತ್ತರಿ ರಿಗ್ಗುನು, ತಾಕ್ಕಾ ನ್ಹಂಹಿ ನಾತ್ತಿಲೆ ಕಾಯ್ಲೊ ಯವಚಾಕ ಕಾರಣ ಜಾತ್ತಾ.

ಕೀಟನಾಶಕ ಬಾಂಯ್ಚೆ ಉದ್ದಾಕ, ಥಂಳೆ ಉದ್ದಾಕ, ನಂಯ್ಚೆ ಉದಕಾಂತು ಮೇಳ್ನು ಆಸ್ತಾ ಮ್ಹೊಣು ಆಮ್ಮಿ ಬಾಟ್ಲೆ ಉದ್ದಾಕ(mineral water) ವಾಪರ್ತಾತಿ ಮ್ಹೊಣು ನಿಶ್ಚಿಂತೇನ ಆಶ್ಚೆ ತಶ್ಶಿ ನಾ. ಕಿತಯಾಕ ಮ್ಹಳಯಾರಿ ಕೀಟನಾಶಕ ರಾಸಾಯನಿಕ ಬಾಟ್ಲೆ ಉದಕಾಂತು ಸೈತ ರಿಗಲಾ ಮ್ಹಣಚೆ ಆತಂಕಕಾರಿ ವಿಷಯು ಅಧ್ಯಯನಾ ದಾಕೂನು ಕೋಳ್ನು ಆಯಲಾ. ಹೇ ವಾಜ್ಜೂನು ತುಮಕಾ ಭಯಿ ಆನಿ ಆಶ್ಚರ್ಯ ಜಾಲ್ಲೆವೇ?

ತಶ್ಶಿ ಜಾಲ್ಯಾರಿ ತ್ಯಾ ಕಾಣಿ ಆಯಕೂನು ಸೊಡಾ.

ದೆಹಲಿಚೆ ಪ್ರತಿಷ್ಟಿತ ಎನ್.ಜಿ.ವೊ. ಜುಲೈ ಆನಿ ಡಿಸೆಂಬರ್ 2002 ಕಾಲಾಂತು ದೆಹಲಿಚೆ 17 ಎಂಗವಿಂಗಡ ಕಂಪನಿಚೆ ಮಿನರಲ್ ವಾಟರ್(ಬಾಟ್ಲಿ ಉದಾಕ) ಘೇವ್ನು ರಾಸಾಯನಿಕ ಪರೀಕ್ಷೆ ಕೋರ್ನು ತಾಂತುಲೆ ಕೀಟನಾಶಕ ಪ್ರಮಾಣ ಸೊದ್ದುನು ಕಾಳ್ಳೆ. ಪ್ರತಿ ಏಕ ಕಂಪನಿಚೆ ದೋನ ಬಾಟಲ್ ವಿಂಗವಿಂಗಡ ಕಡೇಚಾನ ಘೆತ್ಲೆ. ಹಾಂತು ಪ್ರಖ್ಯಾತ ಬ್ರಾಂಡ್ ಮಾತ್ರ ನ್ಹಂಹಿಸಿ ಸ್ಥಳೀಯ ಜಾವ್ನು ತಯಾರ ಜಾವ್ಚೆ ಬಾಟ್ಲೆ ಉದ್ದಾಕ (ಮಿನರಲ್ ವಾಟರ್) ಆಶ್ಶಿಲೆ. ಅಂತರಾಷ್ಟ್ರೀಯ ವಿಧಾನಾರಿ ಕೆಲೀಲೆ ರಾಸಾಯನಿಕ ಪರೀಕ್ಷೆಚೆ ರಿಜಲ್ಟ್ ಮಸ್ತ ಭಯಾನಕ ಜಾವ್ನಾಶ್ಶಿಲೆ. ಮಸ್ತ ಇತ್ಲೆ ಸರ್ವ ಕಂಪ್ನಿಚೆ ಮಿನರಲ್ ವಾಟರಾಂತು ಗಾಮಹೆಕ್ಸಾಕ್ಲೋರೋಸೆಕ್ಲೋಹೆಕ್ಸೇನ್, ಡಿ.ಡಿ.ಟಿ. ಮಲಥಿಯಾನ್ ಆನಿ ಕ್ಲೋರ್‌ಪೈರಿಫೇಸ್ ತಸ್ಸಾಲೆ ಕೀಟನಾಶಕ 36.40 ಪಟ್ಟ ಚ್ಚಡ ಪ್ರಮಾಣಾರಿ ಆಸ್ಸುಚೆ ದೆಕ್ಕೂಪಡಲೆ. ಡಿ.ಡಿ.ಟಿ. ಕೀಟನಾಶಕ ಖೇತಿಂತು ವಾಪರಚಾಕ ನಜ್ಜ ಮ್ಹೊಣು ತಾಜ್ಜ ನಿಷೇದ ಕೆಲ್ಲಾ. ಗಾಮ–ಹೆಕ್ಸಾಕ್ಲೋರೋಸೆಕ್ಲೋಹೆಕ್ಸೇನ್ ಕೀಟನಾಶಕ 1997 ಇಸ್ವೆಂತೂ ಆಮಗೇಲೆ ದೇಶಾಂತು ನಿಷೇದ ಕೆಲ್ಲಾ. ಮಲಥಿಯಾನ್ ಮನುಷ್ಯಾಲೆ ನರಮಂಡಲ ವಯರಿ ಲುಕ್ಸಾನ ಆಸ್ಸ ಕೊರಚೆ ರಾಸಾಯನಿಕಾನಿ ಭರಲಾ. ಕ್ಲೋರ್‌ಪೈರಿಪೇಸ್ ಜರಲೊ ಆನಿ ಒಳ್ಳಿ ನಾಶ ಕೊರಚೆ ಖಾತ್ತಿರಿ ವಾಪರಚೆ ಕೀಟನಾಶಕ ಜಾಲ್ಲಾ.

ಅಸ್ಸಲೆ ರಾಷ್ಟ್ರೀಯ ಆನಿ ಅಂತರಾಷ್ಟ್ರೀಯ ಮಟ್ಟಾಚೆ ಕಂಪನಿಚೆ ಮಿನರಲ್ ವಾಟರಾಂತು ಅಸ್ಸಲೆ ಕೀಟ ನಾಶಕ ಕಶ್ಶಿ ಯವ್ನಾಸ್ಸುಕ ಪುರೊ? ಚಿಕ್ಕೆ ಆಲೋಚನ ಕೊರಕಾ ಜಾಲೀಲೆ ವಿಷಯು ನ್ಹಂಹಿವೇ? ಮಸ್ತ ಇತ್ಲೆ ಮಿನರಲ್ ಉದ್ಕಾ ಫ್ಯಾಕ್ಟರಿ ವಿಂಗಡ ಫ್ಯಾಕ್ಟರಿಚಾನ ಸೊಳ್ಳಿಲೆ ತ್ಯಾಜ್ಯಾಯುಕ್ತ ಕೂಸ್ಸಡ ಜಾಲೀಲೆ ಇಂಡಸ್ಟ್ರೀಯಲ್ ಎರಿಯಾಂತು ಆಶ್ಶಿಲೆ. ನಾಂವೆ ಖೇತಿ ಭೂಂಯ್ಚೆ ಮಧ್ಯೆ ಆಶ್ಶಿಲೆ. ಆನಿ ಚಡ್ತೆ ಫ್ಯಾಕ್ಟರಿಚಾನ ವಾಪರಚೆ ಬೋರ್‌ವೆಲ್ ಉದ್ದಾಕ. ವಿಂಗವಿಂಗಡ ಫ್ಯಾಕ್ಟರಿಚಾನ ಬಾಯ್ರಿ ಪಡೀಲೆ ಕೂಸ್ಸಡ ರಾಸಾಯನಿಕ ತ್ಯಾಜ್ಯ ಆನಿ ಖೇತಿಕ ಮ್ಹೊಣು ವಾಪರ್ಲಿಲೆ ಕೀಟನಾಶಕಾಚೆ ರಾಸಾಯುನಿಕ ಅಂಶ ನೆಲಾಂತು ಇಂಗುನು

ಅಂತರ್ಜಲಾಕ ವಚ್ಚುನು ಸೇರ್ವತಾಶ್ಶಿಲೆ. ಬೋರ್‌ವೆಲ್ ಮೂಖಾಂತರ ತ್ಯಾ ರಾಸಾಯನಿಕ ಅಂಶ ಆಮ್ಮಿ ಮಸ್ತ ಶುದ್ಧ ಮ್ಹೊಣು ಸಮಜೂಚೆ ಬಾಟ್ಲೆ ಉದ್ಕಾಂತು ಸೇರೂನು ಮನುಷ್ಯಾಲೆ ಶರೀರಾಕ ವಚ್ಚೂನು ಪಾವ್ತಾಶ್ಶಿಲೆ. ನ್ಹಂಹಿಸಿ ಹಾಂಗಾ ಪ್ರಖ್ಯಾತ ಕಂಪನಿಚೆ ನಾಂವಾಂತು ನಕಲಿ ಬಾಟ್ಲೆಂತು ಆಶೆಬುರಕ ಲೋಕಾನಿ ಮುನ್ಸಿಪಾಲ್ಟಿ ಉದ್ದಾಕ, ಚ್ಹೋಕ ನಾತ್ತಿಲೆ ಉದ್ದಾಕ ಭೋರ್ನು ವಿಕಚೆ ಸಾಧ್ಯಾತಂಯಿ ಆಸ್ಸ. ತಾಜ್ಜೊಟ್ಟು ಪ್ರಖ್ಯಾತ ಕಂಪನಿಚೆ ಉದ್ದಕ ಶುದ್ಧೀಕರಣ ಕೊರಚೆ ತಾಂತ್ರಿಕತೆಂತು ಲೋಪದೋಷ ಆಸ್ಸುಚೆ ಪುಸ್ಸೂನು ಹಾಂಗಾ ವಿಸರಚೆ ತಶ್ಶಿ ನಾ. ನಾತಲೀರಿ ತಾನ್ನಿ ಚ್ಹೋಕ ಮ್ಹೊಣು ವಿಕಚೆ ಉದಕಾಂತು ಆಸ್ಸುಚೆ ಕೀಟನಾಶಕ ಆನಿ ರಾಸಾಯನಿಕ ಗಾಳ್ಳು ಕಾಡಚೆ ತಾಂಗೆಲೆ ಜವಾಬ್ದಾರಿ ನ್ಹಂಹಿವೇ? ನಾತಲೀರಿ ತ್ಯಾ ಚ್ಹೋಕ ಮ್ಹೊಣು ಕಶ್ಶಿ ಸಾಂಗಚಾಕ ಜಾತ್ತಾ?

ತೀನಿ ಬಗಲೇನ ಸಮುದ್ರ, ಆನ್ನೇಕ ಬಗಲೇನ ಬರ್ಫಾಚೆ ಹಿಮಾಲಯ ಪರ್ವತ. ಶಂಬರಿ ಭರಿ ವ್ಹಡ ವ್ಹಡ ನ್ಹಂಹಿ, ಲಾಕ್ ಭರಿ ಬಾಂಯಿ, ಹಜಾರ ಭರಿ ಥಂಳೆ ಇತ್ಲೆ ನಿಸರ್ಗ ದತ್ತ ಉದ್ಕಾ ಮೂಲ ಆಸಲೇರಿಚಿ ಆಮಗೇಲೆ ದೇಶಾಂತು ಉದಾಕ ವಿಕಚೆ ವಸ್ತು ಜಾಲಾ. ಆಮಗೇಲೆ ದೇಶಾಂತು ಉದಾಕ ವಿಕಚೆ 1200 ಪಶಿ ಚ್ಹಡ ಕಂಪನಿ ಆಸ್ಸತಿ ಮ್ಹಳಯಾರಿ ತುಮಕಾ ಆಶ್ಚರ್ಯ ಜಾವಚಾಕ ಪುರೊ. ಆನಿ ಏಕ ಲೀಟರಾಕ 15 ದಾಕೂನು 20 ರೂಪಾಯಾಕ ಉದಾಕ ವಿಕತಾ ಆಸ್ಸತಿ. ಲಾಗ್ಗಿ ಲಾಗ್ಗಿ ಏಕ ಲೀಟರ್ ದುದ್ದಾಚೆ ಕಿಮ್ಮತ್ತ! ಜಾಲ್ಯಾರಿ ತುಮಕಾ ಗೊತ್ತುರೊ ಚ್ಹೋಕ ಕೆಲ್ಲಾ ಮ್ಹೊಣು ವಿಕಚೆ ಬಾಟ್ಲೆ ಉದ್ದಕ ಚ್ಹೋಕ ಕೊರಚಾಕ ಲಾಗಚೆ ಖರ್ಚು ಖಾಲಿ 10 ದಾಕೂನು 30 ಪೈಸೊ ಖಂಯಿ. ಆನಿ ಗ್ರಾಹಕಾಕ ಯುವ್ನು ಪಾವ್ಚೆ ಪರ್ಯಂತ ಪೂರಾ ಖರ್ಚು ಮೇಳ್ಳು ತಾಕ್ಕಾ ಲಾಗಚೆ ಪಾಂಚ ರೂಪಯಾ ಪಶಿ ಊಣೆ!. ಆನಿ ಆಮಗೇಲೆ ದೇಶಾಂತು ಬಾಟ್ಲೆ ಉದಕಾಚೆ ವಾರ್ಷಿಕ ವೈವಾಟ ಸುಮಾರ 4,400 ಕೋಟ ರೂಪಯ ಖಂಯಿ. ಹೇ ದಂಧೊ ಕರತಲ್ಯಾಂಕ ಅಪರಿಮಿತ ಮುನಾಪೋ ಹಾಣು ದಿಲಯಾರಿಚಿ ಪರಿಸರಾಕ ಮಾರಕ ಮ್ಹಳಯಾರಿ ಚೂಕ ಜಾಯಸನಾ. ಕಿತಯಾಕ ಮ್ಹಳಯಾರಿ ವಾಪೋರ್ನು ಪ್ರತಿ

ದಿವಸು ಖಂಯಿ ಮ್ಹಳಯಾರಿ ಥಂಯಿ ಉಡ್ಹೋಂಚೆ ಲಾಕಗಟ್ಲೆ ಪ್ಲಾಸ್ಟಿಕ್ ಬಾಟ್ಲೆ ಕೋಯ್ರು ಜಾವ್ನು ಮೆಳ್ಳ ಮೆಳ್ಳಿಲ ಕಡೇನ ಪೋಣು ಆಸತಾ. ಅಶ್ಶಿ ಆಮ್ಮಿ ಪಿವಚೆ ಉದ್ದಾಕ ಚ್ಹೋಕ ನಾ ಮ್ಹೊಣು ಸಮಜೂನು ಆಮ್ಮಿ ಅಶುದ್ಧ ಉದ್ದಾಕ ಪಿತ್ತಾ ಆಸ್ಸತಿ ಮ್ಹಣಚೆ ಕಿತ್ತುಲೆ ಲೋಕಾಂಕ ಗೊತ್ತಾಸ್ಸ. ನ್ಹಂಹಿಸಿ ಸಗಳೆ ಜಗಾಂತೂ ಸಂಪದ್ಭರಿತ ದೇಶಾಂತೂ ಆಜಿ ಉದ್ದಾಕ ಅಂಗ್ಡಿಂತು ವಿಕಚಾಕ ಮೆಳ್ಚೆ ಘೇವ್ನು ಪಿವಚೆ ಏಕ ಪ್ರತಿಷ್ಠೆ ವಿಷಯು ಜಾಲ್ಯಾ ಮ್ಹಣಚೆ ಆನಿ ಇತ್ಲೆ ಆಶ್ಚರ್ಯಾ ವಿಷಯು ಜಾಲ್ಲಾ.

ಬಾಟ್ಲಿ ಉದಕಾಕ ಖರ್ಚುಚೆ ದುಡ್ಡು ಆಮ್ಮಿ ಆಮಗೇಲೆ ಜಲಮೂಲ ರಾಕವಣಾಕ ಜಾವ್ನು ಕಾಣು ದವರ್ಲ್ಯಾರಿ ಖಂಡಿತ ಸಕಡಾಂಕ ನಿರಂತರ ಚ್ಹೋಕ ಉದ್ದಾಕ ಮೆಳತಾ. ಆನಿ ಚಿಕ್ಕೆ ಮುಂಜಾಗೃತಾ ಘೇವ್ನು ಉದಕ ದೂಷಿತ ಜಾವಚಾಕ ಸೊಡಚಾಕ ನಜ್ಜ. ತಾಜ್ಜ ಪಯಲೆ ಪಾವಲಿ ಜಾವ್ನು ಆಮ್ಮಿ ಖಂಚೇ ಕೂಸ್ಸಡ ಜಾಂವ್ರೊ ಕೋಯ್ರು, ಕರ್ಕಟ ಉದಕಾಕ ಉಡ್ಹೋವಚಾಕ ನಜ್ಜ. ಕಾರ್ಖಾನೆ ತ್ಯಾಜ್ಯ ಉದಕಾ ಮೂಲಾಕ ಯಾನಾ ತಶ್ಶಿ ಪಳೋವ್ನು ಘೆವ್ಕಾ. ಕೋಣಪೂಣಿ ಸೊಡ್ತಾ ಆಸಲೇರಿ, ತ್ಯಾ ಬಂದ್ ಕೊರಚೆ ಪರ್ಯಂತ ಪ್ರತಿಭಟನ ಕೊರ್ಕಾ. ಸರ್ವಾನಿ ಪ್ರಕೃತಿದತ್ತ ಮೆಳಚೆ ಶುದ್ಧ ಉದ್ದ್ಕಾ ಮಹತ್ವ ಕೋಳ್ನು ಘೆತ್ತಿಲ ತೆದ್ದನಾ ಬಾಟ್ಲೆ ಉದ್ದಾಕ ಪಿವ್ಚೆ ಪ್ರಸಂಗ ಖಂಡಿತ ಯಾನಾ.

H359

ಆಮ್ಗೆಲೆ ದೇಶಾಚೆ ಜಲಸಂಪತ್ತ

ಆಮ್ಗೆಲೆ ದೇಶಾಚೆ ವಯ್ರಿ ಸರಾಸರಿ 1170 ಮಿ.ಮಿ. ಪಾವ್ಸ ಪಡ್ತಾ. ಸಗಳೆ ಜಗಾಂತೂ ಅತ್ಯಧಿಕ ಪಾವ್ಸ ಪೊಡ್ಚೆ ದೇಶಾಂತು ಭಾರತಾಕ ದೊನ್ನಿ ಸ್ಥಾನ. ಜಾಲ್ಯಾರಿ ಸಗಳೆ ದೇಶಾಚೇರಿ ಪಾವ್ಸ ಏಕ್ಕಾ ಪ್ರಮಾಣಾರಿ ಆನಿ ಏಕ್ಕಾ ವೇಳ್ಯಾಂತು ಪಣಾ. ದೇಶಾಚೆ ಪಶ್ಚಿಮ ಕರಾವಳಿಂತು 3000 ಮಿ.ಮಿ.ಚಾನ 4000 ಮಿ.ಮಿ. ಪಾವ್ಸ ರಖೈತಾ. ಕರ್ನಾಟಕಾಚೆ ಬಯಲುಸೀಮೆಂತು 400 ತಾಕ್ಕೂನು 800 ಮಿ.ಮಿ. ಪಾವ್ಸ ಯತ್ತಾ. ಈಶಾನ್ಯ ಭಾರತಾಚೆ ಭಾಗ, ತಾಂತೂ ಮುಖ್ಯ ಜಾವ್ನ ಚಿರಾಪುಂಜಿ ಆನಿ ತಾಜ್ಜೆ ಸುತ್ಲಾಚೆ ಜಾಗೆಂತು ಸಗಳೇ ಜಗಾಂತೂ ಗರಿಷ್ಠ ಪಾವ್ಸ ಪಡ್ತಾ. ಚಿರಾಪುಂಜಿ ಲಾಗ್ಗಿ ಮಾನ್ಸಿರಾಂ ಮ್ಹೊಣ್ಚೆ ಕಡೇನ ಸರಾಸರಿ 11473 ಮಿ.ಮಿ. ಪಾವ್ಸ ಪಡ್ತಾ. ರಾಜಸ್ಥಾನಾಚೆ ಪೂರ್ವಬಗಲೇನ 550-770 ಮಿ.ಮಿ. ಪಾವ್ಸ ಪಳ್ಯಾರಿ ರಾಜಸ್ಥಾನಾಚೆ ಪಶ್ಚಿಮ ಬಗಲೇಚೆ ಮರುಭೂಮಿಂತು ಪೊಡ್ಚೆ ಪಾವ್ಸಾ ಪ್ರಮಾಣ 350 ಮಿ.ಮಿ. ಪಶಿ ಊಣೆ. ತಾಂತೂಯಿ ಕಾಶ್ಮೀರಾಂತು ಆಸ್ಸುಚೆ ಲಡಾಕ್ ಶೀತಭೂಮಿಂತು ವಾರ್ಷಿಕ ಜಾವ್ನ 150 ಮಿ.ಮಿ. ಪಾವ್ಸ ಯೆತ್ತಾ. ಲಡಾಕಾಕ 'ಹಿಮ ಮರುಭೂಮಿ' ಮ್ಹೊಣು ಆಪೈತಾತಿ.

ಭಾರತಾಕ **ಪಾವ್ಸಾ ಮಾರುತಾ**ಚೆ ದೇಶ ಮ್ಹೊಣು ಆಪೈತಾತಿ. ಕಿತ್ತೆಕ ಮ್ಹಳ್ಯಾರಿ ಹಾಂಗಾ ದೋನಿ ನಮೂನ್ಯಾಚೆ ಪಾವ್ಸಾಡಿ ಆಸ್ಸ. ಮುಂಗಾರು ಪಾವ್ಸ ಜೂನ್ ಮ್ಹಹಿನೇಂತು ಸೂರು ಜಾವ್ನ ಸೆಪ್ಟಂಬರಾಂತು ಕೈದು ಜಾಲ್ಯಾರಿ, ಅಕ್ಟೋಬರ್, ನವೆಂಬರ್ ಆನಿ ಡಿಸೆಂಬರ್ ಮ್ಹಹಿನ್ಯಾಂತು ಹಿಂಗಾರು ಪಾವ್ಸ ರಖೈತಾ. ಒಟ್ಟು ಪಾವ್ಸಾ ಪ್ರಮಾಣಾಚೆ 90 % ಮುಂಗಾರು ಪಾವ್ಸಾಡೀಂತು ಯತ್ತಾ. ಖಾಲಿ ಚಾರೀ ಮಹಿನ್ಯಾಂತು ದೇಶಾದ್ಯಂತ ಪೊಡ್ಚೆ ಪಾವ್ಸಾ ಪ್ರಮಾಣಾಚೆ 50 % ವರ್ಷಾಚೆ 15 ದಿವ್ಸಾಂತು ಯವ್ನ ವತ್ತಾ. ಒರಿಸ್ಸಾ, ತಮಿಳುನಾಡು, ಕರ್ನಾಟಕ ಬಯಲುಸೀಮೆಚೆ ಪ್ರದೇಶ ಹಿಂಗಾರು ಪಾವ್ಸಾಚೆ ಪ್ರಯೋಜನ ಘೆತ್ತಾತಿ. ದೇಶಾಚೆ ಒಟ್ಟು ವಿಸ್ತೀರ್ಣ 328 ಮಿಲಿಯ ಹೆಕ್ಟೇರ್ ಪ್ರದೇಶಾಂತು ಪೊಡ್ಚೆ ವಾರ್ಷಿಕ ಪಾವ್ಸಾಚೆ ಪ್ರಮಾಣ ಕಿತ್ಲೆ ಗೊತ್ತಾಸ್ತ್ವೆ 37,00,0000000000 ಕ್ಯೂಬಿಕ್ ಮೀಟರ್.

ಆಮ್ಗೆಲೆ ದೇಶಾಂತು ಸುಮಾರ 200 ಪಶಿ ಚಡ ನಂಯಿ ಹೊಳತಾತಿ. ದೇಶಾಚೆ ಮಸ್ತ ಇತ್ಲೆ ನಂಯ್ಯೋ ಪಾವ್ಸಾಡೀಂತು ಭೋರ್ಸು ಹೊಳತಾತಿ. ಆಮ್ಗೆಲೆ

ದೇಶಾಂತು ಇತ್ತುಲೆ ಪ್ರಮಾಣಾಚೆ ನಂಯ್ಯೋ ಸೃಷ್ಟಿ ಜಾವಚಾಕ ಕಾರಣ ಆಮ್ಗೆಲೆ ದೇಶಾಚೆ ಭೂರಚನಾ. ಉತ್ತರಾಂತು ಹಿಮಾಲಯ ಪರ್ವತ ಶ್ರೇಣೆ, ಪೂರ್ವಾಂತು ಪೂರ್ವ ಘಟ್ಟ, ಪಶ್ಚಿಮಾಂತು ಪಶ್ಚಿಮ ಘಟ್ಟ. ವಿಂದ್ಯಾಚಲ, ಸತ್ಪುರ ಆನಿ ಅರಾವಲಿ ಪರ್ವತ ಶ್ರೇಣೆಚಾನ ಪಳ್ಳಿಲೆ ಪಾವ್ಸಾ ಉದ್ದಾಕ ಸಾನ್ಸಾನ ತೋಡಾ ರೂಪಾಂತು ಜನ್ಮನು ಮೂಕಾರಿ ಏಕ್ಕಾಕ ಏಕ ಮೇಳ್ನು ನಂಯ್ಚೆ ರೂಪಾಂತರ ಪಾವ್ತಾ. ಆಮ್ಗೆಲೆ ನಂಯಿಂತು ಪೋವಚೆ ವಾರ್ಷಿಕ ಸರಾಸರಿ ಉದ್ದಾಕ 1953Km3ತಿತ್ತುಲೆ. ಹಾಂತು ವಾಪರ್ಚಾಕ ಮೆಳ್ಚೆ ಉದ್ಕಾ ಪ್ರಮಾಣ ವಾರ್ಷಿಕ 690 Km3.

ಸಿಂಧು, ಗಂಗಾ ಆನಿ ಬ್ರಹ್ಮಪುತ್ರ ನಂಯ್ಚೆ ದಾಂಡೊ ಅಪರಿಮಿತ ಅಂತರ್ಜಲ ಸಮೃದ ಜಾವ್ನಾಶ್ತಿಲೆ ಪ್ರದೇಶ. ಹಾಂಗಾ ಪ್ರತಿ ಸೆಕೆಂಡಾಕ 1570 ಲೀಟರ್ ತಿತ್ಲೆ ಪ್ರಮಾಣಾಚೆ ಅಂತರ್ಜನ ಮೆಳ್ತಾ. ಜಾಲ್ಯಾರಿ ದೇಶಾಚೆ ಮಸ್ತ ಇತ್ಲೆ ಪ್ರದೇಶ ಶಿಲಾಮಯ ಜಾವ್ನಾಶ್ತಿಲೆ ನಿಮಿತ್ತಾನ ಥಂಯಿ ಮೆಳ್ಚೆ ಅಂತರ್ಜಲ ಪ್ರಮಾಣ ಸೆಕೆಂಡಾಕ -1-5 ಲೀಟರ್ ತಿತ್ಲೆಕಮ್ಮಿ. ದೇಶಾಂತು ಆಸ್ಸುಚೆ ಅಂತರ್ಜಲ ಪ್ರಮಾಣ ವಾರ್ಷಿಕ ಜಾವ್ನು 432 3, ಹಾಂತು ವಾಪರ್ಯೇತ ಜಾಲ್ಲಿಲೆ ಉದ್ಕಾಚೆ ವಾರ್ಷಿಕ ಪ್ರಮಾಣ 396 Km3. ಆತ್ತ ವಾಪರ್ತಾ ಆಸ್ಸುಚೆ ಪ್ರಮಾಣ ವಾರ್ಷಿಕ ಜಾವ್ನು 231Km3. ಹಾಂತು ಖೇತಿ(ಕೃಷಿ)ಕ 213Km3, ಕೈಗಾರಿಕಾ ಆನಿ ಘರಾಕ ಸೇರೂನು ವಾಪರ್ಚೆ 18Km3 ಜಾಲ್ಯಾ.

ಆಮ್ಗೆಲೆ ದೇಶಾಚೆ ಪ್ರಮುಖ ನಂಯಿ ಜಾಲ್ಲಿಲೆ ಸಿಂಧು, ಬ್ರಹ್ಮಪುತ್ರ, ಗಂಗಾ, ಯಮುನಾ ಇತ್ಯಾದಿ ನಂಯಿ ಜನ್ಮಚೆ ಹಿಮಾಲಯಾಂತು. ಬರ್ಫಾ ಕಾರಣಾನ ಹಿಮಾಲಯಾಂತು 15,000 ಪಶಿ ಚಡ ಹಿಮನಂಯಿ ಆಸ್ಸುಚೆ ಸೊದ್ದಿಲಾ. ಹ್ಯಾ ಹಿಮ ನಯಿ 33,200 ಕ್ಯೂಬಿಕ್ ಕಿ.ಮೀಟರ್ ತಿತ್ಲೆ ವಿಶಾಲ ಪ್ರದೇಶಾಂತು ವ್ಯಾಪೂನು ಆಸ್ಸ, ಹಾಜ್ಜೇನ ಮೆಳ್ಚೆ ಶುದ ಉದ್ಕಾ ಪ್ರಮಾಣ 12,000 Km3 . ಹಿಮಾಲಯಾಚೆ ಹಿಮ ನಂಯ್ಚೆ ಮಹತ್ವ ಮ್ಹಳ್ಯಾರಿ ಹ್ಯಾ ಜಗತ್ತಾಚೆ 40 % ಜನಾಂಕ (ಚೀನಾ, ಭಾರತ, ಪಾಕಿಸ್ಥಾನ, ಮಾಯ್‌ಮಾರ್, ಭೂತಾನ್ ಇತ್ಯಾದಿ ರಾಷ್ಟ್ರಾಂಕ) ಚ್ಪೋಕ ಜಾಲ್ಲಿಲೆ ಪಿವ್ಚೆ ಉದ್ದಾಕ ಬಟವಾಡೆ ಕೊರ್ಚೆ ಮೂಲ ಜಾಲ್ಲಿಂತಿ. ಹ್ಯಾ ಹಿಮನಯಿ ಆಜ-ಕಾಲ್ಚೆ ನಂಯಿ. ಸುಮಾರ 1.75 ಮಿಲಿಯ ವರ್ಷಾ ತಿತ್ಲೆ ಮಾಕ್ಷಿಚೆ.

ಆನಿ ಆಮ್ಗೆಲಿ ಗ್ರಾಮೀಣ ಪ್ರದೇಶಾಚಾಂಕ ಉದ್ದಾಕ ಬಟವಾಡೆ ಕೊರ್ಚೆ ಥಂಳೆ ಖಾತ್ತಿರಿ ಪೊಳೋವ್ಯಾ. ಅಂಕಿ ಅಂಶ ಪ್ರಕಾರ ಆಮ್ಗೆಲೆ ದೇಶಾಂತು ಸುಮಾರ 13 ಲಾಕ್ ಮನುಷ್ಯಾನಿ ನಿರ್ಮಾಣ ಕೆಲ್ಲಿಲೆ ಥಂಳೆ ಆಸ್ಸ. ತಾಂತು 1871 ಇಸ್ವೆಂತು ಮೈಸೂರು ಸಂಸ್ಥಾನಾಂತು ಆಶ್ಶಿಲೆ ಥಂಳ್ಯಾ ಸಂಖ್ಯೆ 35972 ತಶ್ಶಿಚಿ ಆಂಧ್ರಪ್ರದೇಶಾಂತು 58,519 ಥಂಳೆ ಆನಿ ತಮಿಳುನಾಡಾಂತು 39,202 ಥಂಳೆ ಆಶ್ಶಿಲ ಉಲ್ಲೇಖ ಮೆಳ್ತಾ.

ಜೌಗು ನೆಲ ಚ್ಹೋಂಕ ಉದ್ದ್ಯಾಕಚೆ ಮೂಲ ಜಾವ್ನಾಸ್ಸ. ಹ್ಯಾ ಆಹಾರ, ರಾಕ್ಕುಡ, ಇಂಧನ ಮಾತ್ರ ನ್ಹಂಹಿತಾ ಕೃಷಿ ಆನಿ ಕೈಗಾರಿಕೇಕ ಉದ್ದಾಕ ದಿತ್ತಾ. ಜೌಗು ಪ್ರದೇಶಾಂತು ಸಹಜ ಜಾವ್ನು ಉದ್ದ್ಯಾಕಮಟ್ಟ(Water table) ನೆಲಾಚೆ ಲಾಗ್ಗಿ ಆಸ್ತಾ. ಸರೋವರ, ಮಡ್ಡಿ ಭರಿಲೆ ಸಾನ್ಸಾನ ಥಳೆ, ಆಣೆಕಟ್ ಬಾಂದಿಲೆ ಕಡೇನ ರಾಬ್ಬೈಲೆ ಉದ್ದಾಕ(ಹಿನ್ನೀರು) ಉವ್ವಾರೊ ಆಯ್ಯಿಲೊ ಜಾಗೊ, ಖಾಂಡವನ, ಬರ್ತ ಆನಿ ಇಳ್ತ ಯವ್ಚೆ ಜಾಗೊ ಜೌಗು ಪ್ರದೇಶಾಚೆ ಸಾಲಾಕ ಸೇರ್ವತಾ. ಆಮ್ಗೆಲಿ ದೇಶಾಚೆ 18.4% ಪ್ರದೇಶ ಜೌಗು ಪ್ರದೇಶ ಜಾವ್ನಾಸ್ಸ.

ಜೌಗು ಪ್ರದೇಶ ಸಬಾರ ಸಸ್ಯ, ಪ್ರಾಣಿ ಆನಿ ಪಕ್ಷಿ ವಿವಿಂಗಡ ಪ್ರಬೇಧಾಂಕ ಆಶ್ರಯತಾಣ ಜಾವ್ನಾಸ್ಸ. ಭಾರತ ದೇಶಾಚೆ ಜೌಗು ಪ್ರದೇಶಾಂತು ಆಸ್ಸುಚೆ 2400 ವಿವಿಂಗಡ ಪ್ರಬೇಧಾಚೆ ಹಕ್ಕಿ-ಪಕ್ಷಿಂಕ ಗುರ್ತು ಕೆಲ್ಯಾ. ಹಾಂಗಾ ಮಾಪೋಳಿ ಧೊರ್ಚೆ ವಿಪರೀತ ಚಲ್ತಾ. ಅಂತರ್ಜಲ ಪರತ ಭೊರಚಾಕ ಆನಿ ಉಪ್ವ್ರಾಹೇಚೆ ನಿಯಂತ್ರಣಾಕ ಜೌಗು ಪ್ರದೇಶ ಮಸ್ತ ಸಹಕಾರಿ ಜಾಲ್ಲಾ

ಹೇ ಸತ್ಯ

ವೈಶಾಖ ಆಂಗುಲೆ ಮ್ಹಳಯಾರಿ ಉದ್ಕಾ ಖಾತ್ತಿರಿ ಹಾಹಾಕಾರ ಪೊಳೋವಚಾಕ ಮೆಳ್ತಾ. ದೇಶಾಚೆ ಖಂಚೇಯಿ ಮೂಲ್ಲೆಕ ಘೆಲಿಯಾರಿಚಿ ಮಾತ್ತೆವಯಿರಿ ಉದ್ಕಾ ಕೊಳಸೊ ವ್ಹೋವ್ನು ಘೇವ್ನು ಚಮ್ಕುಚೆ ಬಾಯ್ಲಮನಶೆ, ನಲ್ಲಿ ಎದ್ರಾಕ ನಾನಾ ರಂಗಾಚೆ ಕೊಳಸೆ ಸಾಲ, ಉದ್ದಾಕ ಭೋರ್ನು ಘೆವ್ನು ಧಾವ್ನು-ಘೂವ್ಚೆ ಉದ್ಕಾ ಟ್ಯಾಂಕರ್ ಸಾಮಾನ್ಯ ಜಾವ್ನು ಪೊಳೋವೇತ. ಉದ್ಕಾ ಖಾತ್ತಿರಿ ಲೋಕಾಲೆ ಹಾಹಾಕಾರ ಆಕಾಶಾಕ ವಚ್ಚುನು ಪಾವ್ನಾಸ್ತ. ಹ್ಯಾ ಖಾತ್ತಿರಿ ನ್ಯೂಸ ಪೇಪರ್, ರೇಡಿಯೋ, ಟಿ.ವಿ. ಸರ್ವ ಮಾಧ್ಯಮಾಂತು ಹೂನ್ಬೂನಿ ಖಬ್ಬರ ಎತ್ತಾ ಆಸ್ತಾ. ನಾಗರಿಕ ಸರಕಾರಾಕ ದರತಾತಿ, ವಿರೋಧ ಪಕ್ಷಾಚಿ ಸರಕಾರಾಕ ತರಾಟೇಕ ಘೆತ್ತಾತಿ. ಕೋಟ್ಯಾಂತರ ರೂಪ್ಪಯಿ ಪರಿಹಾರ ಧನ ಬಿಡುಗಡೆ ಕರತಾತಿ.

ವೈಶಾಖಾ ನಂತರ ಪಾವ್ಸಾಡಿ ಆಯ್ಲಿ ಮ್ಹಳ್ಯಾರಿ ಉದ್ಕಾ ಖಾತ್ತಿರಿ ಕಷ್ಟಕಾಳ್ಳಿಲೆ ಜನಸಾಮಾನ್ಯ, ರಾಜಕಾರಣಿ, ಮಾಧ್ಯಮ ಲೋಕ ಸರ್ವ ಉದ್ಕಾ ಮಹತ್ವ ತತ್ಕಾಲಾಕ ವಿಸರ್ತಾತಿ. ತೆದ್ನಾ ಉದ್ದಾಕ ನಾ ಮ್ಹೊಣ್ಚೆ ಚಿಂತೆ ಪಶಿ ಅತಿವೃಷ್ಟಿ, ಉಪಾರಾಚೆ ಆರ್ಭಟ ಮಸ್ತ ಆಸ್ತಾ. ತೆದ್ನಾಯಿ ಸಾಮಾನ್ಯ ಲೋಕ ಸರ್ಕಾರಾಕ ದೂರಿತಾಚೆ, ವಿರೋಧ ಪಕ್ಷಾಚಿ ಸರ್ಕಾರಾಕ ತರಾಟೇಕ ಘೆತ್ತಾತಿ, ಪರತ ತ್ಯಾ ಖಾತ್ತಿರಿ ಕೋಟ್ಯಾಂತರ ರೂಪ್ಪಯಾಚೆ ಪರಿಹಾರ ಧನ ವಾಂಟಿತಾತಿ. ಹ್ಯಾ ಸಾಮಾನ್ಯ ಜಾವ್ನು ಪ್ರತಿವರ್ಷ ವೈಶಾಖ ಆನಿ ಪಾವ್ಸಾಡೀಂತು ಪರ್ಬರತ ಚೊಲ್ಚೆ ಕಾಣಿ. ಸಮಸ್ಯೇಚೆ ಮೂಳ ಸೊದ್ದುಚೆ ಕಾಮ್ಮಾಕ ಕೋಣೇಯಿ ವಚ್ಚನಾಂತಿ, ಸಮಸ್ಯೆಕ ಶಾಶ್ವತ ಪರಿಹಾರ ಕೋಣಾಕ ನಾಕ್ಕಾ. ಮಸ್ತ ಇತ್ಲೆ ಲೋಕ ನೀಳ ಬಾಂಗ್ರಾ(ಉದಕಾ)ಚೆ ಮ್ಹೊಲ ಅರ್ಥು ಕೋರ್ನು ಘೆವ್ಚೆ ಉಸಾಬರಿಕ ವಚ್ಚನಾಂತಿ.

ತಶ್ಶಿ ಜಾಲ್ಯಾರಿ ಬದ್ದ(ಸತ್ಯ) ಜಾಲ್ಲಿಲೆ ಸಮಸ್ಯೆ ಕಸ್ಸಲೆ? ವಿಷಯಾಕ ಯೇವ್ಯಾ. ಆಮ್ಮಿ ಸರಕಾರಾಕ ದೂರೂಚೆ ಬದಲಾಕ ಪ್ರಾಮಾಣಿಕ ಜಾವ್ನು ಆತ್ಮ ವಿಮರ್ಶೆ ಕೋರ್ನು ಘೆತ್ತಾತಿವೇ? ಆಮ್ಗಲೆ ಘರ, ದೇವ್ಳಾಂತು ಹಾತ್ಪಾಯು, ತೋಂಡ ಧುತ್ತಾನಾ, ನಾತ್ತಾನಾ, ಆಯ್ದನ ಗಾಸ್ಸಿತಾನಾ, ಆಂವ್ಗಲೆ ಉಂಬಳ್ತಾನಾ,

ಪಾಯ್ಕಾನೇಂತು, ಘರಾ ಆಂಗಣ ದುತ್ತಾನಾ, ಫುಲ್ಝಾಡಾಕ ಉದ್ದಾ ಘಾಲತಾನಾ ತ್ಯಾ ಕಿತ್ಲೆ ಪ್ರಮಾಣಾಚೆ ಉದ್ದಾಕ ಅನಗತ್ಯ ಜಾವ್ನ ಫೋಲ ಕರೀತ ಆಸ್ತಿ? ಆಮ್ಮಿ ಕೆದ್ನತರಿ ಯವ್ಜಿಲ್ಯಾವೇ? ಉದ್ಕಾಚೆ ರಕ್ಷಣ ಕೊರ್ಚೆ ಉಸಾಬರಿಕ ವಚ್ಚನಾಶಿ ಅಂಗ್ಡಿಚಾನ 10-12 ರೂಪ್ಪಯಿ ದೀವ್ನ ಚ್ಚೋಕ ಮ್ಹೊಣು ಮಸ್ತ ಗರ್ವಾನ ಬಾಟ್ಲಿ ಉದ್ದಾಕ ಘೇವ್ನ ಪಿತ್ತಾ ಆಸ್ಸತಿ. ಸರ್ಕಾರ ಖಾಲಿ ಜುಜುಬಿ ದುಡ್ವಾಕ ಆಮ್ಗೆಲೆ ಘರಾಕ ನಿರಂತರ ಜಾವ್ನ, ಜಾಯಿ ತಿತ್ಲೆ ಉದ್ದಾಕ ದಿವಚಾಕ ಕೊರ್ಕಾ ಜಾಲ್ಲಿಲೆ ಕಷ್ಟ ತುಮ್ಕಾ ಗೊತ್ತಾಸ್ಸವೇ? ಸಾತಾಠ, ಧಾ ವರ್ಷಾ ಮಾಕ್ಷಿ ಆಮ್ಕಾ ಪಿವಚಾಕ ಶುದ (ಚ್ಚೋಕ) ಜಾಲ್ಲಿಲೆ ಪಿವ್ಚೆ ಉದ್ದಾಕ ದಿತ್ತಾಶ್ಶಿಲೆ ಕಾಳ್ಳಿಲೆ ಬಾಯಿ, ಥಂಳ್ಯಾ ಕಾಣೆ ಆಜಿ ಕಸ್ಸಲೆ ಜಾಲ್ಯಾ? ಬಾಯಿ ಘರಘರ್ಚೆ ಕೋಯ್ರಾ ಬುಟ್ಟಿ ಜಾಲ್ಯಾರಿ, ಥಂಳೆ ಪೆಂಟ್ಗಾಂವಾಚೆ ಕೂಸ್ಸಡಾ ಗುಂಡಿ ಜಾಲ್ಲಿಂತಿ. ಆಮ್ಗೆಲೆ ಅಮೂಲ್ಯ ಆಸ್ತಿ ನಂಯ್ಚೆ ಉದ್ದಾಕ ಆನಿ ಪೆಂಟಾಚೆ ಉದ್ದಾಕ ಸರಬುರಾಜ ಕೊರ್ಚೆ ವ್ಯವಸ್ಥೆ ವಿದೇಶಿ ಕಂಪನಿಚಾಂಕ ಗುತ್ತಿಗೆ ದಿವಚಾಕ ಮೂಕಾರಿಸರ್ಲಿಂತಿ. ಆಮ್ಮಿ ನೀಲ ಬಾಂಗ್ರಾ ಮ್ಹೊಲ ಕೋಳ್ಳು ಘೆವ್ಚೆ ಗೋಜಾಕ ವತ್ತಾನಾಂತಿ.

ಆಮ್ಗೆಲೆ ದೇಶಾಚೆ ಉದ್ಕಾಚೆ ನಿರ್ವಹಣ ಆನಿ ಸರಬುರಾಜು ವ್ಯವಸ್ಥೆಂತು ಆಸ್ಸುಚೆ ಲಂಚಾವತಾರಾಚೆ ಕಾಣೆ ಚಿಕ್ಕೆ ಆಯ್ಕಯಾ.

★ ಒಟ್ಟು ಕಾಂಟ್ರ್ಯಾಕ್ಟ ಮೊತ್ತಾಚೆ 25% ಪಶಿ ಚಡ ಲಂಚ ಮ್ಹೊಣು ಮೇಜಾ ಮೂಳಾಂತು ದಿವ್ಕಾ ಪಡ್ತಾ.

★ ಟ್ಯಾಂಕರ್ ಉದ್ಕಾ ಸರಬುರಾಜು ವ್ಯವಸ್ಥೆಂತು 73 % ಗುಳುಂ.

★ ಉದ್ಕಾಚೆ ಮೀಟರ ಘಾಲಚೆ ಪ್ರಕ್ರಿಯೆಂತು 71% ಬೃಷ್ಟಾಚಾರ.

★ ಬಿಲ್ ಭರತಾನಾ 43% ಗುಳುಂ.

★ ನಂವೇ ಕನೇಕ್ಷನ್ ಆನಿ ಪೊರ್ನೆ ಕನೇಕ್ಷನ್ನಾಚೆ ಪುನರ್ ನವೀಕರಣಾಂತು 63% ಬೃಷ್ಟಾಚಾರ.

★ ಜಲಾನಯನ ಅಭಿವೃದಿ ಯೋಜನೇಚೆ ಒಟ್ಟು ಮೊತ್ತಾಂತು 30ಚಾನ 45% ಪೋವ್ನ ವತ್ತಾ.

ಹ್ಯಾ ನಮೂನ್ಯಾಚೆ ಅವ್ಯವಸ್ಥೇನ ರಾಷ್ಟ್ರ-ರಾಷ್ಟ್ರ ಬಿತ್ತರಿ, ರಾಜ್ಯ-ರಾಜ್ಯ ಬಿತ್ತರಿ, ಸರಕಾರ -ಸಾಮಾನ್ಯ ಲೋಕ ಮಧ್ಯೆ, ಕುಟುಂಬ-ಕುಟುಂಬ ಬಿತ್ತರಿ ಮನಸ್ತಾಪ

ವಿಶೇಷ ನಮೂನ್ಯಾರಿ ಪಳೋವ ಚಾಕ ಮೆಳ್ತಾ. ಹಿಂದೂಸ್ತಾನ ಆನಿ ಬಾಂಗ್ಲಾ ಬಿತ್ತರಿ ಗಂಗಾ ನಂಯ್ಚೆ ಉದ್ದಕ ವಾಂಟನು ಘೆವ್ಚೆ ಖಾತ್ತಿರಿ ವಿವಾದ, ಭಾರತ - ಆನಿ ಪಾಕಿಸ್ತಾನ ಬಿತ್ತರಿ ಸಿಂಧು ನಂಯ್ಚೆ ಉದ್ಕಾ ವಾಂಟೊ ಕೋರ್ನ್ಯ ಘೆವ್ಚೆ ಖಾತ್ತಿರಿ ತಶ್ಶಿಚಿ ಭಾರತ ಆನಿ ನೇಪಾಳ ಮಧ್ಯೆ ಕೋಶಿ ನಂಯ್ಚೆ ಉದ್ಕಾಕ ವಾಂಟೂನು ಘೆವ್ಚೆ ಖಾತ್ತಿರಿ ವಿವಾದ ನಿರಂತರ ಜಾವ್ನು ಚಲ್ತಾ ಆಸ್ಸ. ರಾಷ್ಟ್ರೀಯ ಮಟ್ಟಾಂತು ಸೊಡ್ಡಾ, ರಾಜ್ಯ ಮಟ್ಟಾಂತು ಘೆತಲೀರಿ ಕರ್ನಾಟಕ ಆನಿ ತಮಿಳುನಾಡಾ ಮಧ್ಯೆ ಕಾವೇರಿ ನಂಯ್ಚೆ ವಿವಾದ, ಕರ್ನಾಟಕ ಮಹಾರಾಷ್ಟ್ರ ಆನಿ ಆಂಧ್ರಪ್ರದೇಶ ಮಧ್ಯೆ ಕೃಷ್ಣಾ ನಂಯ್ಚೆ ವಿವಾದ, ಗೋವಾ ಆನಿ ಕರ್ಸಾಟಕ ಮಧ್ಯೆ ಮಾಂಡವಿ ನಯ್ಚೆ ಉದ್ದಾಕ ವಾಂಟೊ ಕೋರ್ನ್ಯ ಘೆವ್ಚೆ ವಿವಾದ ಕಿತ್ಲೆಕಿ ವರ್ಷಾಚಾನ ಆನ್ನಿಕೆ ಜೀವಂತ ಜಾವ್ನು ಉರಲಾ. ಇತ್ಲೇ ನ್ಹಂಹಿಶಿ ಹಿಂದೂಸ್ತಾನಾಚಿ ಗೋದಾವರಿ, ನರ್ಮದಾ, ರಾವಿ, ಬಿಯಾಸ್, ಯಮುನಾ ಸಮೇತ ಸಬಾರ ನಂಯಿ ವಿವಾದಾಚಿ ಕೇಂದ್ರ ಬಿಂದು ಜಾವ್ನಾಸ್ಸತಿ.

ಭವಿಷ್ಯತ್ತಾಂತು ದಿಸ್ಸುನು ಯವ್ಚಾಕ ಪ್ರಶ್ನಾಲ್ಲಿಂತ್ಲೆ ಉದ್ಕಾ ಸಮಸ್ಯೆ ಮಹತ್ವ ಕಳ್ಳಿಲೆ ವಿಶ್ವಸಂಸ್ಥೆಚಾನ 2005ಚಾನ 2025 ಪರಿಯಂತಾಚೆ ಕಾಲಾಕ ''ಜೀವನಾ ಖಾತ್ತಿರಿ ಉದ್ಕಾಚೆ ವಿಂಶತಿ ಕಾಲ'' ಮ್ಹೊಣು ಘೋಷಣ ಕೆಲ್ಯಾ. ಆಮ್ಗೆಲೆ ಭಾರತ ಸರಕಾರಾಚಾನ 2007ಕ ''ಉದ್ಕಾ ವರ್ಷ'' ಮ್ಹೊಣು ಘೋಷಣ ಕೆಲ್ಲಿಲೆ.

ಮೂಕಾರಿ ದಿಲ್ಲಿಲೆ ಪಟ್ಟಿ 1 ಆನಿ 2 ವಯ್ರಿ ಚಿಕ್ಕೆ ನಜರ ಘಾಲಾ. ಆಮ್ಗೆಲಿಂತು 1122000000000 ಕ್ಯೂಬಿಕ್ ಮೀಟರ್ ತಿತ್ಲೆ ವಾಪರೂಕ ಜಾವ್ಚೆ ತಸ್ಸಾಲೆ ಉದ್ಕಾಚೆ ಸಂಪತ್ತ ಆಸ್ಸ. ಆಮ್ಕಾ ಅವಶ್ಯಕತಾ ಆಸ್ಸುಚೆ 7100000000000 ಕ್ಯೂಬಿಕ್ ಮೀಟರ್. ಆಸ್ಸುಚೆ ಆನಿ ಜಾವ್ಕಾ ಜಾಲ್ಲಿಲೆ ಉದ್ಕಾ ಮಧ್ಯೆ ಇತ್ತುಲೆ ಅಂತರ ಆಸಲೇರಿಚಿ ಖಂಚೆ ಖಾತ್ತಿರಿ ಆಮ್ಕಾ ಉದ್ಕಾ ಸಮಸ್ಯೆ ಭೀಕರ ಜಾವ್ನು ಖಾತ್ತಾ ಆಸ್ಸ?

ವಾರ್ಷಿಕ ಜಾವ್ನು ವಾಪರೂಕ ಮೆಳ್ಚೆ ಉದ್ಕಾ ಪ್ರಮಾಣ
ನೆಲಾಚೆ ವಯ್ರಿ ಮೆಳ್ಚೆ ಉದ್ದಕ : 690000000000
ಅಂತರ್ಜಲ 432000000000
ಒಟ್ಟು 1122000000000

(ಪಟ್ಟಿ 1 ವಾರ್ಷಿಕ ಜಾವ್ನ ವಾಪರೂಕ ಮೆಳ್ಚೆ ಉದ್ಕಾ ಸಂಪತ್ತು)

ಉದ್ದಾಚೆ ಅವಶ್ಯಕತಾ

1998 - 629000000000000
2010 - 710000000000000
2025 - 843000000000000
2050 - 11800000000000

(ಪಟ್ಟಿ -2, ಉದ್ಕಾಚೆ ಅವಶ್ಯಕತಾ)

ವಯ್ಲ್ಯಾ ಪ್ರಶ್ನೆಂಕ ಸಮಂಜಸ ಜಾಲ್ಲಿಲೆ ಜವಾಬ ಉದ್ಕಾಚೆ ಮಿತವ್ಯಯ(ಜಾಯಿ ಜಾಲ್ಲಿಲೆ ತಿತ್ಲೆಚಿ ಖರ್ಚುಣೆ) ಆನಿ ಪಾವ್ಸಾ ಉದ್ಕಾಚೆ ಕೋಯ್ಲ್.ಜನಸಂಖ್ಯೆ ಚ್ಹಡ್ತ ಆಸ್ಸುಚೆ, ಸುಧಾರ್ಲ್ಲೆ ಜೀವನಮಟ್ಟಾಚಾನ ಜಲ ಸಂಪತ್ತಾ ವಯ್ರಿ ಪೊಡ್ಚೆ ಮಸ್ತ ಇತ್ಲೆ ಮಾರಾನ ಕ್ರಿ.ಶ. 2020 ಸುಮಾರಾಕ ದೇಶಾಂತು ಆಸ್ಸುಚೆ ಹರ್ಯೇಕ ಪ್ರಜೇಕ ಮೆಳ್ಚೆ ವಾರ್ಷಿಕ ಪ್ರಮಾಣ 1000 ಕ್ಯೂಬಿಕ್ ಮೀಟರಾ ಪಶಿ ಊಣೆ ಜಾತ್ತಾ(ಪಟ್ಟಿ 3) ಹ್ಯಾ ಅಂಕಿ-ಸಂಖ್ಯಾನ ಆಮ್ಕಾ ದಿಸ್ತಾ ಆಮ್ಗೆಲೆ ದೇಶ ಭೀಕರ ಜನಕ್ಷಾಮು ಬಗಲೇನ ಚಮ್ಕತಾ ಆಸ್ಸ ಮ್ಹೊಣ್ಚೆ.

1951 - 517 ಕ್ಯೂಬಿಕ್ ಮೀಟರ್
2001 - 1868 ಮೀಟರ ಕ್ಯೂಬಿಕ್ ಮೀಟರ್
2020 - 1 1000 ಕ್ಯೂಬಿಕ್ ಮೀಟರ್

(ಪಟ್ಟಿ -3, ದೇಶಾಂತು ಆಸ್ಸುಚೆ ಪ್ರತಿ ಪ್ರಜೇಕ
ಮೆಳ್ಚೆ ಉದ್ಕಾಚೆ ವಾರ್ಷಿಕ ಪ್ರಮಾಣ)

ಹ್ಯಾ ಸತ್ಯ ಕಠೋರ ಸತ್ಯ

ಗಂಗಾ ನಂಯಿ ಸುಕ್ತಾ ಆಸ್ಸವೇ?

ಹಿಮಾಲಯಾಂತು ಚಲ್ತಾ ಆಸ್ಸುಚೆ ರಾನ್ನಾಚೆ ನಾಶ, ಜಾಗತಿಕ ಜಾವ್ನ ಭೂಂಯ್ಚೆ ಹೂನ್ಸಣೆ ಚಡ್ತಾಆಸ್ಸುಚೆ ತಾಕ್ಕೂನು ಭಾರತೀಯಾಂಲೊ ಪವಿತ್ರ ಗಂಗಾನಂಯ್ಕ ಚ್ಹೋಕ ಉದ್ದಾಕ ಬಟವಾಡೆ ಕರ್ತಾ ಆಸ್ಸುಚೆ ಗಂಗೋತ್ರಿ ಹಿಮನಂಯಿ ಕರ್ಗೂಚಾಕ ಲಾಗಲಾ ಖಂಯಿ. ಗಂಗೋತ್ರಿ ಹಿಮನಂಯಿ 30 ಕಿ.ಮೀ. ದೀಗ ಆನಿ 1.5 ಕಿ.ಮೀ. ರೂಂದ ಆಸ್ಸುನು, ತಾಂತು ಸುಮಾರ 28.7Km3ಬರ್ಪ್ ಆಸ್ಸ ಖಂಯಿ. ಏಕ ವರ್ಷಾಕ ಸರಾಸರಿ 30 ಮೀಟರಾ ತಿತ್ಲೆ ಗಂಗೋತ್ರಿ ಬರ್ಪ್ ಕರ್ಗ್ತಾ. ಫೆಲ್ಲಿಲೆ 25 ವರ್ಷಾಂತು ಗಂಗೋತ್ರಿ ಬರ್ಫಾ ನಂಯಿ ಸುಮಾರ 850 ಮೀಟರಾ ತಿತ್ಲೆ ಮಾಕ್ಷಿ ಸರಲಾ.ಗಂಗೋತ್ರಿ ಬರ್ಪಾ ನಂಯಿ ಪೂರ್ತಿ ಜಾವ್ನ ಆಟ್ಪೂನು ಫೆಲ್ಯಾರಿ, ಉತ್ತರ ಭಾರತಾಂತು ಗಂಗಾ ನಂಯಿ ಖಾಲಿ ಜಾತ್ತಾ. ಸುಕ್ಕೂನು ವತ್ತಾ. ಮೂಕಾರ್ಚ್ಚೆ 50 ವರ್ಷಾಂತು! ಗಂಗಾ ನಂಯಿ ನಾಶಿ ಭಾರತ ಕಶ್ಶಿ ಆಸ್ಸುಚಾಕ ಪುರೊ?

ಗಂಗಾ ನಂಯಿ 2506 ಕಿ.ಮಿ. ದಿಗ್ಗಾಯೇಚೆ ನಂಯಿ. ಹಾಜ್ಜೆ ಜಲಾನಯನ ಪ್ರದೇಶ 322 ತಾಕ್ಕೂನು 644 ಕಿ.ಮಿ. ರೂಂದ ಆಸ್ಸ. ಸಮುದ್ರ ಮಟ್ಟಾಚಾನ 14,000 ಫೂಟ್ ಎತ್ರಾಂತು ಆಸ್ಸುಚೆ ಗಂಗೋತ್ರಿ ಬರ್ಪಾ ಸಂಯ್ಚಾನ ಹಾಜ್ಜೆ ಜನ್ಮ ಜಾತ್ತಾ. ಆಮ್ಗೆಲೆ ದೇಶಾಚೆ 37% ಜನಸಂಖ್ಯೆ(ಸುಮಾರ 40 ಕೋಟಿ ಲೋಕ) ಗಂಗಾ ನಂಯ್ಚೆ 10,00,000 ಚದರ ಕಿ.ಮಿ. ವಿಸ್ತೀರ್ಣಾಂಚೆ ಜಲಾನಯನ ಪ್ರದೇಶಾಂತು ವಾಂಚತಾತಿ. ಗಂಗಾ ಆನಿ ತಾಜ್ಜೆ ಉಪನಯಿ ಜಗತ್ತ್ಯಾಚೆ ಅತ್ಯಧಿಕ ಜನಸಾಂದ್ರತೆ ಆಸ್ಸುಚೆ ಪ್ರದೇಶ ಜಾಲ್ಲಿಲೆ ಉತ್ತರಖಂಡ, ಬಿಹಾರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ ಆನಿ ಪಶ್ಚಿಮ ಬಂಗಾಳ ಮೂಖಾಂತರ ಪೊವ್ನ ವತ್ತಾ. ಆಮ್ಗೆಲೆ ದೇಶಾಚೆ 47% ಕೃಷಿ ಭೂಯಿ ಆಸ್ಸುಚೆ ಗಂಗಾ ನಂಯ್ಚೆ ಎಳೇರಿ. ಕೋಟ್ಯಾಂತರ ಲೋಕಾಲೆ ವಯ್ರಿ, ಆರ್ಥಿಕ ಜಾವ್ನ, ಸಾಮಾಜಿಕ ಜಾವ್ನ, ಆನಿ ಸಾಂಸ್ಕೃತಿಕ ಜಾವ್ನ ಪ್ರಭಾವು ಘಾಲ್ಲಿಲೆ ಗಂಗಾ ನಂಯ್ಚೆತಸ್ಸಾಲೆ ನಂಯಿ ಜಗಾತ್ತ್ಯಾಂತು ಆನ್ನೇಕ ಆಸ್ಸುಚಾಕ ಶಕ್ಯ ನಾ. ಪ್ರತಿ ದಿವಸು

20 ಲಾಕ್ ಲೋಕ ಗಂಗಾ ನಂಯಿಂತು ಪುಣ್ಯ ಸ್ನಾನ ಕರತಾತಿ. ಗಂಗೆ ಖಾಲಿಏಕ ನಂಯಿ ನ್ಹಂಹಿ , ನಂಬಿಗಾ,ಭರ್ವಸ ಆನಿ ಪರಿಶುದತೇಚೆ ಸಂಕೇತ. ತ್ಯಾ ಕಾರಣಾನ ಗಂಗಾ ನಂಯ್ಕ ನವೆಂಬರ್ 4, 2008 ದಿವಸು ''ರಾಷ್ಟ್ರೀಯ ನಂಯಿ'' ಮ್ಹೊಣು ಘೋಷಣ ಕೆಲ್ಲೆ. ಜಾಲ್ಯಾರಿ ಗಂಗಾ ನಂಯಿ ಆಜಿ ಪವಿತ್ರ ಜಾವ್ನು ಉರಿಲೆ ನಾ. ಆಜಿ ಗಂಗಾ ನಂಯಿ ಜಗಾತ್ಯಾಚೆ ಅತ್ಯಂತ ಕೂಸ್ಸಡ ನಯಿಂತು ಏಕ ಮ್ಹೊಣು ಸಾಂಗಲ್ಯಾರಿ ತುಮ್ಕಾ ಆಶ್ಚರ್ಯ ಜಾವಚಾಕ ಪುರೊ.ಗಂಗಾ ನಂಯ್ಕ ಅಪಾರ ಪ್ರಮಾಣಾಚೆ ಜೈವಿಕ ವಸ್ತು, ಕೂಸ್ಸಡ ಉದ್ದಾಕ, ಆಹಾರ ತ್ಯಾಜ್ಯ, ಮೆಲ್ಲಿಲೆ ಮನುಷ್ಯ ಆನಿ ಪ್ರಾಣಿಲೆ ಮ್ಹಡೆ ಯವ್ನ ಪಡ್ತಾ ಆಸ್ಸ. ಚಡ್ತ ಸಂದರ್ಭಾರಿ ಮ್ಹಡೆಂಕ ಅರ್ಧ ಲಾಸ್ಸುನು ಗಂಗಾ ನಂಯ್ಕ ಉಡ್ಡೇತಾತಿ. ಮ್ಹಡೆ ಲಾಸ್ಸುಚಾಕ ಸಮರ್ಪಕ ವ್ಯವಸ್ಥೆ ನಾಶಿ ಆಸ್ಸುಚೆ ಆನಿ ಆಮ್ಗೆಲೆ ಮೂಡನಂಬಿಗಾ ಹಾಕ್ಕಾ ಕಾರಣ. ಗಂಗಾ ನಂಯ್ಚೆ ಎಳೇರಿ ಏಕ ವರ್ಷಾಕ 40,000 ಪಶಿ ಚಡ ಮ್ಹಡೆ ಲಾಸ್ಸಿತಾತಿ ಖಂಯಿ.

ಏಕ ಅಂಕಿ ಅಂಶ ಪ್ರಕಾರ ಪ್ರತಿ ದಿವಸು ಗಂಗಾ ನಂಯ್ಕ 13,400 ಲಾಕ್ ಲೀಟರಾ ತಿತ್ಲೆ ತ್ಯಾಜ್ಯ ಯವ್ನ ಮೆಳತಾ ಆಸ್ಸ ಖಂಯಿ.ಹಾಕ್ಕಾ ಪ್ರಮುಖ ಕಾರಣ ಮ್ಹಳ್ಯಾರಿ ಗಂಗಾ ನಂಯ್ಚೆ ವಯ್ರಿ ಆಸ್ಸುಚೆ ಅತ್ಯಂತ ಜನನಿಬಿಡ ಪೇಂಟ ಜಾಲ್ಲಿಲೆ ಕಾನ್ಪುರಾ(ಜನಸಂಖ್ಯೆ 20 ಲಾಕ್) ಅಲಹಾಬಾದ್, ವಾರಣಾಸಿ,ಪಟ್ನಾ, ಆನಿ ಕಲ್ಕತ್ತಾ(ಜನಸಂಖ್ಯೆ 1.4 ಕೋಟಿ) .

ಕಾನ್ಪುರಾ ಪೆಂಟಾಚೆ ಸುತ್ಲೊ ಚಾಮಾಚೆ ಕೈಗಾರಿಕೆಚೆ ತ್ಯಾಜ್ಯಾಚೆ ಪ್ರಧಾನ ಮೂಲ . ನಂಯ್ಕ ಯವ್ನ ಮೆಳ್ಚೆ ಅಪಾಯಕಾರಿ ತ್ಯಾಜ್ಯಾಂತು ಅರ್ಸೆನಿಕ್, ಕ್ರೋಮಿಯಂ, ಕ್ಯಾಡ್ಮಿಯಂ, ತಾಂಬೆ, ಲೊಕ್ಕಂಡ, ಪಾದರಸ, ಸೀಸ ಆನಿ ಸತು ತಸ್ಸಾಲೆ ಧಾತು ಅತ್ಯಧಿಕ ಪ್ರಮಾಣಾಂತು ದಿಸ್ಸುನು ಎತ್ತಾ. ಗಂಗಾ ನಂಯ್ಚೆ ಕೆಲವ ಕಡೇನ 100 ಮಿ.ಮಿ. ಉದ್ಕಾಂತು 50,000 ಪಶಿ ಚಡ ಫೀಕಲ್ ಕೊಲಿಫೊರ್ಮ್ ಬ್ಯಾಕ್ಟೀರಿಯಾ ದಿಸ್ಸುನು ಆಯಿಲಾ. ಪಿವ್ಚೆ ಉದ್ಕಾಂತು ಹ್ಯಾ ನಮೂನ್ಯಾಚೆ ಬ್ಯಾಕ್ಟೀರಿಯಾ ದಿಸ್ಸುನು ಯವಚಾಕ ನಜ್ಜ. ಅತ್ಯಧಿಕ ಮ್ಹಳ್ಯಾರಿ ಏಕ ಲೀಟರ್ ಪಿವ್ಚೆ ಉದ್ಕಾಂತು ಏಕ ಬ್ಯಾಕ್ಟೀರಿಯಾ ದಿಸ್ಸುನು ಆಯಲೀರಿ ಅಡ್ಡಿ ನಾ. ಜಾಲ್ಯಾರಿ ಕಾನ್ಪುರಾಂತು 65,000/100 ಎಂ.ಎಲ್. ಆನಿ ವಾರಣಾಸಿ ಲಾಗ್ಗಿ 161,667/ 100 ಎಮ್.ಎಲ್ ತಿತ್ಲೆ ಅಧಿಕ ದಿಸ್ಸುನು ಆಯಲಿಂತಿ. ಗಂಗಾ ನಂಯಿ ಕಿತ್ಲೆ ಕೂಸ್ಸಡ

ಜಾಲ್ಲ್ಯಾ ಮ್ಹೊಣ್ಚೆ ಹಾಜ್ಜೇನ ಅರ್ಥು ಜಾತ್ತಾ. ಗಂಗಾ ನಂಯಿ ಚ್ಹೋಕ(ಶುದ) ಕೊರ್ಚೆ ಮಸ್ತ ಪ್ರತಿಷ್ಠಿತ ಯೋಜನಾ ಜಾಲ್ಲಿಲೆ ಗಂಗಾ ಆಕ್ಷನ್ ಪ್ಲಾನ್ (Ganga Action Plan) ಸೂರು ಜಾಲ್ಲಮಾಗಿರಿ 1984 ತಾಕ್ಕೂನು ಆಜಿ ಪರಿಯಂತ 1500 ಕೋಟಿ ರೂಪ್ಪಯಿ ಖರ್ಚಿಲಾ ಖಂಯಿ. ಜಾಲ್ಯಾರಿಚಿ ಎವ್ಹ ಪೊಡಚೆ ಕೂಸ್ಸಡ, ರಾಸಾಯನಿಕ ತ್ಯಾಜ್ಯ ಮಾತ್ರ ಬಂದ್ ಜಾಯನಿ. ಹ್ಯಾ ಗಂಗಾ ನಂಯ್ಚೆ ಕಾಣಿ. ಸಗಳೆ ಹಿಂದೂಸ್ತಾನಾಚೆ ನಾಗರೀಕತೆಚೆ ಕಾಣಿ ಸಾಂಗ್ಚೆ ಗಂಗಾ ನಂಯಿ ಜಗಾತ್ಲ್ಯಾಚೆ ಅತ್ಯಧಿಕ ಕೂಸ್ಸಡ ನಯಿಂತು ಏಕ. ತಾಜ್ಜೆ ಒಟ್ಟೊ ಮನುಷ್ಯಾಲೆ ಅಜ್ಞಾನ, ಅತಿಯಾಸೆ,ಭೃಷ್ಟಾಚಾರ, ರಾಜಕೀಯ ಇಚ್ಛಾಶಕ್ತಿಚೆ ಕಮ್ಮಿಪಣಾನ ದೇಶಾದ್ಯಂತಾಚೆ ಸಬಾರ ನಂಯಿ ದೀಸಾಂದೀಸಾಕ ಕೂಸ್ಸಡ ಜಾತ್ತಾ ವತ್ತಾ ಆಸ್ಸತಿ. ಸಾಮಾನ್ಯ ಲೋಕಾನಿ ಹ್ಯಾ ಖಾತ್ತಿರಿ ತೀವ್ರ ನಜರ ಘಾಲ್ನು ಆಮ್ಗೆಲಿ ಪವಿತ್ರ ನಂಯಿ ಉರೋನು ಘೆವ್ಚೆ ಖಾತ್ತಿರಿ ಮುಖಾರ ಸರಕಾ.

ಕೂಸ್ಸಡ ಪೂರಾ ನಂಯ್ಕ ಘಾಲೆಚೆ ಪದ್ಧತಿ ಸೊಡ್ಕಾ. ಉದ್ದಿಮೆದಾರಾನಿ, ಹೋಟೇಲು ಇತ್ಯಾದಿ ವೈಪಾಟುದಾರಾನಿ, ಕಾರ್ಖಾನೆಚಾನಿ ತ್ಯಾಜ್ಯ ನಂಯ್ಕ ಸೊಡಚಾಕ ನಜ್ಜ. ತ್ಯಾ ತ್ಯಾಜ್ಯ ಬಾಯ್ರಿಚಿ ಸಂಸ್ಕರಣ ಕೋರ್ನು ನಾಶ ಕೊರಚೆ ತಂತ್ರಜ್ಞಾನ ಅಭಿವೃದ್ಧಿ ಕೋರ್ನು ಘೆವ್ಕಾ. ನಂಯ್ಚೆ ದೊನ್ನೀ ದಂಡೆರಿ ಆಸ್ಸುಚೆ ರೂಖ ಕಾಂಡಚಾಕ ನಜ್ಜ. ನಂಯ್ಚೆ ದಂಡೆರಿ ಆಸ್ಸುಚೆ ವ್ಹಡ ವ್ಹಡ ರೂಖ ಕಾಂಡ್ಚೆ ನಿಮಿತ್ತ ಭೂಸವಕಳಿ ಜಾವ್ನು ನಂಯಿ ರೂಂದ ಜಾತ್ತಾ. ಆನಿ ತ್ಯಾ ಪ್ರದೇಶಾಚೆ ಮಾತ್ತಿ ವ್ಹೋಳ್ನು ವತ್ತಾ. ನ್ಹಂಹಿಸಿ ವೈಶಾಖಾಂತು ಕಾರ್ಖಾನೇಚೆ ತ್ಯಾಜ್ಯ ಥಂಚಿ ಪೊಂಡು ಪೊಂಡು ಆಶ್ಶಿಲೆ ಕಡೇನ ಯವ್ನು ರಾಬ್ಬೂನು ಮನುಷ್ಯ ಆನಿ ಪಶು-ಪಕ್ಷಿ ಆರೋಗ್ಯಾ ವಯರಿ ವಾಯ್ಟ ಪರಿಣಾಮು ಆಸ್ಸ ಕೊರಚೆ ಘಾವ ಆಸ್ಸ. ಪ್ರಕೃತೀಂತು ಮೆಳಚೆ ಪ್ರತಿಯೇಕ ಸೌಲಭ್ಯ ಆಮಕಾ ಮಾತ್ರ ಮ್ಹೊಣು ಸಮಜೂವ್ನು ಘೆವಚಾಕ ನಜ್ಜ, ತ್ಯಾ ಮುಖಾವೈಲೆ ಜನಾಂಗಾಕ ಪಾವೈಚೆ ಜವಾಬ್ದಾರಿ ಆಮ್ಚೆ ವಯ್ರಿ ಆಸ್ಸ. ತಾಂತು ಚ್ಹೋಕ ಉದ್ದಾಕ ಏಕ.

ಘರ-ದಾರಾಂತು ಜಲಸಂರಕ್ಷಣ - 10 ಸಲಹಾ

1. ಘಯಿಲೆಚೆ ಜಾವ್ನ 'ಜಲ ಚಕ್ರ' ಖಾತ್ತಿರಿ ಕೋಳ್ನು ಘೇವ್ಯಾ.

ಪ್ರಾಚೀನ ಗ್ರಂಥ ಋಗ್ವೇದಾಚೆ ಪ್ರಕಾರ ಹ್ಯಾ ಭೂಯಿಂತು ಆಸ್ಸುಚೆ ಜೀವಜಂತುಂಕ ಪೂರಾ ಉದ್ದಾಕ 'ಜೀವಜಲ'. ಉದ್ದಾಕ ಮಸ್ತ ಚ್ಚೊಕ ಜಾವ್ನಾಶ್ಶಿಲೆ ತೆದ್ದನಾ ತಾಕ್ಕಾ 'ದಿವ್ಯ ಜಲ'' ಮ್ಹೊಣು ಆಪೈತಾತಿ. ದಿವ್ಯ ಜಲಾಚೆ ಗುಣ ಮ್ಹಳ್ಯಾರಿ ಶೀತಲ(ತಂಪ), ಚ್ಚೊಕ(ಶುದ), ಶಿವಂ- ಬಹುಮೂಲ್ಯ ಜಾವ್ನಾಶ್ಶಿಲೆ ಖನಿಜ, ಲವಣ ಸೇರೂನು ಘೇವ್ನ ಆಸ್ಸುಚೆ. ಪಾರದರ್ಶಕ ಆನಿ ಆಮ್ಲೀಯ ತಶ್ಶೀಚಿ ಕ್ಷಾರೀಯಾ ಗುಣ ಸಮ ಸಮ ಜಾವ್ನಾಸ್ಸುಚೆ ಇತ್ಯಾದಿ.



ಉದ್ದಾಕ ಪ್ರಕೃತಿಂತು ತಾಜ್ಜೆ ತೀನಿ (ಘನ, ದ್ರವ ಆನಿ ಅನಿಲ) ರೂಪಾಂತು ನಿರಂತರ ಜಾವ್ನ ಚಲನಾಶೀಲ ಜಾವ್ನಾಸ್ತ. ಹಾಕ್ಕಾಚಿ ಜಲಚಕ್ರ (Water Cycle)ಮ್ಹಣತಾತಿ (ಚಿತ್ರ 1). ಆವಿ ಜಾವ್ಚೆ (Evaporation), ಬಾಷ್ಪೀಭವನ(Transpiration), ಆಕಾಶಾಚಾನ ಅನುಪಾತ (Precipitation) ವಯ್ರಿ, ಪೋವ್ಚೆ(run -off) ಇಂಗುಚೆ(Infiltration) ಪ್ರಕೃತೀಂತು ಚೊಲ್ಚೆ ಹ್ಯಾ ಕ್ರಿಯೆ ಪೂರಾ ಜಲಚಕ್ರಾಚೆ ವಿವಿಂಗಡ ಅಂಗ (Components) ಜಾವ್ನಾಸ್ಸ.

ಜಲಚಕ್ರಾಕ ಸೂರು ನಾ, ಅಂತ್ಯ ನಾ. ಖಂಯಿ, ಕೆದ್ನಾ ಸೂರು ಜಾಲ್ಲೆ ಮ್ಹೊಣು ಗೊತ್ನಾ. ಹಾಂಗಾ ಚೊಲ್ಚೆ ಸರ್ವ ಕ್ರಿಯೇಕ ಪ್ರೇರಕ ಶಕ್ತಿ ಸೂರ್ಯದೇವು. ಜಲಚಕ್ರಾಚೆ ವಿಂಗವಿಂಗಡ ಹಂತಾಂತು ತೀನಿ ರೂಪಾಂತು ವಿಂಗವಿಂಗಡ ಮೂಲಾಂತು ಒಟ್ಟು ಜಾವ್ನಾಸ್ತ. ಹಾಂತು ದ್ರವ ರೂಪಾಂತು ಸಮುದ್ರಾಂತು (ಪರಿಮಾಣ 97.25) ಆನಿ ಧ್ರುವ ಪ್ರದೇಶಾಂತು ತಶ್ಶೀಚಿ ಹಿಮನಂಯಿಂತು

ಬರ್ಫಾ ರೂಪಾಂತು (ಪ್ರಮಾಣ ಶೇ. 2.05 ತಿತ್ಲೆ) ಪ್ರಮುಖ ಶೇಖರಣ ಜಾಲ್ಲಾ. ಹಾಂಗಾ ನಜರ ಗಾಲ್ಕಾ ಜಾಲ್ಲಿಲೆ ವಿಷಯು ಮ್ಹಳ್ಯಾರಿ ಭೂಯಿಂತು ಆಮ್ಕಾ ವಾಪರೂಕ ಮೆಳ್ಚೆ ಚ್ಡೊಕ ಉದ್ಕಾ ಪ್ರಮಾಣ ಒಟ್ಟು ಉದ್ಕಾಚೆ ಶೇಕಡಾ 1 ಪಶಿ ಊಣೆ.

(Reservoir)	(Volume) (Cubickm X 1,000,000)	(Percint)
ಸಮುದ್ರ	1370	97.25
ಧ್ರುವ ಪ್ರದೇಶ ಆನಿ ಬರ್ಫಾ ನಂಯಿ	29	2.05
ಅಂತರ್ಜಲ	9.5	0.68
ಥಂಳೆ	0.125	0.01
ಮಾತ್ತೆಚೆ ತಮ್ಸಣೆ	0.065	0.005
ವಾತಾವರಣ	0.013	0.001
ನಂಯಿ	0.0017	0.0001
ಜೀವವಲಯ	0.0006	0.00004

ಪಟ್ಟ -1 ಭೂಂಯ್ಚೆ ವಿವಿಂಗಡ ಮೂಲಾ ತಾಕ್ಲೂನು ಮೆಳ್ಚೆ ಉದ್ಕಾ ಪ್ರಮಾಣ



ಜಲಚಕ್ರಾಂತು ಅಗಾಧ ಪ್ರಮಾಣಾಚೆ ಉದ್ದಕ ಘೂವ್ತಾ ಆಸ್ತಾ. ಚಿತ್ತರ 2ಂತು ನೆಲ, ಸಮುದ್ರ ಆನಿ ವಾತಾವರಣಾಂತು ಆಸ್ಸುಚೆ ಉದ್ಕಾಚೆ ಒಟ್ಟು ಪ್ರಮಾಣ ದಾಕ್ಯೆಲಾ. ಬಾಣಾಚೆ ಗುರ್ತು ವಾರ್ಷಿಕ ಜಾವ್ನು ಉದ್ಕಾಚೆ ಪ್ರಮಾಣಾಚೆ ಭೊಂವ್ಡಿ ದಾಕ್ಯೆತಾ. ಆಶ್ಚರ್ಯ ಖಬ್ಬರ ಮ್ಹಳ್ಯಾರಿ ಏಕ ವರ್ಷಾಂತು ಪೊಡ್ಚೆಪಾವ್ಸ ಯಾ ತಾಜ್ಜೆ ಅನುಪಾತ ವಾತಾವರಣ ಧೋರ್ನು ದವೋರ್ನು ಘೆವ್ಚೆ ಉದ್ಕಾ ಪ್ರಮಾಣಾ ಪಶಿ ಸಬಾರ ಪಟ್ಟ ಜಾಸ್ತ ಜಾವ್ನ ಆಸ್ತಾ. ತ್ಯಾ ಖಾತ್ತಿರಿ ಭೂಂಯ್ಚೆ ತಾಕ್ಲೂನು ವಾತಾವರಣಾಕ ಮಸ್ತ ಜೋರಾಂತು ಉದ್ಕಾಚೆ ವಿನಿಮಯ ಜಾವ್ಚೆ ಅಗತ್ಯ ಆಸ್ಸ.

ಇತ್ತುಲೆ ಅಗಾಧ ಪ್ರಮಾಣಾಚೆ ಉದ್ದಾಕ ಆಮ್ಕಾ ಗೊತ್ನಾಶ್ಶಿಲೆ ತಶ್ಶಿ ಪ್ರಕೃತೀಂತು ನಿರಂತರ ಜಾವ್ನು ಭೋವ್ತಾ ಆಸ್ತಾ.

ಉದ್ಕಾ ಅಣು ಜಲಚಕ್ರ ಬರೋಬರಿ ಘೂವ್ತಾನಾ ವಿವಿಂಗಡ ಜಲಮೂಲಾಂಕ (ಸಮುದ್ರ, ಸರೋವರ, ಹಿಮನಂಯಿ, ಅಂತರ್ಜಲ ಇತ್ಯಾದಿ) ವೋಳ್ನು ವತ್ತಾ. ಹರ್ಯೇಕ ಮೂಲಾಂತೂ ಉದ್ಕಾ ಅಣು ಉರ್ಚೆ ಸರಾಸರಿ ವೇಳ್ಯಾಕ ''ಉದ್ದಾಕ ಉರೋನು ಘೆವ್ಚೆ ವೇಳು''(Residence time of water) ಮ್ಹಣತಾತಿ. ವಿವಿಂಗಡ ಮೂಲಾಂತು ಉದ್ಕಾ ಅಣು ಉರ್ಚೆ ವೇಳು ಕಿತ್ಲೆ ಮ್ಹೊಣು ತೊಗ್ಗು ಪಟ್ಟಿ -2ಂತು ದಿಲ್ಲಾ.

ಮೂಲ	**ಸರಾಸರಿ ಉದ್ದಾಕ ಉರ್ಚೆ ವೇಳು**
ಸಮುದ್ರ	3,200ವರ್ಷ
ಹಿಮ(ಬರ್ಫಾ)ನಂಯಿ	20 ತಾಕ್ಕೂನು 100 ವರ್ಷ
ಮಾತ್ತೆಚೆ ತಮ್ಸಣಿ -	1 ತಾಕ್ಕೂನು 2 ಮೈನೋ
ಅಂತರ್ಜಲ(Shallow) -	100 ತಾಕ್ಕೂನು 200 ವರ್ಷ
ಅಂತರ್ಜಲ (Deep) -	10,000 ವರ್ಷ
ಥಂಳೆ -	50 ತಾಕ್ಕೂನು 100 ವರ್ಷ
ನಂಯಿ	2 ತಾಕ್ಕೂನು 6 ಮೈನೋ
ವಾತಾವರಣ -	9 ದಿವಸು

ಉದ್ಕಾಚೆ ಅಣು ಮಾತ್ತಿಯಾಂತು ತಮ್ಸಣಿ ರೂಪಾಂತು 1 ತಾಕ್ಕೂನು 2 ಮೈನೋ ಮಾತ್ರ ಉರತಾತಿ. ಥಂಚಾನ ಆವಿ ಜಾವ್ನು ಜಾಂವ್ನೊ ಜಾಡ-ರೂಕ್ಕಾ ಮೂಖಾಂತರ ಬಾಷ್ಪೀಭವನ ಜಾವ್ನು ವಾತಾವರಣಾಕ ಸೇರ್ವತಾತಿ. ವಾತಾವರಣಾಂತು ಖಾಲಿ 9 ದಿವಸು ಮಾತ್ರ ಉರತಾತಿ. ಮಾತ್ತಿಯಾಂತು ಇಂಗಿಲೆ ಉದ್ಕಾ ಅಣು ಅಂತರ್ಜಲ ಜಾವ್ನು ಜಲಧರ(Aquifer) ಬಿತ್ತೆರಿ 10,000 ವರ್ಷ ಕಾಡ್ಚೆ ಆಸ್ಸ.

ಮಸ್ತ ಸಂಕೀರ್ಣ ಜಾಲ್ಲಿಲೆ ಜಲಚಕ್ರಾಚೆ ಸೂಕ್ಷ್ಮ ಸೂಕ್ಷ್ಮ ತೇಂಕ ಆದುನಿಕ ಮನುಷ್ಯಾನ ಕೋಳ್ನು ಘೆನಾಶಿ, ಪ್ರಕೃತೀಂತು ಮೆಳ್ಚೆ ಉದ್ದಾಕ ಸಮರ್ಪಕ ಜಾವ್ನು ನಿರ್ವಹಣ ಕೊರಚಾಂಕ ಜಾಯನಾಶಿ ಘೆಲ್ಲಿಲೇಚಿ ಆಯ್ಚೆ ಉದ್ಕಾ ಸಮಸ್ಯೇಕ ಮೂಲ ಕಾರಣ ಜಾಲ್ಲಾ ಮ್ಹಣ್ಯೇತ. ಡಿ.ವಿ.ಜಿ. ತಾನ್ನಿ ಮಂಕುತಿಮ್ಮಾಲೆ ಕಗ್ಗಾಂತು

ಜಲಚಕ್ರಾಚೆ ಖಾತ್ತಿರಿ ಹ್ಯಾ ನಮೂನ್ಯಾಂತು ಬರೆಯಿಲಾ.

ಭೂ ವಿಷಯದಲ್ಲಿ ಪುದಿನ ರಸವಾಸನೆಗಳೆಲ್ಲಾ
ಆವಿಯಾಗೇಳ್ದು ಮುಗಿಲಾಗಿ ಮಳೆಗೆರೆದು।
ಬಾವಿಗೊಟೆಯನಿತ್ತು ನರರೊಡಲ ಸೇರುವುದು
ದೈವರಸತಂತ್ರವಿದು - ಮಂಕುತಿಮ್ಮ॥

ಮ್ಹಳ್ಳಿ ಮಾಗಿರಿ ಜಲಚಕ್ರ 'ದೈವ ರಸತಂತ್ರ' ನ್ಹಯಿಸಿ ಆನಿ ಕಸ್ಸಲೆ?

2. ನಳ್ಳಿಚಿ ಉದ್ಕಾಕ ಲಾಗ್ಚೊ ಖರ್ಚು, ಕಷ್ಟಾ ಖಾತ್ತಿರಿ ನಜರ ಘಾಲಾ

ಘರಾಂತು ನಲ್ಲಿ ಘೂವ್ಡೇಲ ಕೂಡ್ಲೆ ಚ್ಹೋಕ ಜಾಲ್ಲಿಲೆ ಸ್ಪಟಿಕಾ ತಸ್ಸಾಲೆ ಪಿವಚಾಕ ಯೋಗ್ಯ ಜಾಲ್ಲಿಲೆ ಜೀವಜಲ ಪ್ರತ್ಯಕ್ಷ ಜಾತ್ತಾ. ಜಾಲ್ಯಾರಿ ಬಾಂಯಿ, ಥಂಳೆ, ನಂಯಿ ಇತ್ಯಾದಿ ಉದ್ಕಾಚೆ ಮೂಲಾಚಾನ ತುಮ್ಗೆಲೆ ಘರಾಚೆ ನಲ್ಲಿ ಪರಿಯಂತಾಚೆ ವಾಟ್ಟೇರಿ ಉದ್ಕಾಕ ಲಾಗ್ಚೆ ಸಂಗ್ರಹ, ಶುದೀಕರಣ, ಬಟವಾಡೆ, ನೌಕರಾಲೆ ಖರ್ಚು ಇತ್ಯಾದಿ ಖಾತ್ತಿರಿ ತುಮ್ಮಿ ಕೆದ್ನತರಿ ಯವ್ಜಿಲಾವೇ?

3. ತುಮ್ಗೆಲೆ ಘರ್ಚೆ ನಲ್ಲಿಂತು ಉದ್ದಾಕ ಪೊವ್ತಾ ಆಸ್ವೆ ಮ್ಹೊಣು ಪರೀಕ್ಷಾ ಕೋರ್ನು ಘೆಯ್ಯಾತಿ. : ಘರಾಂತು ಉದ್ದಾಕ ವಾಪರ್ನಾಶಿ ಆಸ್ಸುಚೆ ವೇಳೇಂತು ಉದ್ಕಾಚೆ ಮೀಟರ್ ಪಳೈಲ್ಯಾರಿ ಪೊವ್ಚೆ ತುಮ್ಗೆಲೆ ನಜರಾಕ ಎತ್ತಾ. ತ್ಯಾ ಖಾತ್ತಿರಿ ತುಮ್ಗೆಲೆ ಉದ್ಕಾ ಆಗತ್ಯತೆ ಜಾಲ್ಲ ಕೂಡ್ಲೆ ಮೀಟರಾ ಲಾಗ್ಗಿ ಆಸ್ಸುಚೆ ವಾಲ್ ಬಂದ್ ಕೋರ್ನು ದವರಾ. ಹಾಜ್ಜೇನ ಉದ್ದಾಕ ಪೊವ್ಚೆ ಚುಕ್ಕೋನು, ಉದ್ಕಾ ಬಿಲ್ಲಾಂತು ಉರೋವೇತ. **ಉದಾ:** ತುಮ್ಗೆಲೆ ಘರ್ಚೆ ನಲ್ಲಿ ಏಕ್ಕಾಂತು ಮಿನಿಟಾಕ 30 ಥಂಬೆ ತಿತ್ಲೆ ಉದ್ದಾಕ ಪೋವ್ತಾ ಮ್ಹೊಣು ಸಮ್ಜುವ್ಯಾ. ತ್ಯಾ ಮೈನ್ಯಾಕ 250 ಲೀಟರಾ ತಿತ್ಲೆ ಜಾತ್ತಾ. ವರ್ಷಾಕ 3000 ಲೀಟರ್, ಧಾ ವರ್ಷಾಕ .... ಪನ್ನಾಸ ವರ್ಷಾಕ....

4. ಘರ್ಚೆ ಫುಲ್ಲಾ ತೋಂಟಾಕ ಮಿತ ಪ್ರಮಾಣಾರಿ ಉದ್ದಾಕ ಸೋಡಾ

ಜಾಡಾಂಕ ಸಾಂಜ್ವಾಳಾ ಉದ್ದಾಕ ಸೊಳ್ಯಾರಿ ಚಾಂಗ. ತೆದ್ನಾ ಸೂರ್ಯಾಲೆ ತಾಪು(ಹೂನ್ಸಣೆ) ಮಸ್ತ ಕಮ್ಮಿ ಆಸ್ತಾ. ಹಾಜ್ಜೇನ ಉದ್ದಾಕ ಆವಿ ಜಾವ್ಚೆ ಮಸ್ತ ನಿಧಾನ. ಶುದ ಉದ್ದಾಕ ವಾಪ್ರೋರ್ನು ಅನಗತ್ಯ ಜಾವ್ನ ಆಂಗಣ, ಘರಾ ಮೂಕಾರ್ಚೆ ರಸ್ತೊ ಧೂವನಾಕ್ಕಾತಿ. ಉದ್ದಾಕ ವಾಪರ್ಚೆ ವಯ್ರಿ ನಿಯಂತ್ರಣ ಆಸ್ಸೊ, ಘರಾ ಆಂಗ್ಣಾಂತು, ಫುಲ್ಲಾ ತೋಂಟಾಂತು ಚ್ಹೋಕ ಉದ್ಕಾಚೆ ಅಲಂಕಾರಿಕ ಕಾರಂಜಿ ನಾಕ್ಕಾ.

5. ತುಮ್ಗೆಲೆ ವೆಹಿಕಲ್ ಧೂತ್ತಾನಾ : ತುಮ್ಗೆಲೆ ಕಾರ ಜಾಂವೊ ಟೂ-ವ್ಹೀಲರ್

ಖಾಲಿ ಏಕ ಬಾಲ್ದಿ ಉದ್ಕಾಂತು ಧೂವಚಾಕ ಶಿಕ್ಕಾತಿ.

6. ಟಾಯ್ಲೆಟಾಂತು ಮಸ್ತ ಇತ್ಲೆ ಉದ್ದಾಕ ದುರ್ವ್ಯಯ ಜಾತ್ತಾ

ಆಶ್ಶಿ ಜಾವ್ಚೆ ಚುಕ್ಕೋಚಾಕ ಏಕ ಸರಳ ಉಪಾಯು ಆಸ್ಸ. ವಾಪರ್ಲೆಲಿ ಏಕ ಲೀಟರ್ ಉದ್ಕಾಚೆ ಬಾಟ್ಲಿಂತು ಉದ್ದಾಕ ಭೋರ್ನು ಟಾಯ್ಲೆಟಾಚೆ ಟ್ಯಾಂಕಿ ಬಿತ್ತೆರಿ ದವರಾ. ಹಾಜ್ಜೇನ ಟ್ಯಾಂಕಿಚಾನ ಬಾಯ್ರಿ ಯವ್ಚೆ ಜೋರು ಊಣೆ ಜಾವ್ನು ವಾಪರ್ಚೆ ಪ್ರತಿ ಹಂತಾಂತೂ ಬರಪೂರ ಶುದ ಉದ್ದಾಕ ಉರೋವೇತ.

ಟಾಯ್ಲೆಟಾಕ ಕೋಯ್ರು, ಕಾಗ್ದಾ ಚೂರು, ಸಿಗರೇಟ್, ಬೀಡಿ ಚೂರು ಉಡ್ಡೊನಾಕ್ಕಾತಿ. ಹಾಜ್ಜೇನ ಅನಗತ್ಯ ಜಾವ್ನು ಉದ್ದಾಕ ಪೋಲ್ ಜಾತ್ತಾ. ಏಕ ಅಂಕಿ ಅಂಶ ಪ್ರಕಾರ ಟಾಯ್ಲೆಟಾಂತು ಏಕ ವರ್ಷಾಕ165 ಗ್ಯಾಲನ್ ಮನುಷ್ಯಾ ಶರೀರಾಚೆ ತ್ಯಾಜ್ಯ ವಚ್ಚೆ ತಶ್ಶಿ ಕೊರುಕ 13,000 ಗ್ಯಾಲನ್ ಶುದ ಉದ್ದಾಕ ವಾಪರಾತ್ತಿ ಖಂಯಿ.

7. ದಾಂತ ಗಾಶ್ಶಿತಾನಾ : ದಾಂತ ಗಾಶ್ಶಿತಾನಾ, ತೋಂಡ ಧುತ್ತಾನಾ, ಹಾತ್ಪಾಯು ಧುತ್ತಾನ ನಲ್ಲಿ ಕಾಣು ದವ್ರೋರ್ನು ಘೇವ್ನಾಕ್ಕಾತಿ. 24 % ಲೋಕ ದಾಂತ ಗಾಶ್ಶಿತಾನಾ ನಲ್ಲಿ ಚಾಲು ಕೋರ್ನುದವ್ರೋರ್ನು ಘೆತ್ತಾತ್ತಿ ಮ್ಹೊಣು ಏಕ ಆಧ್ಯಯನ ಸಾಂಗ್ತಾ. 45% ಲೋಕ ಹಾತ್ಪಾಯು, ತೋಂಡ ಧುತ್ತಾನಾ ನಲ್ಲಿ ಚಾಲು ಕೋರ್ನುದವ್ರೋರ್ನು ಘೆತ್ತಾತ್ತಿ ಖಂಯಿ.

8. ಚರ್ಡುವಾಂಕ ಉದ್ಕಾಚೆ ಮಹತ್ವ ಕಳೇಯಾ : ಘರ್ಚೆ ಸದಸ್ಯಾಂಕ, ತಾಂತೂಚಿ ಮುಖ್ಯಿ ಜಾವ್ನು ಚರ್ಡುವಾಂಕ ಉದ್ಕಾಚೆ ಮಹತ್ವಾಚೆ ಮಾಹಿತಿ ಕೋರ್ನು ದಿಯ್ಯಾ. ಉದ್ದಾಕ ಆಮ್ಕಾ ಕಿತ್ಲೆ ಅಮೂಲ್ಯ, ತ್ಯಾ ಕಶ್ಶಿ ರಾಕ್ಕುನು ಘೇವ್ಕಾ ಮ್ಹೊಣ್ಚೆ ಶಿಕ್ಕೊಸು ದಿಯ್ಯಾ.

9. ಉದ್ಕಾಚೆ ಆಯವ್ಯಯ ಪಟ್ಟಿ : ಆಮ್ಗೆಲೆ ಘರಾಂತು ವಿವಿಂಗಡ ಕಾರ್ಯ-ಕಾರಣಾಕ ಉದ್ದಾಕ ವಾಪರಾತ್ತಿ. ಜಾವ್ಕಾ ಜಾಲ್ಲಿಲೆ ಉದ್ಕಾ ಪ್ರಮಾಣ ಆನಿ ಪೋಲ ಜಾವ್ಚೆ ಉದ್ಕಾ ಪ್ರಮಾಣ ಕೊಳ್ಚೆ ತಸ್ಸಾಲೆ ಆಯವ್ಯಯ ಪಟ್ಟಿ ತಯಾರ ಕೆಲ್ಯಾರಿ ಚಾಂಗ. ತಸ್ಸಾಲೆ ಆಯವ್ಯಯ ಪಟ್ಟಚೆ ಏಕ ಮಾದರಿ ಹ್ಯಾ ಲೇಖನಾಚೆ ಕಡೇರಿ ದಿಲ್ಯಾ.(ಪಟ್ಟಿ-3)

10. ನಾಣೇಂತು : ನಾವ್ಚೆ ಕೂಡ ನಾಣೇಂತು ಉದ್ದಾಕ ಉರೋವ್ಚೆ ತಸ್ಸಾಲೆ ಶವರ್ ವಾಪರಾ. ಘರಾಂತು ಆಯ್ದನ ಗಾಸ್ಸಿತಾನಾ, ಆಂವ್ಗೆಲೆ ಉಂಬಳ್ತಾನಾ ನಲ್ಲಿ

ಚಾಲು ದವ್ರೋರ್ನು ಘೆವ್ಚೆ ಸಾಮಾನ್ಯ ಚಿತ್ರ. ಹಾಜ್ಜೇನ ಅಪಾರ ಪ್ರಮಾಣಾಚೆ ಶುದ ಉದ್ದಾಕ ಅನಗತ್ಯ ಜಾವ್ನ ಪೋಲ ಜಾತ್ತಾ ಮ್ಹೊಣ್ಚೆ ಖಬ್ಬರ ತುಮ್ಕಾ ಗೊತ್ತಾಸ್ಸೊ.

ಕಸ್ಸಲೆ ಕೊರ್ರ್ಯೇತ. ಅಧ್ಯಯನ ಆಧಾರಿತ ಉದ್ಕಾಚೆ ಆಯವ್ಯಯ ಪಟ್ಟಿ (Table 3) ಹಾಂಗಾ ತೊಗ್ಗು ದಿಲ್ಲಾ. ತಾಜ್ಜೆ ವಯ್ರಿ ಸೂಕ್ಷ್ಮ ಜಾವ್ನ ನಜರ ಗಾಲಾ. (ಲೀಟರಾಂತು)

ಕ್ರಿಯಾವಿಧಾನ		ವಾಪರ್ಚೆ ಉದ್ಕಾ ಪ್ರಮಾಣ	ಜಾಯಿ ಜಾವ್ಚೆ ಉದ್ದಾಕ	ಉರೋಚಾಕ ಜಾವ್ಚೆ/ ಉದ್ದಾಕ
ದಾಂತ ಗಾಸ್ಸಿತಾನಾ	ನಲ್ಲಿ 5 ಮಿನಿಟ ಚಾಲು ದವರ್ಲ್ಲೀರಿ	45	4	41
ತೋಂಡ, ಹಾತ್ಪಾಯು				
ಧುತ್ತಾನಾ	ನಲ್ಲಿ 5 ಮಿನಿಟ ಚಾಲು ದವರ್ಲೆರಿ	45	8	37
ಶೇವ್ ಕರತಾನಾ	ನಲ್ಲಿ 4 ಮಿನಿಟ ಚಾಲು ದವರ್ಲೆರಿ	36	4	32
ಟಾಯ್ಲೆಟಾಚೆ	ಫ್ಲಶ್ ವಾಪರ್ಲ್ಲೇರಿ ಏಕ್ಸ್ಟಂತಾ	13.5/10	5	8.5/5
ವೆಹಿಕಲ್ ಧುತ್ತಾನಾ	ನಲ್ಲಿ 20 ಮಿನಿಟ ಚಾಲು ದವರ್ಲೆರಿ	180	40	140

(Table 3 ಅಧ್ಯಯನ ಆಧಾರಿತ ಮಾದರಿ ಉದ್ಕಾಚೆ ಆಯವ್ಯಯ ಪಟ್ಟಿ

(ಏಕಳೊ ಮನುಷ್ಯಾಕ/ಏಕ ದಿವಸಾಕ/ ಏಕ್ಸ್ಟಂತಾ)

ತಶ್ಶಿ ಜಾಲ್ಯಾರಿ ಚಾರ್ರಾಂಚ ಲೋಕಾನ ಆಸ್ಸುಚೆ ಘರಾಂತು ಕಿತ್ಲೆ ಉದ್ದಾಕ ಪೋಲ ಜಾತ್ತಾ ಮ್ಹೊಣು ತುಮ್ಮಿ ಯವಜೂನು ಫೆಯ್ಯಾ. ತಾಜ್ಜೆ ಒಟ್ಟು ನಾತ್ತಾನಾ, ಆಂವ್ಗಲೆ ಉಂಬಳ್ತಾನಾ, ಆಯ್ದನ ಗಾಸ್ಸಿತಾನಾ ಆಮ್ಮಿ ಉರೋವ್ಚಾಕ ಜಾವ್ಚೆ ಉದ್ಕಾ ಪ್ರಮಾಣ ಲ್ಯಾಕ ಗಾಲ್ಯಾರಿ ತುಮ್ಕಾ ಆಶ್ಚರ್ಯ ಜಾವುಕ ಪುರೊ. ಘರಾಂತು ಆಮ್ಮಿ ವಾಪರ್ಚೆ ಉದ್ಕಾಚೆ ಶೇಕಡಾ 50-65 ಅನಗತ್ಯ ಜಾವ್ನ ಪೋಲ್ ಜಾವ್ನ ವತ್ತಾ ಮ್ಹಣಚೆ ಅಧ್ಯಯನ ತಾಕ್ಲೂನು ಕೋಳ್ಳು ಆಯಿಲಾ.

ವಿಭಾಗ 2



ಉದ್ದಾಕ

ಉದ್ದಾಕ... ಉದ್ದಾಕ... ಉದ್ದಾಕ... ಉದ್ದಾಕ....
ಖಂಯಿ ಪಳೇಯಲ್ಯಾರಿ ಖಾಲಿ ಉದ್ದಾಕ...
ಜಗಾಂತು ಆಸಲೇರಿ ಉದ್ದಾಕ ಮುಕ್ಕಾಲಂಶ
ಜೀವಚಾಕ ವಾಪರಚೆ ತಾಂತು ಕಾಲಂಶ
ಸಮುದ್ರ, ನಂಯಿ, ತಂಳೆಂ, ಬಾಂಯಿ...
ಉದ್ದಾಕಚೆ ಜಾಗೇಕ ನಾ ಆಭಾ ವ್ಹೋಯಿ.. ॥ಉದ್ದಾಕ॥

ಉದ್ದಾಕ ಖಾಲಿ ಉದ್ದಾಕ ಮ್ಹೊಣು ತಾತ್ಸಾರ ನಾಕ್ಕಾ..
ಸದಃ ಪೀನಾತ್ಲ್ಯಾರಿ ಶರೀರಾಂತು ಭಃರಿ ರೋಗು ಪಕ್ಕಾ...
ಥೋಡೆ ಮೀಟ, ಮಿರಸಾಂಗ, ಮಾಸೋಲು ಘಾಲ್ನು ಕತಕತೋವನು ಪಳೇಯಾ..
ಪರ್ಮ್ಳಿ ಸಾರು... ತೊಂಡಾಂತು ಉದ್ದಾಕ ಗಳೇಯಾ... ॥ಉದ್ದಾಕ॥

ಕತಕತೋನು ಸಾಕ್ಕರ ಘಾಲ್ನು ಚಾ–ಕಾಫಿ ಪಿಟ್ಟಿ ಮೆಳೇಯಾ...
ದೀಸ ಸಗಳೆ ಮನ ಫ್ರೆಶ್ ಜಾವ್ನು ಉರೇಯಾ...
ಪಾಟ್ ನಾಕ್ಕವೇ? ಲಿಂಬಿಯೋ, ಸೊನ್ನಾರ್ಲಿಂಗ್, ಸೇಬು, ಚಿಕ್ಕು ಸೇರ್ಸಿಯಾ
ಕೋಲ್ಡ್.. ಕೋಲ್ಡ್.. ಫ್ರೆಶ್ ಜ್ಯೂಸಾ ಗ್ಲಾಸ್ ತೊಂಡಾಕ ಎರ್ಸೀಯಾ.. ॥ಉದ್ದಾಕ॥

ಪಿವಚಾಕ ಜಾವ್ಕಾ, ನಾವಚಾಕ ಜಾವ್ಕಾ... ಗಾಯಿ ಗೊರವಾಂಕ ಧೂವಚಾಕ ಜಾವ್ಕಾ...
ಉದ್ದಾಕ ನಾತ್ತಿಲೆ ಕಡೇನ ಜಾಡ-ರುಕ್ಕಾಕ ಕಶ್ಶಿ ಕೋರ್ನು ವೊವ್ಕಾ?
ಮಿಡ್ಶೆ ಉದಕಾನ ಮೀಟ ಜಾತ್ತಾ.. ಪೊವ್ಚೆ ಉದ್ದಾಕ ಚ್ಟೋಖ ಆಸ್ತಾ...
ನಿತ್ತಳ ಉದ್ದಾಕ ಪೀನಾ ನಾತ್ಲೀರಿ ರೂಗು ಪೂರಾ ಘರಾ ರಿಗ್ತಾ... ॥ಉದ್ದಾಕ॥

ಉದ್ದಾಕ ಪಳೇಯಾ ಸರ್ವಾಂತರ್ಯಾಮಿ ... ವಾಪರ್ತಾತಿ ತಾಕ್ಕಾ ಬಹುರೂಪಾನಿ..
ಜನ್ಮಿಲೆ ದಾಕೂನು ಮೊರಚೆ ಪರ್ಯಂತ ವಾಪರತಾತಿ ತರತರಾನಿ..
ಆವಿ ಜಾಲ್ಯಾರಿ ವಾರೆಂ ಭಿತ್ತೇರಿ ... ಬರ್ಫ್ ಜಾಲ್ಯಾರಿ ಫಾತ್ರಾ ವರಿ...
ಪೊವಚಾಕ ಲಾಗಲೀರಿ ಪ್ರಾಯಾಚೆ ಚೆಲ್ಲಿಯೇನ ಚಮ್ಕಿಲ್ಯಾವರಿ...॥ಉದ್ದಾಕ॥

ಉದ್ಕಾಂತು ಪೊವ್ತಾ ದೋಣಿ, ಲಾಂಚ, ಭಿತ್ತೇರಿ ಉರ್ತಾ ಪ್ರಾಣಿ ಪ್ರಪಂಚ
ಮೀಟ ದಿತ್ತಾ, ವಾಟ ಜಾತ್ತಾ ಸಾಗರ ಮ್ಹಣಚೆ ವ್ಹಡ ಪ್ರಪಂಚ
ಕೊಪ್ಪಿಲೆ ತಾಜ್ಜೆ ರುದ್ರ ನರ್ತನ, ಪಳ್ಯೆಲಾ ನ್ಹಂಹಿವೆ ಉವಾರಾ ವರ್ತನ?
ಪಾವ್ಸಾಡಿ ಪೂರಾ ಉದ್ಕಾಚೆ ದರ್ಬಾರು, ನಂಯಿ, ಥಂಳೆ ಭರ್ತಾ ಭರ್ ಭರ್॥ಉದ್ದಾಕ॥

ವೈಶಾಖಾಂತು ಮಾತ್ರ ಪಿವಚಾಕ ತತ್ವಾರು, ಆಶ್ಶಿಲೆ ಉದ್ದಾಕ ಜಾಗೃತೇನ ಖರ್ಚಿಯಾ
ತ್ಯಾಂಚೆ ಹಾಕ್ಕಾ ಚಾಂಗ ಪರಿಹಾರು, ನಾತಲೀರಿ ಖಾವ್ಕಾ ತಾನಾ ಬರ್ಚಿ
ವಾಯ್ಟು ಕೋರ್ನಕಾತಿ ಉದ್ಕಾ ನಿಧಿ, ಜೇವಿಂಕ ತ್ಯಾ ಅಮೃತ ದಾದಿ
ಸಂಕ್ಟಾಂಕ ಪಾವೇಯಾ ಹೇ ಫಿರ್ಯಾದ, ವಿಸರ್ಲೀರಿ ಆಮ್ಮಿ ಪೂರಾ ತಾನಾ ಕೈದಿ..

(ಹಾಂವೆ ಬೆಂಗಳೂರು ದೂರದರ್ಶನಚಾನ ಪ್ರಸಾರ ಕೆಲೇಲೆ
ಕೊಂಕಣಿ ಕವಿಗೋಷ್ಟಿಂತು ವಾಜ್ಜಿಲೆ ಕವನ)



ಪವಿತ್ರ ನಂಯ್ಯೋ

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತೀ।
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು॥

ವಯಚೆ ಸಾತ ಹಿಂದೂಸ್ತಾನಾಚೆ ಸಾತ ಪವಿತ್ರ ನಂಯ್ಯೋ ಮ್ಹಣೋವ್ನು ಘೆತ್ತಿಲೆ ಸರ್ವಾಂಕ ಗೊತ್ತಾಶ್ಶಿಲೆ ವಿಷಯು. ಹಾಕ್ಕಾ ಮೂಲ ಕಾರಣ ಮ್ಹಳಯಾರಿ ಆಮಗೇಲೆ ದೇಶಾಚೆ ಸುರವೇಚೆ ನಾಗರೀಕತೆಚೆ ಉದಯು ನ್ಹಂಯಚೆ ಎಳೇರಿ ಜಾಲೇಲೆ ಆಸ್ಸ. ತಾಂತೂಚಿ ಹೇ ಸಾತ ನಂಯ್ಯೋ ದೇಶಾಚೆ ಮಸ್ತ ಭಾಗಾಕ ಉದ್ದಾಕ ಪಾವಯ್ತಾತಿ. ಮಸ್ತ ದೂರಾ ದಾಕೂನು ಪೋವ್ನು ಯವ್ಚೆ ನಿಮಿತ್ತ ಥಂಚ ಥಂಚೆ ನೆಲಾಂತು ಆಸ್ಸುಚೆ ಲವಣಾಂಶ, ಪೋಷಕಾಂಶ ಆನ್ನೇಕ ಬಗಲೇಕ ವ್ಹೋರ್ನು ಥಂಚೆ ಪ್ರದೇಶ ಫಲ್ವತ್ತ ಕರತಾತಿ ಮ್ಹಣಚೆ ಕಾರಣ ಆಸ್ಸುಚಾಕ ಪುರೊ. ಭಗೀರಥ ರಾಯಾನಿ ಆಪಣಾಲೆ ಪೂರ್ವಜಾಲೆ ಮುಕ್ತಿ ಖಾತ್ತಿರಿ ಗಂಗೆಕ ಭೂಂಯ್ಕ ಹಾಳ್ಳೆ ಮ್ಹಣು ಪೌರಾಣಿಕ ಕಾಣಿ ಆಸ್ಸ. ಹಿಮಾಲಯಾಚೆ "ಗಂಗೋತ್ರಿ"ಚೆ ಗೋಮುಖ ಮ್ಹಣಚ ಕಡೇನ ಗಂಗಾ ನಂಯಿ ಜನ್ಮತಾ. ಆನಿ ಥಂಯಿ ತಾಕ್ಕಾ ಭಾಗರಥಿ ಮ್ಹಣು ಆಪಯತಾತಿ. ಗಂಗಾ ನಂಯಿ ಬಂಗಾಳಕೊಲ್ಲಿಕ ವಚ್ಚುನು ಮೆಳಚೆ ಪಶಿ ಪೂಡೆ ಸುಮಾರ 2507 ಕಿ.ಮೀ (1558 ಮೈಲ್) ಪೋವ್ತಾ. ಸಗಳೆ ಭಾರತಾಚೆ ಅರ್ಧಾಪಶಿ ಚ್ಹಡ ಲೋಕ ಹೇ ಗಂಗಾ ನಂಯಚೆ ಎಳೇರಿ ವಾಂಚುನು ಆಸ್ಸತಿ. ಗಂಗಾ ನಂಯಿ ಕೆಲವ ಕಡೇನ 55 ಫೀಟಾಚಾನ 100 ಫೀಟಾ ತಿತ್ಲೆ ಆಳ ಆಸ್ಸ. ಸಬಾರ ಪ್ರಸಿದ್ಧ ಪೇಂಟ, ಪುಣ್ಯಕ್ಷೇತ್ರ, ತೀರ್ಥ ಕ್ಷೇತ್ರ, ದೇವಳ ಹೇ ನಂಯಚೆ ಎಳೇರಿ ಆಸ್ಸುಚೆ ನಿಮಿತ್ತ ಹಾಕ್ಕಾ "ದೇವನದಿ" ''ಜೀವನದಿ'' ಮ್ಹಣೂ ಆಪಂಯತಾತಿ. .ಹೃಷಿಕೇಶ್ ,ಹರಿದ್ವಾರ,ವಾರಣಾಸಿ,ಪ್ರಯಾಗ ಇತ್ಯಾದಿ ಪ್ರಸಿದ್ಧ ಪುಣ್ಯ ಕ್ಷೇತ್ರ ಹೇಗಂಗಾ ನಂಯ್ಚೆ ಎಳೇರಿ ಆಸ್ಸ. ಕುಂಭ ಮೇಳ ಹೇ ನಂಯ್ಚೆ ಎಳೇರಿ ಚಲ್ತಾ. ಹೇ ನಂಯಂತು 'ಡಾಲ್ಫಿನ್' ತಸ್ಸಾಲೆ ಜೀವಿ ವಾಂಚುನು ಆಸ್ಸತಿ ಖಂಯಿ. ಜಾಲ್ಯಾರಿ ಆಲ್ತಾ ವರ್ಷಾಂತು ಗಂಗಾ ನಂಯಿ ಕಲುಷಿತ ಜಾವಚೆ

ಜೋರ ಪಳೇಯಲ್ಯಾರಿ ಆನಿ 25–30 ವರ್ಷಾ ಭಿತ್ತರಿ ಹೇ ನಂಯಿ ನಾಮಾವಶೇಷ ಜಾವಚೆ ಅತಂಕ ತಜ್ಞ ಲೋಕ ವ್ಯಕ್ತ ಕರತಾತಿ.

ಯಮುನಾ ನಂಯಿಚೆ ಜನ್ಮಸ್ಥಾನ ಉತ್ತರಾಖಂಡ ರಾಜ್ಯಾಚೆ ಉತ್ತರಕಾಶಿ ಜಿಲ್ಲೆಚೆ ಯಮುನೋತ್ರಿ. ಪುರಾಣ ಪ್ರಕಾರ ಉಮಾಲೆ ಬೈಣಿ ಜಾಲೇಲಿ ಯಮುನೆ 'ನಂಯಚೆ ದೇವತೆ' ಖಂಯಿ. ಯಮುನಾ ನಂಯಚೆ ದಾಕೂನು ಸೃಷ್ಟಿ ಜಾಲೇಲೆ 'ಕಲ್ಪಿ' ದ್ವೀಪಾಂತು ವೇದವ್ಯಾಸಾಲೆ ಜನ್ಮು ಜಾಲೇಲೆ. ಶ್ರೀ ಕೃಷ್ಣಾಲೆ ಮಥುರಾ ಆನಿ ಬೃಂದಾವನಾಂತು ಪೋವ್ಚೆ ಯಮುನಾ ನಂಯಿ ತ್ಯಾ ಖಾತ್ತಿರಿ ಬಹುವಂದ್ಯ ಜಾವ್ನಾಸ್ಸುಕ ಪುರೊ. ದೆಹಲಿ, ಆಗ್ರಾ ಸೈತ ಹೆಂ ನಂಯಚೆ ಎಳೇರಿ ಆಸ್ಸತಿ. ಉತ್ತರ ಪ್ರದೇಶಾಚೆ ಪ್ರಯಾಗ ತೀರ್ಥಾಂತು ಗಂಗೆ ಬರಶಿ ಮೆಳಚೆ ಪಯಲೆ ಯಮುನಾ ನಂಯಿ 1370 ಕಿ.ಮಿ. ಪೋವ್ತಾ.

"ದಕ್ಷಿಣ ಗಂಗೆ" ಮ್ಹಣೋವನು ಘೆವ್ಚೆ ಗೋದಾವರಿ ನಂಯಿ ಬ್ರಹ್ಮಗಿರಿ ಬೆಟ್ಟಾಂತು ಜನ್ಮಿತಾ. ಹ್ಯಾ ಬೆಟ್ಟಾಚೆ ತೊಗ್ಗುಚಿ ಈಶ್ವರಾಲೆ ಜ್ಯೋತಿರ್ಲಿಂಗಾಂತು ಏಕ ಜಾಲೇಲೆ ತ್ರ್ಯಂಬಕೇಶ್ವರ ದೇವಳ ಆಸ್ಸ. ಗೋಹತ್ಯಾ ಪಾಪ ನಿವಾರಣೆ ಖಾತ್ತಿರಿ ಗೌತಮ ಋಷಿನ ಹಾಂಗಾ ಘೋರ ತಪ ಕೆಲೇಲಿ ತೆದ್ದನಾ ಈಶ್ವರು ಪ್ರತ್ಯಕ್ಷ ಜಾತ್ತಾ. ಈಶ್ವರಾಕ ಗೌತಮ ಮಹರ್ಷಿ ಪಾಪ ವಿನಾಶಿನಿ ಗಂಗಾ ಹಾಂಗಾ ಹೊಳ್ಕಾ ಮ್ಹೊಣು ಮಾಗ್ಗಿಲ ತೆದ್ದನಾ ಈಶ್ವರಾಲೆ ಕೃಪೇನ 'ಗೋಧಾವರಿ' ನಂಯಿ ಹಾಂಗ್ಗಾನ ಪೋವಚಾಕ ಲಾಗತ ಖಂಯಿ. ಆಂಧ್ರ ಪ್ರದೇಶಾಂತು ಹಿಕ್ಕಾ 'ಜೀವನದಿ' ಮ್ಹಣತಾತಿ.

ಹಿಮಾಲಯಾಂತು ಜನ್ಮಚೆ "ಸರಸ್ವತಿ ನಂಯಿ' ಆಜಿ ಗುಪ್ತಗಾಮಿನಿ ಜಾಲ್ಯಾರಿಚಿ ಏಕ ಕಾಲಾಂತು ಆಮಗೇಲೆ ಪೂರ್ವಜ ಪೂರಾ ತ್ಯಾಂಚಿ ನಂಯಚೆ ಎಳೇರಿ ವಾಂಚಿಲೆ ನಿಮಿತ್ತ ಆಮಕಾ 'ಸಾರಸ್ವತ' ಮ್ಹೊಣು ಆಪಯತಾತಿ ಮ್ಹಣಚೆ ಸರ್ವಾಂಕ ಗೊತ್ತಾಶ್ತಿಲೆ ಖಬ್ಬರ.

ಮಧ್ಯಪ್ರದೇಶಾಚೆ ಶಾಹ್‌ದೋಲ್ ಜಿಲ್ಲೆಚೆ ಅಮರಕಂಟಕ ಪರ್ವತಾಚೆ 'ನರ್ಮದಾ ಕುಂಡ' ಮ್ಹಣಚೆ ಜಾಗೆಂತು ಜನ್ಮನು ಭಾರತಾಚೆ ಮಧ್ಯ ಭಾಗಾಂತು ಹೊಳಚೆ ಪ್ರಮುಖ ಏಕ ನಂಯಿ "ನರ್ಮದಾ ನಂಯಿ".

ಹೇ ನಂಯಿ ಸುಮಾರ 1312 ಕಿ.ಮೀ. ಪೋವ್ನು ಅರಬಿ ಸಮುದ್ರಾಕ ವಚ್ಚುನು ಮೆಳ್ತಾ. ಹ್ಯಾ ನಂಯ್ಕ ದಕ್ಷಿಣೋತ್ತರ ಭಾರತಾಚೆ ಮಧ್ಯಾಚೆ ಗಡಿ ಮ್ಹೊಣು ಆಪಯತಾತಿ. ನರ್ಮದಾ ನಂಯ್ಚೆ ಏಕ ಪ್ರದಕ್ಷಿಣ ಕಾಡಚೆ ಅತಿ ಪುಣ್ಯದಾಯಕ ಮ್ಹೊಣು ಸಮಜೂನು ಶೃದ್ಧಾಳು ಲೋಕ ಭರೂಚ್ ಪೆಂಟಾಚಾನ ಚಮಕಿತಾ ನಂಯಚೆ ಎಳೇರಿ ವಚ್ಚೂನು ನರ್ಮದಾ ನಂಯಚೆ ಜನ್ಮಸ್ಥಾನ ಜಾಲೇಲೆ 'ಅಮರಕಂಟಕಾ'ಕ ವಚ್ಚೂನು ಪಾವತಾತಿ. ಥಂಯಿ ನಂಯಿ ದಾಂಟೂನು ಪರತ ಥಂಯ್ಚಾನ ಭರೂಚ್ ಪರ್ಯಂತ ನಂಯ್ಚೆ ಆನ್ನೇಕ ಎಳೇರಿ ಚಮಕೂನು ಯತ್ತಾತಿ. ಒಟ್ಟು ಸುಮಾರ 2600 ಕಿ.ಮೀ. ಚಮಕಿತಾ ವಚ್ಚೆ ಹೇ ತೀರ್ಥ ಯಾತ್ರಾ ಅತಿ ಪಾವನಕರ ಮ್ಹಣಚೆ ನಂಬಿಗಾಯಿ ಆಸ್ಸ.

ಸಿಂಧೂ ನಂಯಿ ನಾಗರೀಕತೆ ದಾಕೂನು ಆಮಕಾ ಹಿಂದೂ ಮ್ಹಣಚೆ ನಾಂವ ಆಯಲೆ ಮ್ಹೊಣು ಸಾಂಗತಾತಿ. ಹಿಮಾಲಯಾಚೆ ಮಾನಸ ಸರೋವರಲಾಗ್ಗಿ ಜನ್ಮಚೆ ಹೇ ನಂಯಿ ಉತ್ತರ ಭಾರತ ಆನಿ ಪಾಕಿಸ್ತಾನಾಂತು ಹೊಳಚೆ ಏಕ ವ್ಹಡ ನಂಯಿ. ಸುಮಾರ 3200 ಕಿ.ಮೀ. ಪೋವ್ನು ಕರಾಚಿಲಾಗ್ಗಿ ಅರಬ್ಬಿ ಸಮುದ್ರಾಕ ವಚ್ಚುನು ಮೆಳ್ತಾ. ಟಿಬೆಟ್ ಭಾಷೆಂತು ಹೇ ನಂಯ್ಕ "ಸೆಂಗೆ ಚೂ" ಮ್ಹೊಣು ಆಪಯತಾತಿ. ಹಿಂದೂ ನಂಯಿ, ಅಬಾಸಿನ್ ನಂಯಿ, ಯಿಂದೂ ಹೆ ನಂಯಿ ಮ್ಹಣಚೆ ವಿಂಗಡ ನಾಂವ ಹಾಕ್ಕಾ ಆಸ್ಸ.

ಕಾವೇರಿ ಕರ್ನಾಟಕಾಚೆ ಜೀವನದಿ. ಕೊಡಗು ಜಿಲ್ಲೆಚೆ ತಲಕಾವೇರಿ ಮ್ಹಣಚೆ ಕಡೇನ ಜನ್ಮುನು 765 ಕಿ.ಮೀ. ತಿತ್ಲೆ ದೂರ ಪೋವ್ನು ತಮಿಳುನಾಡಾಂತು ಬಂಗಾಳಕೊಲ್ಲಿಕ ವಚ್ಚುನು ಮೆಳ್ತಾ. ಹಾಕ್ಕಾಯಿ ದಕ್ಷಿಣ ಗಂಗೆ ಮ್ಹೊಣು ಆಪಯತಾತಿ. ತುಲಾಮಾಸಾಂತು ಕಾವೇರಿ ನಾಣ ಕೆಲಯಾರಿ ಸರ್ವ ಪಾಪ ಪರಿಹಾರ ಜಾತ್ತಾ ಮ್ಹಣಚೆ ನಂಬಿಗಾ ಆಸ್ಸ. ಕೊಡವ ಲೋಕ ಕಾವೇರಿಕ ಆಪಣಾಂಗೆಲೆ ಕುಲದೇವು ಮ್ಹೊಣು ನಂಬ್ಗೂನು ಪೂಜ್ಜಿತಾತಿ.

ಪ್ರಮುಖ ನಂಯ್ಯೋ

ಭಾರತಾಂತು 200 ಪಶಿ ಚ್ಚಡ ನ್ಹಂಯ್ಯೋ ಆಸ್ಸ ಖಂಯಿ. ತಾಂತುಲೆ ಕೆಲವ ನಂಯ್ಯೆ ನಾಂವ ಹಾಂಗಾ ಸಂಗ್ರಹ ಕೋರ್ನು ದಿಲ್ಯಾ.(ಹಾಂಗಾ ದಿಲ್ಲಿಲೆ ಚ್ಚಡ ನಂಯ್ಯೋ ಆಮಗೇಲೆ ಕರ್ನಾಟಕ ರಾಜ್ಯಾಂತು ಹೊಳತಾತಿ)

* ಅರ್ಕಾವತಿ ನಂಯಿ * ಅಲಕನಂದಾ ನಂಯಿ * ಕಬಿನಿ ನಂಯಿ * ಕಾಳಿ ನಂಯಿ * ಕಾವೇರಿ ನಂಯಿ *ಕುಮಾರಧಾರ ನಂಯಿ *ಕೇದಕ ನಂಯಿ, *ಕೋಸಿ ನಂಯಿ, * ಗಂಗಾ ನಂಯಿ, * ಗುರುಪುರ ನಂಯಿ, *ಘಟಪ್ರಭಾ ನಂಯಿ, * ಚಕ್ರಾ ನಂಯಿ, *ತುಂಗಭದ್ರಾ ನಂಯಿ, *ತುಂಗಾ ನಂಯಿ, * ದಂಡಾವತಿ ನಂಯಿ, * ದಕ್ಷಿಣ ಪಿನಾಕಿನಿ ನಂಯಿ, * ನೇತ್ರಾವತಿ ನಂಯಿ, *ಪಾಲಾರ್ ನಂಯಿ, *ಪೆನ್ನಾರ್ ನಂಯಿ, *ಪೊನ್ನೈಯಾರ್ ನಂಯಿ, * ಭದ್ರಾ ನಂಯಿ, *ಮಂದಾಕಿನಿ ನಂಯಿ, *ಮಲಪ್ರಭಾ ನಂಯಿ, *ಮಹಾನಂಯಿ, * ಯಮುನಾ ನಂಯಿ, *ಲಕ್ಷ್ಮಣ ತೀರ್ಥ ನಂಯಿ, *ವರದಾ ನಂಯಿ, *ವಾರಾಹಿ ನಂಯಿ, *ಶರಾವತಿ ನಂಯಿ, *ಶಾಂಭವಿ ನಂಯಿ, *ಶಿಂಶಾ ನಂಯಿ, *ಸರಯು ನಂಯಿ, *ಸೋನ್ ನಂಯಿ, * ಸೌಪರ್ಣಿಕ ನಂಯಿ, *ಹೇಮಾವತಿ ನಂಯಿ, * ಹೊನ್ನುಹೊಳೆ ನಂಯಿ, * ಕುಬ್ಜಾ ನಂಯಿ. *ಸಟ್ಲೇಜ್ ನಂಯಿ, * ಬಿಯಾಸ್ ನಂಯಿ. * ಗಗ್ಗರ್ ನಂಯಿ ಇತ್ಯಾದಿ.

ಭಾರತಾಚೆ ಥೊಡೆ ಬರ್ಪಾನಂಯ್ಯೋ : ಸಿಯಾಚೆನ್, ಗಂಗೋತ್ರಿ, ಯಮುನೋತ್ರಿ, ನುಬ್ರಾ ಆನಿ ಖುಂಬು.

ಕರ್ನಾಟಕ ರಾಜ್ಯಾಂತುಲೆ ಪ್ರಮುಖ ಜಲಾಶಯ :

* ತಿಪ್ಪಗೊಂಡನಹಳ್ಳಿ ಜಲಾಶಯ *ಗುಂಡಾಲ್ ಜಲಾಶಯ *ಮಂಚನಬೆಲೆ ಜಲಾಶಯ *ಲಿಂಗನಮಕ್ಕಿ ಜಲಾಶಯ *ಅರ್ಕಾವತಿ ಜಲಾಶಯ *ಹಿಡಕಲ್ *ಹಾರಂಗಿ ಜಲಾಶಯ, *ಕಣ್ವ ಜಲಾಶಯ *ರೇಣುಕಾ ಜಲಾಶಯ *ರಾಜಾ ಲಖಮಗೌಡ ಜಲಾಶಯ *ರಾಕ್ಷಸಕೊಪ್ಪ ಜಲಾಶಯ *ಮಾರ್ಕಂಡೆಯ ಜಲಾಶಯ *ಕೃಷ್ಣರಾಜಸಾಗರ *ಹಾರೋಬೆಲೆ *ಆಲಮಟ್ಟಿ ಆಣೆಕಟ್ಟು *ಕಬಿನಿ ಜಲಾಶಯ *ತುಂಗಭದ್ರಾ ಜಲಾಶಯ *ಹೇಮಾವತಿ ಜಲಾಶಯ *ಘಟಪ್ರಭಾ ಜಲಾಶಯ *ಭದ್ರಾ

ಜಲಾಶಯ *ನಾರಾಯಣಪುರ ಜಲಾಶಯ *ಮಲಪ್ರಭಾ ಜಲಾಶಯ *ಸುಪಾ ಜಲಾಶಯ *ವಾಣಿವಿಲಾಸಸಾಗರ ಜಲಾಶಯ *ಆಲಮಟ್ಟಿ ಜಲಾಶಯ *ಗೇರುಸೊಪ್ಪ ಜಲಾಶಯ *ನವಿಲುತೀರ್ಥ ಜಲಾಶಯ *ಗಾಯತ್ರಿ ಜಲಾಶಯ ಇತ್ಯಾದಿ.

ವಿಶ್ವಾಚೆ ಪ್ರಮುಖ ಜಲಪಾತ :

*ಆಲೇಖಾನ್ ಜಲಪಾತ, *ಇಗುವಾಸ್ಸು ಜಲಪಾತ, *ಉಂಚಳ್ಳಿ ಜಲಪಾತ, *ಏಂಜೆಲ್ ಜಲಪಾತ, *ಕೂಡ್ಲು ತೀರ್ಥ, * ಗೋಕಾಕ ಜಲಪಾತ, *ಚುಂಚನಕಟ್ಟೆ ಜಲಪಾತ, *ಚುಂಚಿ ಜಲಪಾತ, *ಜೋಗ ಜಲಪಾತ, *ನಯಾಗರ ಜಲಪಾತ, *ಬರ್ಕಣ ಜಲಪಾತ, *ಬೆಣ್ಣೆ ಹೊಳೆ ಜಲಪಾತ, *ಮಗೆಬೈಲ್ ಜಲಪಾತ, *ಮಾಣಿಕ್ಯಧಾರಾ ಜಲಪಾತ, *ಮುತ್ಯಾಲಮಡುವು, *ಲಾಲ್ಗುಳಿ ಜಲಪಾತ, *ವಿಕ್ಟೋರಿಯಾ ಜಲಪಾತ, *ಶಾಂತಿ ಜಲಪಾತ, *ಶಿವನ ಸಮುದ್ರ, *ಸಿರಿಮನೆ ಜಲಪಾತ, *ಹನುಮಾನ್ ಗುಂಡಿ (ಸೂತನಬ್ಬಿ ಜಲಪಾತ), * ಹೊಗೆನಕಲ್ ಜಲಪಾತ ಇತ್ಯಾದಿ.

ವಿಶ್ವಾಚೆ ಮಹಾಸಾಗರ : * ಅಟ್ಲಾಂಟಿಕ್ ಮಹಾಸಾಗರ, *ಆರ್ಕ್ಟಿಕ್ ಮಹಾಸಾಗರ, * ದಕ್ಷಿಣ ಮಹಾಸಾಗರ, *ಪೆಸಿಫಿಕ್ ಮಹಾಸಾಗರ, * ಹಿಂದೂ ಮಹಾಸಾಗರ

ಸಮುದ್ರ : *ಅರಬ್ಬೀ ಸಮುದ್ರ, *ಕೆರಿಬ್ಬಿಯನ್ ಸಮುದ್ರ, *ಡೆಡ್ ಸೀ, *ಬಾಲ್ಟಿಕ್ ಸಮುದ್ರ, * ಮೆಡಿಟರೇನಿಯನ್ ಸಮುದ್ರ

ಧಾರ್ಮಿಕ ಕಾರ್ಯಾಂತು ಉದ್ದಾಕ

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತೀ।
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು॥

ಆಮ್ಮಿ ಖಂಚೇ ಧಾರ್ಮಿಕ ಕಾರ್ಯ ಕರತಾನಾ ಹೇ ಶ್ಲೋಕ ಸಾಂಗಚೆ ತುಮ್ಮಿ ಆಯಕೂನು ಆಸತಾತಿ. ಹಾಜ್ಜ ಅರ್ಥ ಮ್ಹಳಯಾರಿ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂದೂ, ಕಾವೇರಿ ನಂಯಚೆ ಪವಿತ್ರ ಜಲ ಹಾಂತು ಮೆಳೊ ಮ್ಹೊಣು ಜಾವ್ನಾಸ. ಆಮಗೇಲೆ ಖಂಚೆ ಧಾರ್ಮಿಕ ಕಾರ್ಯ ಘೆತಲ್ಯಾರಿಚಿ ತಾಂತು ಉದ್ದಾಕ ಜಾವ್ಕಾಚಿ ಜಾವ್ಕಾ. ಉದ್ದಾಕ ಆಮ್ಮಿ ಆಂಗಾರಿ ಘಾಲ್ನು ಘೆತಲೀರಿ ನ್ಹಾಣ, ತ್ಯಾಂಚಿ ದೇವಾಲೆ ಮೂರ್ತಿ ವಯರಿ ಘಾಲಯಾರಿ ಅಭಿಷೇಕ. ತ್ಯಾಂಚಿ ಪ್ರಸಾದ ಮ್ಹೋಣು ದೋಳ್ಯಾಕ ಒತ್ತೂನು ಘೇವ್ನು ಪಿಲ್ಯಾರಿ ತೀರ್ಥ. ಉದ್ದಾಕ ಏಕ ತಾಂಬಿಯಾಂತು ಬೋರ್ನು ತಾಕ್ಕಾ ಗಾಂಧ, ತುಳಸಿ ದಳ, ಘೂಲ ಘಾಲ್ನು ಮಂತ್ರಪೂರ್ವಕ ಅಭಿಮಂತ್ರಣ ಕೋರ್ನು ಶಂಖಾಂತು ಭೋರ್ನು ಖಂಚೆ ಸಾಮಾನಾ ವಯ್ರಿ ಘಾಲತಾಕಿ ತ್ಯಾ ಚ್ಹೋಕ ಜಾತ್ತಾ. ದೇವಾಲೆ ತೀರ್ಥ ಹುಷಾರ ನಾತ್ತಿಲ್ಯಾಂಕ, ಚರ್ಡುವಾಂಕ ಪ್ರೋಕ್ಷಣ ಕೊರಚೆ ದಾಕೂನು ತಾಂಗೆಲೆ ರೋಗ, ಬಾಲಗ್ರಹ ಪರಿಹಾರ ಜಾಲೇಲೆ ಉದಾಹರಣ ಆಸ್ಸ. ಮನುಷ್ಯಾನ ಆವಸು ಗರ್ಭಾಚಾನ ಬಾಯರಿ ಆಯ್ಲ್ಲ ಕೂಡ್ಲೆ ತಾಕ್ಕಾ ಉದ್ಕಾನ ಸಾಣೇಚೆ ತಾಕೂನು ಸುರುವಾತ ಜಾವಚೆ ತಾಗೇಲೆ ಆನಿ ಉದ್ಕಾಚೆ ಸಂಬಂಧ ತಾಣೆ ಮೋರ್ನು ಸಂಬಂಧಿಕಾನಿ ತುಳಸಿ ಜಲ ಘಾಲಚೆ ಪರ್ಯಂತ ಮುಖಾರ್ಸಿತಾ. ತಾಗೇಲೆ ಶರೀರ ಚ್ಹೋಕ ಕೋರ್ಣು ತಾಕ್ಕಾ ಶುದ್ಧ ಕೆಲಯಾರಿ, ಶರೀರಾ ಭಿತ್ತವೈಲೆ ಕಲ್ಮಶ ಬಾಯ್ತ್ರ ಘಾಲ್ನು ಆರೋಗ್ಯ ಭಾಗ್ಯ ಆಸ್ಸ ಕರತಾ. ಥಾನ ನಿವ್ವೈತಾ. ಹೇ ಖಾಲಿ ಮನುಷ್ಯಾಕ ಮಾತ್ರ ನ್ಹಂಹಿ, ಪ್ರಾಣಿ-ಪಕ್ಷಿಕ, ಝೂಡ –ರುಕ್ಕಾಕ ಸೈತ ಉದಕಾಚೆ ಅಗತ್ಯತಾ ಇತ್ಲೋ ಆಸ್ಸ. ನಾರ್ಲ್ಲಾ ಉದ್ಕಾಕ, ಬಾಂಯಿ, ನಂಯಚೆ ಶುದ್ಧ ಉದಕಾಕ ದೈವೀಶಕ್ತಿ ಆಸ್ಸ ಮ್ಹೊಣು ತೀರ್ಥ ರೂಪಾಂತು ವಾಪರಚೆ ಪೂಡೆಚಾನ ಚೋಲ್ನು

ಆಯಲಾ. ಹಿಂದೂಸ್ಥಾನಾಚೆ ಖಂಚೇ ದೇವಳಾಕ, ಪುಣ್ಯಕ್ಷೇತ್ರಾಕ ಘೆಲಯಾರಿಚೆ ತಾಜ್ಜ ಲಾಗ್ಗಿ ಏಕ ನ್ಹಂಹಿಕಿ, ಥಂಳೆಕಿ ಆಸ್ಸೂನು ಆಸ್ತಾ. ಥಂಯ್ಚಾನ ಯಾತ್ರಿಕಾನ ಪರತ ಬಾಯರ ಸರತಾನಾ ಏಕ್ಕೇಕ ತೀರ್ಥ ಬಾಟ್ಲಿ ಘೇವ್ನು ಯವಚೆ ಸಂಪ್ರದಾಯು ಜಾಲ್ಲ್ಯಾ. ಚ್ಹಡ ಧಾರ್ಮಿಕ ಕಾರ್ಯಕ್ರಮಾಂತು “ಗಂಗಾ ಪೂಜಾ” ಕೊರಚೆ ಸಾಮಾನ್ಯ ವಿಷಯು. ಆನಿ ಪ್ರತಿಯೇಕ ಪೂಜಾ ಕೊರಚೆ ಪಯಲೆ ಕಲಶ ಸ್ಥಾಪನ ಕೊರಚೆ ಏಕ ಸಾಮಾನ್ಯ ವಿಧಿ. ಮ್ಹಳಯಾರಿ ಉದಕಾಕ ಸಾಕ್ಷಿ ಜಾವ್ನು ದವರ್ನು ಆಮ್ಮಿ ಹರಯೇಕ ಧಾರ್ಮಿಕ ಕಾರ್ಯ ಕರತಾತಿ ಮ್ಹಳ್ಳ ಮಾಗಿರಿ ಉದಕಾಕ ಆಮ್ಮಿ ಕಿತ್ತುಲೆ ಮಹತ್ವ ದಿವ್ಕಾ ಮ್ಹಣಚೆ ಪರತೂನು ಸಾಂಕಾ ಮ್ಹೊಣು ನಾ ನ್ಹಂಹಿವೇ? ಭರಲೀಲೆ ಕೊಳಸೊ ಪೊಳೋವ್ಚೆ ಮಂಗಲಸ್ನಾನಾಕ ಸಮ ಮ್ಹಣತಾತಿ. ತೇರು, ರಥೋತ್ಸವ ವೇಳ್ಯಾರಿ ಮೆರವಣಿಗೇರಿ ಪಾಲಂಖೀರಿ ದೇವಮೂರ್ತಿ ವ್ಹೋರ್ನು ನ್ಹಂಯಿಂತು ನಾಣೋನು ಹಾಡಚೆ ಕೋಣಾಕ ಗೊತ್ನಾ? ದೇವಳಾಕ ಘೆಲೇಲ ತೆದ್ದನಾ ತೀರ್ಥು ಘೇನಾಶಿ ಯವಚಾಕ ಮನ ಕಬೂಲ ಕರ್ತವೇ?

ಖಂಚೆ ತೀರ್ಥ ಕ್ಷೇತ್ರಾಕ ಘೆಲಯಾರಿ ಆಮ್ಮಿ ಪಯಲೆ ಥಂಚೆ ಥಂಳೆ ಜಾಂವ್ಹೊ ನಂಯಿಂತು ತೀರ್ಥಸ್ನಾನ ಕರತಾತಿ. ಮನುಷ್ಯಾಲೆ ಅಂತ್ಯೇಷ್ಟಿ ಚ್ಹಡ ಜಾವ್ನು ನಂಯಿ, ಥಂಳೆ ದಂಡೇರಿ ಕರತಾತಿ. ಸಾವ್ಚೆ ನಿಮಿತ್ತಾನ ಮೆಲ್ಲಿಲೆ ನಾಂವೆ ಜಾಲ್ಲಿಲೆ ಸೂತಕ ಸಂಪ್ತಾ. ನಾಲ್ಲ ಮಾಗಿರಿಚೆ ಅನ್ಮಾಳಪಣ.

ತಶ್ಶಿಚಿ ಪೂಡೇ ಕಾಲಾಂತು ಕೋಣಾಕ ತರಿ ಗಾಂವಾಚಾನ ಬಹಿಷ್ಕಾರ ಕೆಲೇಲ ತೆದ್ದನಾ ತಾಂಕಾ ಉಜ್ಜೊ ಆನಿ ಉದ್ದಾಕ ದಿವಚಾಕ ನಜ್ಜ ಮ್ಹಣತಾ ಆಶ್ಶಿಲ ಖಂಯಿ. ತಶ್ಶಿಚಿ ಆಮಗೇಲೆ ಕೆಲವ ಸಂಪ್ರದಾಯಾಂತು ಉದಕಾ ತಾಕೂನು ಕೆಲವ ಆಚರಣ ಸಾಂಗತಾತಿ. ಉದಾ: ನಾವಚಾಕ ಲಾಗಲಿ(ಭಷ್ಟಿ ಜಾವಚಾಕ ಲಾಗಲಿ). ಉದ್ದಾಕ ಸೋಣು ಆಯಲೊ(ಸಂಬಂಧ ಮೋಡ್ನು ಆಯಲೊ). ತೊಂಡಾಕ ಉದ್ದಾಕ ಘಾಲ್ಲೆ(ಮೋರ್ನು ಘೆಲ್ಲೊ) ಇತ್ಯಾದಿ. ಸಕ್ಕಾಣಿ ಉಟ್ಯೈಲ ಕೂಡ್ಲೆ ಘರಾ ಮುಖಾರಿ ಉದ್ದಾಕ ಮಾರ್ನು ರಂಗೋಲಿ ಘಾಲಚೆ ಶ್ರೇಯಸ್ಸಕರ

ಮ್ಹೊಣು ಸಮಜಿತಾತಿ. ಉದಕಾ ಮಹತ್ವ ಸಾಂಕಾ ಜಾಲೇಲೆ ಆನಿ ಕೆಲವ ಮಹತ್ವಾ ವಿಷಯು ಮ್ಹುಳಯಾರಿ ಜಗಾಚೆ ಪಾಲನ ಕೊರಚೆ ಶ್ರೀ ವಿಷ್ಣು ಪರಮಾತ್ಮಾಲೆ ವಾಸ ಸ್ಥಾನ ಉದಕಾ ವಯರಿ. ಶ್ರೀ ಪರಮೇಶ್ವರಾಲೆ ಜಟೆಚಾನ ಭೂಂಯ್ಚ ವಯರಿ ಪಳ್ಳಿಲಿ ಗಂಗಾ ಉದಕ. ತಾಣೆ ವಾಂಚೆ 'ಕೈಲಾಸ ಪರ್ವತ' ಮ್ಹುಣಚೆ ಬರ್ಪಾ ಪರ್ವತ ವಯರಿ ಆಸ್ಸ. ಶ್ರೀ ವಿಷ್ಣು ಪತ್ನಿ ಮಹಾಲಕ್ಷ್ಮೀ, ತೀಣೆ ಆಸ್ಸುಚೇಚಿ ವಿಷ್ಣು ಒಟ್ಟು ಉದಕಾ ವಯರೀಚಿ. ಅಶ್ಶಿ ಹಿಂದೂ ಧಾರ್ಮಿಕ ಆಚರಣೆಂತು ಉದಕಾ ಪಾತ್ರ ಮಹತ್ವಾಚೆ ಜಾವ್ನಾಸ್ಸ. ಹಾಜ್ಜ ಮೂಲ ಉದ್ದೇಶ ಜೇವಿಲೆ 'ಜೀವ ಜಲ' ಜಾಲೇಲೆ ಉದಕಾಚೆ ಶ್ರೇಷ್ಠತಾ ದಾಖ್ಯೆಚೆ ಮ್ಹೊಣು ದಿಸ್ತಾ. ಆಮ್ಮಿ ಶ್ರೇಷ್ಠ ಮ್ಹೊಣು ಸಮಜುಚೆ ದೇವಾಮೂರ್ತಿ, ದೇವಾಲೆ ಫೋಟೊ, ನಾಗ, ಬೊಬ್ಬ್ರಯಾ ವಿಗ್ರಹ ಇತ್ಯಾದಿ ಖಂಚೇ ವಸ್ತುಂಕ, ಆಮ್ಮಿ ಮೆಳ್ಳಿಲೆ ಕಡೇನ ಉಡ್ಯೆನಾಂತಿ, ಅನಾಧಾರ ಕರ್ನಾತಿ. ತಶ್ಶೀಚಿ ಉದಕಾಕ ಕೊರಚಾಕ ನಜ್ಜ ಮ್ಹೊಣು ಋಷಿ–ಮುನೀನ ತಾಕ್ಕಾಯಿ "ಜಲದೇವತೆ" ಮ್ಹೊಣು ದೈವಸ್ಥಾನ ದಿಲ್ಲ್ಯಾ. ಧಾರ್ಮಿಕ ಕಾರ್ಯಾಂತು ಉದಕಾಕ ದಿಲೇಲೆ ಶ್ರೇಷ್ಠತಾ ಸಮಜೂನು ಆಮಗೇಲೆ ಹರದಿವಸಾಚೆ ಕಾಮ್ಮಾಂತು ಸೈತ ಆಮ್ಮಿ ಉದಕಾಕ ತಿತ್ಲೆ ಮಹತ್ವ ದಿವ್ಕಾ. ನುಸ್ತೆ ವಾಯ್ಟ ಕೊರಚಾಕ ನಜ್ಜ. ಮುಖಾರಚೆ ಆಮಗೇಲೆ ಚರ್ಡು, ಬಾಳಾನ ಉದ್ದಾಕ ನಾಶಿ ವಳವಳಚಾಕ ನಜ್ಜ ಮ್ಹೊಣು ಆಸಲೇರಿ ಆಜೀಚಿ ಆಮ್ಮಿ ಉದ್ದಾಕ ಕಿತ್ಲೆ ಜಾಯ್ಕಿ, ತಿತ್ಲೇಚಿ ವಾಪರೆ. ಕೂಸ್ಸಡ ಕೊರಚೆ, ತಾಕ್ಕಾ ರಾಸಾಯನಿಕ ಸೋಡ್ನು ವಿಷಮಯ ಕೊರಚೆ ಸೊಡೆ.

ಹೇ ವಿಷಯು ತುಮ್ಕಾ ಗೊತ್ತುರೊ

ಜಗಾಂತು ಸುಮಾರ 16.7 ಪರ್ಸೆಂಟ್ ಲೋಕ ಸುರಕ್ಷಿತ ಪಿವ್ಚೆ ಉದ್ಕಾನ ವಂಚಿತ ಜಾಲ್ಲಿಂತಿ ಖಂಯಿ. * ಹರ ವರ್ಷ ಸುಮಾರ 22 ಲಾಕ್ ಲೋಕ ಕೂಸ್ಸಡ ಉದ್ದಾಕ ಪಿವಚೆ ನಿಮಿತ್ತಾನ ಮರಣ ಪಾವ್ತಾತಿ ಖಂಯಿ. ತಾಂತು ಚಡ್ತೆ ಲೋಕ ಅಭಿವೃದ್ಧಿಶೀಲ ದೇಶಾಂತು ಆಸ್ಸುಚೆ ಚಡ್ಡುಂವ ಖಂಯಿ. ಆಫ್ರಿಕಾ ಆನಿ ಏಷ್ಯಾ ಖಂಡಾಚೆ ಕೆಲವ ಬಗಲೇನ ಪಿವಚೆ ಉದ್ದಾಕ ಹಾಡಚೆ ಖಾತ್ತಿರಿ ಸ ಕಿಲೋಮೀಟರ್ ಪಶಿ ಚ್ಹಡ ದೂರ ವಚ್ಕಾ ಖಂಯಿ. ಖಾಲಿ ಪಿವ್ಚೆ ಉದ್ದಾಕ ಹಾಡಚ ಖಾತ್ತಿರಿ ಕೆಲವ ಬಾಯ್ಲುಮನ್ಶೆ ಪ್ರತಿ ದಿವಸು ಸ ಗಂಟ್ಯಾ ಪಶಿ ಚ್ಹಡ ವೇಳು ಕಾಡ್ತಾತಿ ಖಂಯಿ. ಘರಾಕ ಉದ್ದಾಕ ಹಾಡಚ ಖಾತ್ತಿರಿ ಕಿತ್ಲಕಿ ಕಡೇನ ಚಡ್ಡುಂವ ಸ್ಕೂಲ್ ಸೈತ ಚುಕ್ಕೊನು ಘೆತ್ತಾತಿ ಖಂಯಿ. ಅಭಿವೃದ್ಧಿ ಪಾವ್ತಾ ಆಶ್ಶಿಲೆ ದೇಶಾಂತು 80% ಆರೋಗ್ಯ ಸಮಸ್ಯೆಕ ಕೂಸ್ಸಡ ಉದ್ದಾಕ ಕಾರಣ ಖಂಯಿ. ವಿಶ್ವಾಚೆ ಸರ್ವ ಆಸ್ಪತ್ರೆಂತು, ಸರ್ವ ಕಾಲಾಂತೂ ಅರ್ಧ ಭಾಗ ಹಾಂತುಳು ಉದ್ಕಾ ಸಮಸ್ಯೇನ ಆಯ್ಯಿಲೆ ಕಾಯ್ಲೆಚೆ ರೋಗಿ ತಾಕೂನು ಭೋರ್ನು ಆಸ್ತ ಖಂಯಿ. ಜಲಸಂಬಂಧಿ ಕಾಯ್ಲೇಕ ಶಿರ್ಕೂಚೇಂತು ಚ್ಹಡ ವಾಂಟೊ ಪಾಂಚ ವರ್ಷಾಚೆ ಭಿತ್ತರ್ವೈಲೆ ಚಡ್ಡುಂವಾಲೆ ಖಂಯಿ. ಧಾ ವರ್ಷಾ ಮಾಗಶಿ ಜಗಾಂತು ಆಶ್ಶಿಲೆ ವ್ಹಡ ಅಣೆಕಟ್ಟಾಂತು ಮ್ಹಳಯಾರಿ 100 ಫೀಟಾ ಪಶಿ ಲಾಂಬಾಯಾಚೆ 3601 ಅಣೆಕಟ್ಟಾಂತು ಅಮೆರಿಕಾ ದೇಶಾಕ ಸೊಳ್ಯಾರಿ ವ್ಹರಲೀಲೆ ತಶ್ಶಿ ಪ್ರಮುಖ ಜಾವ್ನು ಖೇತ್ತಿ ಉದ್ಕಾಕ ಆನಿ ಕರೆಂಟ ಉತ್ಪಾದನ ಕೊರಚಾಕ ಮ್ಹೊಣು ಬಾಂದೂನು ಆಶ್ಶಿಲೆ. ಜಗಾಂತು ಚ್ಹಡ ಅಣೆಕಟ್ಟ ಆಸ್ಸುಚೆ ಭಾರತ, ಚೀನಾ, ಜಪಾನ ಆನಿ ಅಮೆರಿಕಾ ದೇಶಾಂತು ಕಿತ್ಲೆ ಅಣೆಕಟ್ಟು ಖಂಚೆ ಉದ್ದೆಶಾಕ ವಾಪರ್ತಾತಿ ಮ್ಹಣಚೆ ಖಾವರಿ ತೊಗ್ಗು ಆಸ್ಸ. ಆಮಗೇಲೆ ದೇಶಾಂತು(ಭಾರತಾಂತು) ವೀಸಾ ಶತಕಾಚೆ ಅಂತ್ಯಾಂತು 324 ಅಣೆಕಟ್ಟ ಆಶ್ಶಿಲಿ ಖಂಯಿ. ತಾಂತು ಖೇತ್ತಿಕ ಜಾವ್ನು 44, ಕರೆಂಟ್ ತಯಾರ ಕೊರಚಾಕ 22, ಉವಾರೊ ನಿಯಂತ್ರಣ ಕೊರಚಾಕ–1 ಆನಿ

ಪಿವಚೆ ಉದ್ಕಾ ಖಾತ್ತಿರಿ 4 ಅಣೆಕಟ್ಟು ಆಶ್ತಿಲೆ. ತಶ್ತೀಚಿ ಅತ್ಯಧಿಕ ಅಣೆಕಟ್ಟ ಆಶ್ತಿಲೆ ಆಮಗೇಲೆ ಸೆಜ್ಜರ ದೇಶ ಚೀನಾಂತು ಖೇತ್ಕಿ ಖಾತ್ತಿರಿ 84, ಕರೆಂಟ್ ಉತ್ಪಾದನೇಕ 43, ಪ್ರವಾಹ ನಿಯಂತ್ರಣಾಕ 29 ಆನಿ ಪಿವಚೆ ಉದಕಾ ಖಾತ್ತಿರಿ 1 ಆಣೆಕಟ್ಟ ಆಶ್ತಿಲ ಖಂಯಿ. ಚೀನಾ ಸೋಣು ಜಪಾನಾಕ ಫೆಲಯಾರಿ ಥಂಯಿ ಖೇತ್ಗಾರಿಕ 43 ಅಣೆಕಟ್ಟ, ಕರೆಂಟ್ ಉತ್ಪಾದನೇಕ 45 ಅಣೆಕಟ್ಟ, ಪ್ರವಾಹ ನಿಯಂತ್ರಣಾಕ 43 ಅಣೆಕಟ್ಟ ಆನಿ ಪಿವಚೆ ಉದ್ಕಾ ಖಾತ್ತಿರಿ 25 ಅಣೆಕಟ್ಟ ಮೇಳ್ನು ಒಟ್ಟು 800 ಅಣೆಕಟ್ಟ ಬಾಂದ್ಲಾ ಖಂಯಿ. ಆನಿ ಚಿಕ್ಕೆ ಅಮೆರಿಕಾ ಬಗಲೇನ ಪೊಳೋವ್ಯಾ ಮ್ಹಳಯಾರಿ ಥಂಚೆ 1146 ಡ್ಯಾಮಾಂತು ಕರೆಂಟ್ ಉತ್ಪಾದನೇಕ 31, ಖೇತ್ಗಾರಿಕ 29, ಪಿವಚೆ ಉದಕಾಕ 44 ಆನಿ ಮನರಂಜನ ಆನಿ ಉದ್ಕಾಖೇಳಾ (ಜಲಕ್ರೀಡೆ) ಖಾತ್ತಿರಿ 4 ಡ್ಯಾಮ್ ವಾಪರತಾ ಆಸ್ಸತಿ ಖಂಯಿ. ಇತ್ಲೆ ಜಾಲ್ಯಾರಿಚಿ ವಿಶ್ವ ಆರೋಗ್ಯ ಸಂಸ್ಥೆಚೆ ಸಮೀಕ್ಷೆ ಪ್ರಕಾರ ಜಗತ್ತಾಂತು ಆನ್ನಿಕೆ 230 ಕೋಟಿ ಪಶಿ ಚ್ಹಡ ಲೋಕಾಂಕ ಆನ್ನಿಕೆ ಚ್ಹೊಕ ಪಿವಚೆ ಉದ್ದಾಕ ಮೆಳತಾ ನಾ ಖಂಯಿ. ತಾಂತು 170 ಕೋಟಿ ಲೋಕ ಗ್ರಾಮೀಣ ಪ್ರದೇಶಾಂತು ಆಸ್ಸಾ ಖಂಯಿ.

ವಿಶ್ವಾಚೆ 20 ಪರ್ಸೆಂಟಾ ತಿತ್ತುಲೆ ಜನಸಂಖ್ಯಾ ಆಸ್ಸುಚೆ ಚೀನಾಂತು ಆಸ್ಸುಚೆ ಜಲಸಂಪನ್ಮೂಲ ಖಾಲಿ 7 ಪರ್ಸೆಂಟ್ ಮಾತ್ರ ಖಂಯಿ. ಚೀನಾಚೆ 400 ಪೆಂಟಾಂತು ಉದ್ಕಾ ಸಮಸ್ಯೆ ಆಸ್ಸ ಖಂಯಿ. ಅಮೆರಿಕಾಚೆ ಕ್ಯಾಲಿಫೋರ್ನಿಯಾಂತು ಪ್ರತಿ ವರ್ಷ ಜನಸಂಖ್ಯಾಂತು 10 ಲಾಕ್ ಚ್ಹಡ ಜಾತ್ತಾ ಆಸ್ಸ ಖಂಯಿ. ಆನಿ 2030 ಇಸ್ವೆಂತು ಹೇ ಸಾಡಿಸಾತ ಕೋಟಿ ಜಾವಚೆ ಫಾವ ಆಸ್ಸ ಖಂಯಿ. ಜಾಲ್ಯಾರಿ ಆಸ್ಚೆ ಜಲಮೂಲ ತಿತ್ಲೇಚಿ ಆಸ್ತಾ. ಜನಸಂಖ್ಯಾ ಮಾತ್ರ ವಾಡತಾ ಫೆಲಯಾರಿ, ತಾಂಕ ಪೂರಾ ಖಂಯ್ಚಾನ ಉದ್ದಾಕ ಹಾಣು ದಿವಚಾಕ ಜಾತ್ತಾ. ಹೇ ಸಮಸ್ಯೆ ಚೀನಾ, ಅಮೇರಿಕಾಚೆ ಮಾತ್ರ ಮ್ಹೊಣು ಸಮಜೂನಾಕ್ಕಾತಿ ಆಮಗೇಲೆ ದೇಶಾಂತೂ ಅಸ್ಸಲೆ ಸಮಸ್ಯೆ ಮಸ್ತ ಇತ್ಲೆ ಸಿಟಿಂತು ಆಸ್ಸ. ನೈಶಿ ವಿಂಗವಿಂಗಡ ಕಾರಣಾನ ನಗರ ಪ್ರದೇಶಾಂತು 90 ಪರ್ಸೆಂಟ್ ಅಂತರ್ಜಲ ಕೂಸ್ಸಡ ಜಾವ್ನು ಫೆಲ್ಲಾ ಖಂಯಿ. ತಶ್ತಿ ಜಾಲ್ಯಾರಿ ಆಮ್ಮಿ ವಾಪರಚೆ ಉದ್ದಾಕ ಕಶ್ತಿ ಆಸ್ಸುಕಾ?

ಪಿವಚೆ ಉದ್ದಾಕ ಕಶ್ಶಿ ಆಸ್ಸುಕಾ?

ಉದ್ದಾಕ ಆಮ್ಮಿ ವಿಂಗ ವಿಂಗಡ ಕಾರಣಾಕ ವಾಪರ್ತಾತಿ. ಪಿವಚಾಕ, ನಾವಚಾಕ, ಆಂವ್ಗಲೆ ಉಂಬಳ್ಚಾಕ, ಗಾಂಯಿ, ಗೊರವಾಂಕ ಪಿವ್ರೋಚಾಕ, ನಾಣೋಚಾಕ, ಖೇತಿಕ, ಜಾಡಾಕ, ಕಾರ್ಖಾನೇಕ, ಧೂವಚಾಕ... ಅಶ್ಶಿ ತಾಜ್ಜೆ ಸರ್ವಂತರ್ಯಾಮಿ ಜಾಲೀಲೆ ತಾಜ್ಜ ಉಪಯೋಗ ಸಾಂಗೂನು ಜಾಲ್ಲೆ ಮ್ಹೊಣು ನಾ. ಜಾಲ್ಯಾರಿ ಆಮ್ಮಿ ಪಿವಚಾಕ, ಗಾಯಿ–ಗೊರವಾಂಕ ಪಿವಚೆ ಉದ್ದಾಕ ವಾಪರ್ತಾನಾ ತ್ಯಾ ಚ್ಹೋಕ ಆಸ್ಸುಕಾ ಜಾಲೇಲೆ ಮುಖ್ಯ ಜಾವ್ನಾಸ್ಸ. ತಾಕ್ಕಾ ರಂಗ, ವಾಸು ಆಸ್ಸುಚಾಕ ನಜ್ಜ. ರೂಚಿ ಆಸ್ಸುಚಾಕ ನಜ್ಜ ಮ್ಹಣತಾತಿ, ಜಾಲ್ಯಾರಿ ಥೊಡೆ "ಗೊಡಶೆಂ" ರೂಚಿ ಆಸಲೇರಿ ಚಲತಾ ಮ್ಹಣತಾತಿ. ಜಾಲ್ಯಾರಿ ಪಿವಚೆ ಉದ್ಕಾಕ ಬಣ್ಣ ಆನಿ ವಾಸು ಆಸಚಾಕ ನಜ್ಜ. ಹೊಳಚೆ ಆನಿ ಕರಗೂಚೆ ಘನ ವಸ್ತು ದಶಲಕ್ಷ ಭಾಗಾಂತು 1000 ಪಶಿ ಚ್ಹಡ ಆಸ್ಸಚಾಕ ನಜ್ಜ. ಮೀಟ ಆದಿ ಕ್ಲೋರೈಡ್ ಅಂಶ ದಶಲಕ್ಷ ಭಾಗಾಂತು 250 ಪಶೀ ಊಣೆ ಆಸ್ಸುಕಾ. ಸಾರಜನಕ, ಆಮೋನಿಯಾ ಇತ್ಯಾದಿ ದಶಲಕ್ಷ ಭಾಗಾಂತು 20 ಪಶಿ ಊಣೆ ಆಸ್ಸುಕಾ. ಮನುಷ್ಯ ಆನಿ ಪ್ರಾಣಿ ತ್ಯಾಜ್ಯಚಾನ ಉದ್ಕಾಕ ವಚ್ಚುನು ಮೆಳ್ಚೆ ಅಮೋನಿಯಾ ದಶಲಕ್ಷ ಭಾಗಾಂತು 30 ಪಶಿ ಚ್ಹಡ ಆಸ್ಸುಚಾಕ ನಜ್ಜ. ಲೊಕ್ಕಂಡ, ಸೀಸ, ಮೆಗ್ನೇಶಿಯಂ, ಮ್ಹಾಂಗನೀಸ್, ಫ್ಲೋರಿನ್, ತಾಂಬೆ, ಸತು, ಗಂಧಕ ಇತ್ಯಾದಿ ರಾಸಾಯನಿಕ ಮಸ್ತ ಕಮ್ಮಿ ಪ್ರಮಾಣಾಂತು ಆಸಲೇರಿ ಅಡ್ಡಿ ನಾ. ಉದ್ಕಾಂತು ಸೂಕ್ಷ್ಮಾಣು ಆಸ್ಸುಚಾಕ ನಜ್ಜ. ಆಸಲೇರಿಚಿ ಅಪಾಯಕಾರಿ ಮಟ್ಟಾ ವಯರಿ ಆಸ್ಸುಚಾಕ ನಜ್ಜ. ಥೊಡೆ ಪ್ರಮಾಣಾಂತು ಆಸ್ಸುಚೆ ತಾಕೂನು ಆಮಗೇಲೆ ರೋಗ ನಿರೋಧಕ ಶಕ್ತಿ ಕೆದನಾಂಯಿ ಜಾಗೃತ ಜಾವ್ನು ಉರತಾ. ಭಾರತೀಯ ಮಾನಕ ಸಂಸ್ಥೆನ ಕೋಲಿಫರಂ ಬ್ಯಾಕ್ಟೀರಿಯಾಂಕ ನಿಗ್ದಿ ಕೆಲೇಲೆ ಮಿತಿ ಮ್ಹಳಯಾರಿ ಏಕ ಸ್ಕ್ವೇರ್ ಸೆಂಟಿ ಮೀಟರಾಕ 5000.

ಉದ್ಕಾಚೆ ಶುದ್ದತೇಕ ಗಾಳ್ಸುಚೆ ಆನಿ ದವರಚೆ ಮ್ಹಣಚೆ ದೋನ ವಿಧಾನ ಆಸ್ಸ. ಆಂವ್ಗಲೆ ಉಂಬಳ್ಚಾಕ ವಾಪರಚೆ ಉದ್ದಕ ವರ್ಣರಹಿತ

ಜಾವ್ನಾಸ್ಸುಕಾ. ಹಾತ್ತಾಕ ಆನಿ ಆಂವ್ಗಲೇಕ ಲುಕ್ಸಾನ ಕರನಾಶಿ ಆಸಲೇರಿ ಪುರ್ಜಾತ್ತಾ. ಜಾಲ್ಯಾರಿ ಪಿವಚಾಕ ಅಸ್ಸಲೆ ಉದ್ದಾಕ ವಾಪರ್ಲ್ಯಾರಿ ಮಸ್ತ ನಮೂನ್ಯಾ ಕಾಯ್ಲೊ ಯವಚೆ ಘಾವ ಆಸ್ಸ.

ಘರಾಂತೂಚಿ ಪಿವಚೆ ಉದ್ದಾಕ ಸರಳ ಜಾವ್ನು ಕಶ್ಶಿ ಶುದ್ಧ ಕೋರ್ನು ಘೆವಚಾಕ ಜಾತ್ತಾ?

ಪಯಲೆ ಉದ್ದಾಕ ಚ್ಬೋಕ ಆಶ್ಶಿಲೆ ಆಂವ್ಗಲೆ ಮುಖಾಂತರ ಗಾಳ್ಸುನು ಘೆವ್ನಾ. ತಾಜ್ಜೇನ ಪಾನ್ನಾ ಚೂರು, ಕೋಯ್ತ್ರು, ಮಾತ್ತಿ, ಪ್ಲ್ಯಾಸ್ಟಿಕ್ ಚೂರ, ಲೊಕ್ಕಂಡಾ ಚೂರು ಇತ್ಯಾದಿ ಆಸಲೇರಿ ವಿಂಗಡ ಜಾತ್ತಾ. ತಾಜ್ಜ ಉಪರಾಂತ ಗಾಳ್ಸಿಲೆ ಉದ್ದಾಕ ಏಕ ವ್ಹಡ ಆಯದನಾಂತು ಹಾಲ್ಯೈನಾಶಿ ಚೊವೀಸ ತಾಸ ಸೊಡಕಾ. ಹಾಜ್ಜೇನ ಉದಕಾಂತು ಹೊಳಚೆ ಮಸ್ತ ಇತ್ಲೆ ಕೋಯರು, ವಸ್ತು ಮೂಳಾಕ ವಚ್ಚುನು ರಾಬತಾ. ಆನಿ ಉದ್ದಾಕ ಚ್ಬೋಕ ಜಾತ್ತಾ. ಆನ್ನಿಕೆ ಉದ್ದಾಕ ಚ್ಬೋಕ ಜಾಯನಾ ಜಾಲ್ಯಾರಿ ತಾಕ್ಕಾ ಥೊಡೆ 'ಪಟಕಾ' ಸೇರ್ಸುಕಾ. ತೆದ್ದನಾ ಚಡ್ತೆ ಪ್ರಮಾಣಾಂತು ಉದ್ದಾಕ ಶುದ್ಧ ಜಾತ್ತಾ. ಆನ್ನಿಲೆ ತಾಂತುಲೆ ಕೂಸ್ಸಡ, ಬ್ಯಾಕ್ಟೀರಿಯಾ, ವೈರಸ್ ಇತ್ಯಾದಿ ಆಸ್ಸುನು, ತಾಜ್ಜೆ ಶುದ್ಧೀಕರಣ ಸೂಕ್ತ ವೈಜ್ಞಾನಿಕ ವಿಧಾನಾನ ಕೊರಕಾ ಪಡತಾ. ಉದ್ದಾಕ ನಿರ್ಜೀವ ಕೂಸ್ಸಡಾನ ಚ್ಬೋಕ ಜಾವ್ನಾಸ್ಸಲೇರಿ ಪುರ್ಜಾಯ್ನಾ. ತಾಂತು ವಿಂಗವಿಂಗಡ ರೋಗ ಪಸರ್ಚೆ ಸೂಕ್ಷ್ಮ ಜೇವಿ ಸೈತ ಆಸ್ಸುಚಾಕ ನಜ್ಜ. ಆಸಲೇರಿ ಆಮಕಾ ವಿಂಗ ವಿಂಗಡ ನಮೂನ್ಯಾ ಇನ್‌ಫೆಕ್ಷನ್ಸ್ ಯವ್ನು, ರೋಗು ಯವಚಾಕ ಪುರೊ. ತ್ಯಾ ಕಾರಣಾನ ಪಿವಚೆ ಪಯಲೆ ಉದ್ದಾಕ 10 ತಾಕೂನು 15 ಮಿನಿಟ ಚಾಂಗ ಜಾವ್ನು ತಾಪ್ಪೊನು ಘೆತಲೇರಿ ತಾಂತುಲೆ ಮಸ್ತ ಸೂಕ್ಷ್ಮಾಣು ಜೇವಿ ನಾಶ ಜಾತ್ತಾ. ಆನ್ನೇಕ ವಿಧಾನ ಮ್ಹಳಯಾರಿ ಕ್ಲೋರಿನ್ನಾಕ ಬ್ಯಾಕ್ಟೀರಿಯಾ ಆನಿ ವೈರಸ್ಸಾಕ ಮಾರ್ನು ಕಾಡಚೆ ಶಕ್ತಿ ಆಸ್ಸುಚೆ ಕಾರಣಾನ ಪಿವಚೆ ಉದಕಾಕ ಕ್ಲೋರಿನ್ ಘಾಲ್ಯೈತ.

ಪಿವಚೆ ಉದಕಾಂತು ಫ್ಲೋರೈಡ್ ಅಂಶ 0.6 ತಾಕೂನು 1.2 ಪರ್ಯಂತ ಆಸಲೇರಿ ಅಡ್ಡಿನಾ, ಉದಕಾಂತು ಫ್ಲೋರೈಡೆ ಅಂಶ ತಾಜ್ಜ

ಪಶಿ ಊಣೆ ಆಸಲೇರಿ 'ದಂತಕ್ಷಯ' ಆನಿ ಚ್ಛಡ ಆಸಲೇರಿ ಫ್ಲೋರೋಸಿಸ್ ಮ್ಹಣಚೆ ರೋಗು ಯತ್ತಾ. ಫ್ಲೋರೈಡೆ ಆಸ್ಸುಚೆ ಉದಕಾಕ ಚೂನ್ನೊ ಆನಿ ಪಟಿಕಾ ಘಾಲಚೆ ತಾಕೂನು ತಾಂತುಲೆ ಫೋರೈಡ್ ಅಂಶ ಊಣೆ ಜಾತ್ತಾ. ಪಿವಚೆ ಉದಕಾಂತು ಲೊಕ್ಕಂಡಾ ಅಂಶ ಪ್ರತಿ ಲೀಟರಾಕ 7 ಮಿ.ಗ್ರಾಂ. ಪಶಿ ಚ್ಛಡ ಆಸ್ಸುಚಾಕ ನಜ್ಜ. ಆಸಲೇರಿ ತಾಜ್ಜೇನ ಆಮಗೇಲೆ ರಗತಾ ಪ್ರಮಾಣ ವಯ್ರಿ ಮಾರ ಬಸತಾ. ಲೊಕ್ಕಂಡಾ ಪ್ರಮಾಣ ಚ್ಛಡ ಆಶ್ಶಿಲೆ ಉದ್ದಾಕ ತಾಂಬಡೆ ಜಾಂವ್ವೊ ಚೋಕಲೇಟ್ ಬಣ್ಣಾಂತು ಆಸ್ಸುನು, ಕೋಡ ಜಾವ್ನಾಸ್ತ. ಹಾಂತು ಆಂವ್ಗಲೆ ಉಂಬಳೇರಿ ತಿತ್ಲೇಕ ಚ್ಹೋಕ ಜಾವ್ನು ದೀಸ್ಸಾ. ಚ್ಛಡ ಪ್ರಮಾಣಾಚೆ ಲವಣ ಆಸ್ಸುಚೆ ಉದ್ದಾಕ ಕತಕತೋವನು, ಥಂಡ ಕೆಲಯಾರಿ ತಾಂತುಲೆ ಲವಣಾಂಶ ಕಮ್ಮಿ ಜಾತ್ತಾ. ಸೂರ್ಯಾಲೆ ಕಿರಣಾ ತಾಕೂನೂಯಿ ಉದಕಾಂತು ಆಸ್ಸುಚೆ ಸಬಾರ ರೋಗಾಣು ನಾಶ ಜಾತ್ತಾ. ಇಂಗಾಳೊ ಸೈತ ಉದಕಾಂತು ಆಶ್ಶಿಲೆ ಕೆಲವ ಸೂಕ್ಷ್ಮಾಣು ಜೀವಿಂಕ, ಬಣ್ಣ ಆನಿ ವಾಸು ಊಣೆ ಕರತಾ.

ಉದಕಾ ತಾಕೂನು ಯವಚೆ ಕಾಯ್ಲೊ

ಉದ್ದಕ ಪ್ರತಿಯೇಕ ಜೇವಿಕ ಅನಿವಾರ್ಯ ಜಾಲ್ಯಾರಿಚಿ ಅಶುದ್ಧ ಆನಿ ಕಲ್ಮಶಯುಕ್ತ ಉದ್ದಾಕನ ಸಬಾರ ರೋಗ ಯತ್ತಾ. ವಿವರ ಜಾವ್ನು ಸಾಂಗಚಾಕ ಘೆಲಯಾರಿ ಕೂಸ್ಸಡ ಉದ್ದಕ ಪಿವ್ಚೆ ನಿಮಿತ್ತಾನ ಸುಮಾರ ಇತ್ಲೆ ಕಾಯ್ಲೊ ಎತ್ತಾ. ತ್ಯಾ ಪೂರಾ ಸಾಂಕಾ ಮ್ಹಳಯಾರಿ ಸಾಧ್ಯ ಜಾಯಸನಾ. ಮುಖ್ಯಜಾವ್ನು ತಾಪು, ಶೈತ್ಯ, ಕಾಂಕಿ, ಉತ್ಕಡೆ, ಪೊಟ್ಟಾಧೂಖಿ, ಮಾತ್ತೆ ಧೂಖಿ ಇತ್ಯಾದಿ ಮ್ಹೊಣು ಸಾಂಗೂನು ಸೊಡ್ಯೇತ. ಹೇ ಕಾಯ್ಲೊ ಡೈರೆಕ್ಟ್ ಉದ್ದಾ ತಾಕೂನು ಯಾನಾ. ಉದ್ದಾಂತು ಮೇಳ್ನು ಆಸ್ಸುಚೆ ಇನ್‌ಫೆಕ್ಷನ್ ಹಾಡಚೆ ಬ್ಯಾಕ್ಟಿರೀಯಾ, ವೈರಸ್, ಕೂಸ್ಸಡ, ರಾಸಾಯನಿಕ ಇತ್ಯಾದಿ ತಾಕೂನು ಕಾಯ್ಲೊ ಯತ್ತಾ. ವೈರಸ್ ತಾಕೂನು 'ವೈರಲ್ ಫೀವರ್', ಹೆಪಟೈಟಿಸ್, ಪೋಲಿಯೊ ಇತ್ಯಾದಿ ಕಾಯ್ಲೊ ಪಸರ್ಲೇರಿ, ತಾಜ್ಜ ಬರಶಿ ಬ್ಯಾಕ್ಟೀರಿಯಾ ತಾಕೂನು ಟೈಫಾಯ್ಡ್, ಪ್ಯಾರಾ ಟೈಫಾಯ್ಡ್,

ಕಾಲರಾ, ಇತ್ಯಾದಿ ಅಪಾಯಕಾರಿ ಕಾಯ್ಲೊ ಯತ್ತಾ. ವಿಂಗಡ ಸೂಕ್ಷ್ಮಾಣು ತಾಕೂನು ಬ್ಯಾಸೆಲರಿ ಡೀಸೆಂಟ್ರಿ, ಡಯೇರಿಯಾ, ಅಮೀಬಿಯಾಸಿಸ್ ತಸ್ಸಾಲೆ ಅಪಾಯು ಹಾಡ್ಚೆ ರೋಗಾಯಿ ಯವಚಾಕ ಪುರೊ. ಪೊಟ್ಟಾಂತು ವಾಂಚೆ ಜಂತು ಸೈತ ಕೂಸ್ಸಡ ಉದಕಾನ ವಾಡ್ತಾ. ತಾಜ್ಜ ಬರಶಿ ಸ್ಕಿಸ್ಟೋಸೋಮಿಯಾಸಿಸ್, ಚಿಕೂನ್‌ಗುನ್ಯಾ ಆದಿ ಕಾಯ್ಲೊ ಮನುಷ್ಯಾಕ ಬಾಧಾ ದಿತ್ತಾ. ಆಯುರ್ವೇದ ಪ್ರಕಾರ ಕೂಸ್ಸಡ ಉದ್ದಾಕ ಪಿವಚೆ ನಿಮಿತ್ತಾನಿ ಮಾತ್ತೆಧೂಖಿ, ಹರ್ದೆ ಧೂಖಿ, ಕುಷ್ಟ, ಚಾಮ್ಮಾ ರೋಗ, ತಾನ, ಆಲಸ್ಯ, ಪೊಟ್ಟಾಧೂಖಿ, ಪೊಟ್ಟಾಂತು ಉದ್ದಕ ಭೊರಚೆ, ಅಜೀರ್ಣ, ಪೊಟ್ಟಾಂತು ಗಾಂಟಿ, ಕಾಂಕಿ, ಉಬ್ಬಸಿ, ಶ್ವೈತ್ರ್ಯ, ಸೂಜ, ಗಂಟಲುಮಾರಿ, ಹಸ್ತೆಪಾಯು, ಶ್ವಾಸ ಸಂಬಂಧಿ ರೋಗ ಯವಚೆ ಸಾಧ್ಯತ ಆಸ್ಸ ಖಂಯಿ.

ಹಾಜ್ಜ ಬರಶಿ ಚಾಮ್ಮಾಕ ಸಂಬಂಧ ಪಾವ್ವಿಲೆ ಸಬಾರ ರೋಗ, ಆಂತಾಕ ಸಂಬಂಧ ಪಾವ್ವಿಲೆ ರೋಗಾಕ ಆನಿ ಹಾಡ್ಡಾಕ ಸಂಬಂಧ ಪಾವ್ವಿಲೆ ಕಾಯ್ಲೊ ಯವಚಾಂತು ಕೂಸ್ಸಡ ಉದ್ದ್ಕಾಚೆ ಮಹತ್ವಾಚೆ ಪಾತ್ರ ಆಸ್ಸ. ಅಶುದ್ಧ ಉದ್ದಕ ಪಿಲ್ಲಿಲೆ ನಿಮಿತ್ತಾನ ಆಂತ, ಮೂತ್ರಕೋಶ ಇತ್ಯಾದಿಕ ಮಾರು ಪೋಣು. ಮರಣ ಪಾವ್ವಿಲೆ ಉದಾಹರಣ ಮೆಳ್ತಾ. ತ್ಯಾ ಖಾತ್ತಿರಿ ಪಾವ್ಸಾಡೀಂತು ಯವ್ಚೆ ಸಾಮಾನ್ಯ ರೋಗ ಆನಿ ತಾಜ್ಜ ಥೊಡೆ ಲಕ್ಷಣ ತುಮ್ಮಿ ನಜರಾಂತು ದವರೂನು ಘೆಯ್ಯಾತಿ.

ಅತಿಸಾರ : ಸಬಾರ ಕಾರಣಾನ ಅಸ್ಸಲೆ ಉತ್ಕಡೆ ಯವಚಾಕ ಪುರೊ. ಆನಿ ತ್ಯಾ ಕೂಸ್ಸಡ ಉದ್ದಕ ಪಿಲ್ಲಿಲೆ ನಿಮಿತ್ತಾನ, ಪಿಲ್ಲಿಲೆ ಉದ್ದ್ಕಾಂತು ಬ್ಯಾಕ್ಟೇರಿಯಾ, ವೈರಸ್ ಆಶ್ಶಿಲೆ ನಿಮಿತ್ತಾನಿ ಯವ್ನಾಸ್ಸುಕ ಪುರೊ. ಹಾಜ್ಜೆ ಮುಖ್ಯ ಲಕ್ಷಣ ಮ್ಹಳಯಾರಿ ಉತ್ಕಡೆ, ಓಂಕಿ. ಭೂಖಿ ನಾಶಿ ಜಾವಚೆ. ಪೊಟ್ಟಾ ಧೂಖಿ, ಆನಿ ತಾಪು ದಿಸ್ಸುನು ಯವಚಾಕ ಪುರೊ.

ಕಾಲರಾ : ವೆಬ್ರಿಯೊ ಕಾಲರಾ ಮ್ಹಣಚೆ ಬ್ಯಾಕ್ಟಿರೀಯಾ ತಾಕೂನು ಪಸರ್ಚೆ ಕಾಲರಾ ಆಯಲೇರಿ ಶಿತ್ತಾಚೆ ನಿಶ್ಶೆ ತಸ್ಸಾಲೆ ಪಾತ್ತಳ ಉತ್ಕಡೆ ಜಾತ್ತಾ. ವಯ್ರಿ ವಯ್ರಿ ಓಂಕು ಜಾವಚೆ, ಪೊಟ್ಟಾ ಧೂಖಿ ಆಸ್ತಾ.

ೇ ಪದೇ ಓಂಕಿ ಆನಿ ಉತ್ಕಡೆ ಜಾವಚೆ ತಾಕೂನು ರೋಗಿಲೆ ೀರಾಚಾನ ಉದ್ದಕ ಆನಿ ಲವಣಾಂಶ ಪರ್ವರತ ಬಾಯರಿ ವೊಚ್ಚೆ ುತ್ತಾನ ರೋಗಿ ನಿರ್ಜಲ ಸ್ಥಿತಿಕ ಪಾವ್ನು, ವೇಳಾಕ ಅಗತ್ಯ ಚಿಕಿತ್ಸಾ ೀಳ್ನಾ ಜಾಲ್ಯಾರಿ ಮರಣ ಪಾವ್ಚೆ ಸಾಧ್ಯತಾಂಯಿ ಆಸ್ಸ.

ಅರಶಿಣಮುಂಡ್ಗಿ : ಹೇ ವೈರಸಾಚಾನ ಆಂತಾಕ ಯವಚೆ ಕಾಯ್ಲೊ. ೀಗ ಆಯ್ಯಿಲೆ ಏಕಳ್ಯಾಲೆ ಉತ್ಕಡೆಚೆ ಸಂಪರ್ಕಾನಿ, ಉದ್ದಕ, ದೂದ ಿ ವಿಂಗಡ ಆಹಾರ ಪದಾರ್ಥ ನಿಮಿತ್ತ ಹೋ ಕಾಯ್ಲೊ ಅನ್ನೇಕ್ಳ್ಯಾಕ ವಚೆ ಫಾವ ಆಸ್ಸ. ಮೂಸಾ ತಾಕ್ಕೂನು ಯವಚಾಕ ಪುರೊ. ೀಗಿಲೆ ಸತತ ಸಂಪರ್ಕಾನಿ ಸೈತ ಹೋ ಕಾಯ್ಲೊ ಯವಚಾಕ ಪುರೊ. ನ್ಫೆಕ್ಷನ್ ಜಾಲಮಾಗಿರಿ ದೊನಿ ದಾಕೂನು ತೀನಿ ದಿವಸಾ ಪರ್ಯಂತ ಾಪು ಯತ್ತಾ. ಮಾಗಿರಿ ರೋಗಿಲೆ ದೋಳ್ಯಾಚೆ ಧಂವೆ ಭಾಗ, ಚಾಮ ನಿ ಮೂತ ಹಳ್ದುವೆ ಜಾತ್ತಾ. ಕಾಮಾಲೆ ವೈರಸ್ಸಾ ನಿಮಿತ್ತಾನಿ ತ್ತಜನಕಾಂಗ, ಪಿತ್ತಕೋಶ ಆನಿ ಪಿತ್ತನಾಳಾಚೆ ಕಾರ್ಯಾಕ ಅಡ್ಚಣ ೀವ್ನು ಪಿತ್ತ ರೋಸು ರಕ್ತಾಕ ಸೇರೂನು ಚಾಮ ಹಳ್ದುವೆ ಜಾತ್ತಾ. ರವೇಕ ಭೂಖಿ ನಾಶಿ ಜಾವಚೆ, ಖಾಣ-ಜವಣ ಪಳೈಲ ಕೂಡ್ಲೆ ೊಂಕು ಜಾಲೇಲ ವರಿ ಜಾವಚೆ, ಮಾತ್ತೆ ಧೂಖಿ, ಹಾತ್ಪಾಯ ಧೂಖಿ, ಶ್ಕ್ತಿ ಆನಿ ಮಲಬದ್ಧತಾಂಯಿ ದಿಸಚಾಕ ಪುರೊ. ಕೂಡ್ಲೆ ರೋಗಿಕ ಗತ್ಯ ಔಷಧೋಪಚಾರ ದೀನಾತ್ಲ್ಯಾರಿ ಜೇವಾಕ ಗಂಡಾಂತರ ಆಸ್ಸತಾ. ರಶಿಣ ಮುಂಡ್ಗಿ ಆಯ್ಯಿಲೆ ತೆದ್ದನಾ ರೋಗಿನ ತೆಲ್ಕಟ್ಟ, ತ್ಹೂಪ, ತ್ಯಾಲ, ೋಣಿ ಇತ್ಯಾದಿ ಖಾವಚಾಕ ನಜ್ಜ. ಕಬ್ಬಾ ರೋಸು, ಶೀಯಾಳ ದಿವ್ಯೇತ.

ಟೈಪಾಯ್ಡು : ಟೈಪಾಯಿಡ್ ಆಯ್ಯಿಲೆ ರೋಗಿಕ 104 ಫ್ಯಾರಾನ್ ೀಟ್ ಪರ್ಯಂತ ತಾಪು ಚ್ಹಡತಾ. ಮಾತ್ತೆ ಧೂಖಿ, ಉತ್ಕಡೆ, ಪೊಟ್ಟಾ ೂಖಿ ಆನಿ ನಿಶ್ಕ್ತಿ ಇತ್ಯಾದಿ ಲಕ್ಷಣ ದಿಸ್ಸುನು ಯವಚಾಕ ಪುರೊ.

ಮಲೇರಿಯಾ : ಹೋ ಕಾಯ್ಲೊ ಆಯ್ಯಿಲೆ ರೋಗಿಂಕ ಪ್ರತಿದಿವಸು ಾಂವೊ ದಿವಸು ಸೋಣು ದಿವಸು ತಾಪು ಯತ್ತಾ. ಮಸ್ತ ಶಿಯ್ಯಾ ಡ್ಕಡೊ ಯತ್ತಾ. ಮಸ್ತ ಧಗ್ಗಶಿ ಜಾವ್ನು ಹೂಮ ಯತ್ತಾ. ಆತ್ತ

ಮಲೇರಿಯಾಕ ಪರಿಣಾಮಕಾರಿ ಜಾಲೇಲೆ ವಾಕ್ಕದ ಮೆಳ್ತಾ. ಸರ್ಕಾರಿ ಆಸ್ಪತ್ರೆಂತು ಪುಕ್ಕಟ ಜಾವ್ನು ಚಿಕಿತ್ಸಾಯಿ ಮೆಳ್ತಾ.

ಡೆಂಗ್ಯೂ ತಾಪು : ಹಾಕ್ಕಾ ಈಡೀಸ್ ಇಜಿಪ್ಟ್ ಮ್ಹಣಚೆ ಜಳಾರೊ ಕಾರಣ. ಡೆಂಗ್ಯೂ ತಾಪು ಏಕಳ್ಯಾ ತಾಕೂನು ಆನ್ನೇಕ್ಲ್ಯಾಕ ಪಸರ್ತಾ. ಆಸ್ಸ ಆಶ್ಶಿಲ ತಶ್ಶೀ ವಿಪರೀತ ಜಾವ್ನು ತಾಪು ಯವಚೆ, ಮಸ್ತ ಮಾತ್ತ್ಯಾ ಧೂಖಿ, ಮಾಂಸಖಂಡ ಆನಿ ಸಂದಾಂತು ಮಸ್ತ ಧೂಖಿ ಯವ್ಚೆ ಇತ್ಯಾದಿ ಹಾಜ್ಜೆ ಲಕ್ಷಣ.

ವಿದುಳಿ ಜ್ವರ : ಕ್ಯೂಲಿಕ್ಸ್ ಜಾತಿಚೆ ಜಳಾರಾ ತಾಕೂನು ಹೇ ರೋಗ ಪಸರ್ತಾ. ಪಾವ್ಸಾಡೀಂತು ಹಾಜ್ಜೆ ಉಪದ್ರವ ಚ್ಹಡ. ಸುರವೇಕ ಮಾತ್ತೆ ಧೂಖಿ, ಏಕದಂ ತಾಪು ಯವಚೆ, ಓಂಕಿ ಜಾವಚೆ, ತಾಪು ಚಡತಾ ವೊಚ್ಚುಚೆ, ಬೋಧ ಚುಕ್ಚೆ ಇತ್ಯಾದಿ ಹಾಜ್ಜೆ ಲಕ್ಷಣ.

ಲೆಪ್ಟೋಸ್ಪರೋಸಿಸ್ : ಬ್ಯಾಕ್ಟೀರಿಯಾಚಾನ ಪಸರ್ಚೆ ಹೇ ರೋಗ ಸಾಂಕ್ರಾಮಿಕ ನ್ಹಂಹಿ ಜಾಲ್ಯಾರಿಚಿ, ರೋಗಿಕ ಮಸ್ತ ತ್ರಾಸ ದಿತ್ತಾ. ವಿಂದೂರ, ಸೂಣೆ, ಮಾಜ್ರಾ ಮಲಾಂತು ಆಸ್ಸುಚೆ ಹೇ ಬ್ಯಾಕ್ಟೀರಿಯಾ ಪಾವ್ಸು ಆಯ್ಯಿಲೆ ತೆದ್ದನಾ ಗಟಾರಾಕ ವತ್ತಾ. ಜೋರ ಜಾವ್ನು ಪಾವ್ಸು ಆಯ್ಯಿಲ ತೆದ್ದನಾ ಗಟಾರ ಭೋರ್ನು ಉದ್ದಾಕ ರಸ್ತೇರಿ ಆಯ್ಯಿಲ ತೆದ್ದನಾ ಹೇ ಬ್ಯಾಕ್ಟೀರಿಯಾ ರಸ್ತ್ಯಾ ವಯರಿ ಯತ್ತಾ. ಆನಿ ಆಮ್ಮಿ ಖಾಲಿ ಪಾಯ್ಯಾಂತು ಚಮ್ಕಿಲಿ ತೆದ್ದನಾ ಪಾಯ್ಯಾಕ ಗಾಯು ಗೀಯು ಜಾವ್ನಾಸ್ಸಲೇರಿ, ಜಾಂವ್ಹೊ ಪಾಯು ಬೆತ್ತೂನು ಆಸಲೇರಿ ತಾಜ್ಜ ಮುಖಾಂತರ ಶರೀರಾ ರಿಗತಾ. ಹಾಜ್ಜ ಲಕ್ಷಣ ಮ್ಹಳಯಾರಿ ಮಸ್ತ ತಾಪು, ಮಾತ್ತೆಧೂಖಿ, ಪಾಟ್ಟೆಧೂಖಿ, ದೋಳೆ ತಾಂಬಡೆ ಜಾವಚೆ ಇತ್ಯಾದಿ.

ಅಶ್ಶಿಚೆ ಕೂಸ್ಸಡ, ರಾಸಾಯನಿಕ ಭರಿಲೆ ಉದ್ದಾ ದಾಕೂನು ಸಬಾರ ಆರೋಗ್ಯ ಸಮಸ್ಯೆ ಉತ್ಪನ್ನ ಜಾತ್ತಾ. ತ್ಯಾ ಖಾತ್ತಿರಿ ಅಗತ್ಯ ಮುಂಜಾಗ್ರತ ಘೇವ್ನು ಆಮಗೇಲೆ ಆರೋಗ್ಯ ಚಾಂಗ ಜಾವ್ನು ದವರೂನು ಘೆವ್ಕಾ.

* * *

ಉದಕಾ ದಾಕೂನು ಆರೋಗ್ಯ ರಾಕವಣ

ಮನುಷ್ಯಾಲೆ ಶರೀರ, ಪಶು-ಪಕ್ಷಿ, ಹೇ ಪ್ರಕೃತಿ ಸರ್ವ ಪಂಚಭೂತಾಚಾನ ನಿರ್ಮಿತ ಮ್ಹಣಚೆ ಆಮಕಾ ಪೂರಾ ಗೊತ್ತಾಸ್ಸ. ಕಶ್ಶಿ ರಾಕಡಾ ತಾಕೂನು ಕೆಲೇಲೆ ಗೊಂಬೆಚೆ ರಿಪೇರಿಕ ರಾಕ್ಕುಡ ವಾಪರ್ತಾತಿಕಿ, ತಶ್ಶಿಚಿ ಪಂಚಭೂತಾಚಾನ ತಯಾರ ಜಾಲೇಲೆ ಆಮಗೇಲೆ ಹೇ ಶರೀರ ಅನಾರೋಗ್ಯಾಕ ಪಳ್ಯಾರಿ ತಾಜ್ಜ ರಿಪೇರಿಕ ಸುಲಭ ವಾಟ ಮ್ಹಳಯಾರಿ ಪಂಚಭೂತಚಿ. ಪಂಚಭೂತ ಖಂಚ ಖಂಚೆ? ಭೂಂಯಿ, ವಾರೆಂ, ಉದ್ದಾಕ, ಉಜ್ಜೊ ಆನಿ ಆಕಾಶ. ತಾಂತು ಏಕ ಜಾಲೇಲಿ ಉದಕಾಚಾನ ಆರೋಗ್ಯ ರಾಕವಣಾಕ ಅತ್ಯಧಿಕ ಮದ್ದತ್ ಮೆಳತಾ ಮ್ಹೊಣು ಸಾಂಗಲ್ಯಾರಿ ತುಮಕಾ ಆಶ್ಚರ್ಯ ದಿಸಚಾಕ ಪುರೊ. ಜಾಲ್ಯಾರಿ ಹೇ ಸತ್ಯ. ಆಮಗೇಲೆ ಶರೀರಾಚೆ ಪೋಟ, ಆಂತ, ಮೂತ್ರಕೋಶ ಇತ್ಯಾದಿ ಅಂಗ ತಾಂತಾಂಚೆ ಕಾರ್ಯಕ್ಷಮತಾ ರಾಕ್ಕೂನು ಘೆವಚಾಕ ಉದ್ದಕ ಅತ್ಯಗತ್ಯ ಮ್ಹೊಣು ವೈದ್ಯಶಾಸ್ತ್ರ ಕಬೂಲ ಕರ್ತಾ. ಆಯುರ್ವೇದ ಪ್ರಕಾರ ಆಠ ನಮೂನ್ಯಾ ಉದ್ದಾಕ ಆಸ್ಸ ಖಂಯಿ. ತಾಂತು ಪಿವಚಾಕ ಅತಿಯೋಗ್ಯ ಮ್ಹಳಯಾರಿ ಚ್ಹೋಕ ಆಶ್ಶಿಲೆ ಪಾವ್ಸಾ ಉದ್ದಾಕ ಶ್ರೇಷ್ಠ ಮ್ಹೊಣು ಸಾಂಗಲಾ. ಪಾವ್ಸಾ ಉದ್ದಾಕ ಮೇಳ್ನಾತ್ಲೇರಿ 'ಭೌಮಜಲ' ಮ್ಹಳಯಾರಿ ನೆಲಾ ಭಿತ್ತ್ವೈಲೆ ಉದ್ದಾಕ ಪಿವಚಾಕ ವಾಪರೇತ ಖಂಯಿ. ತಾಜ್ಜ ಮೂಲ ಮ್ಹಳಯಾರಿ ಬಾಂಯಿ, ಥಂಳೆ, ನಂಯಿ, ಝುರಿ ಆನಿ ಜಲಪಾತ. ಹಾಂತು ಜಲಪಾತ ಉದ್ದಾಕ ಶ್ರೇಷ್ಠ ಖಂಯಿ. ಪೋವನಾಶ್ಶಿಲೆ (ಏಕ್ಕಾ ಕಡೇನ ರಾಬೂನಾಶ್ಶಿಲೆ) ಆನಿ ಸೂರ್ಯಕಿರಣ ಲಾಗ್ನಾಶ್ಶಿಲೆ ಉದ್ದಕ ಪಿವಚೆ ಅನಾರೋಗ್ಯಕರ ಮ್ಹೊಣು ಆಯುರ್ವೇದಾಂತು ಸಾಂಗಲಾ.

ತುಮ್ಕಾ ಆರೋಗ್ಯ ರಾಕವಣಾಕ ಹಾಂವ ಕೋರ್ನು ಅನುಭವ ಘೆತ್ತಿಲೆ ಏಕ ಪರಿಣಾಮಕಾರಿ ಚಿಕಿತ್ಸಾ ಸಾಂಗ್ತಾ. ಪ್ರತಿ ದಿವಸು ಕೋರ್ನು ಪಳೇಯಾ. ಸಕ್ಕಾಣಿಪೂಡೆ ಉಟ್ಟೈಲ ಕೂಡ್ಲೆ ಖಾಲಿ ಪೋಟ್ಟಾಂತು ಉಗ್ರ ಬೆಚ್ಚಗಾಸ್ಸುಚೆ ಜಾಂವೊ ತುಮಕಾ ಸಲೀಸಾನ ಪಿವಚಾಕ ಜಾವ್ಜೆ ತಿತ್ತುಲೆ

ಹೂನ ಆಸ್ಸುಚೆ ಸ ಲೋಟೊ ಉದ್ದಾಕ(ಸುಮಾರ ಪೌಣೆಚಾನ ಏಕ ಲೀಟರ್ ತಿತ್ಲೆ) ಪಿಯ್ಯಾತಿ. ತಾಜ್ಜ ನಂತರ ತುಮ್ಮಿ ಅರ್ಧ ಜಾಂವೊ ಏಕ ಗಂಟೊ ಸೋಣು ಕಸ್ಸಲೆ ಜಾವ್ಕಾ ಜಾಲ್ಯಾರಿಚೆ ಘೆಯ್ಯಾತಿ. ಮುಖಾರಚೆ ಏಕ ದೇಡ ಗಂಟ ಕಾಲಾಂತು ತುಮ್ಮಿ ಚ್ಹಡ ಮ್ಹಳಯಾರಿ ದೋನ ಪಂತಾ ಮೂತ್ತುಚಾಕ ವಚ್ಚುನು ಯವ್ಕಾ ಜಾತ್ತಲೆ. ಜಾಲ್ಯಾರಿ ಆರೋಗ್ಯ ರಾಕವಣ ಮಸ್ತ ಫರ್ಫೆಕ್ಟ್ ಜಾವ್ನು ಜಾತ್ತಾ. ಚ್ಹೋಕ ಉದಕಾನಿ ಆಮಗೇಲೆ ಬುದ್ಧಿ ಚುರಕ ಜಾತ್ತ ಖಂಯಿ. ಬರಪೂರ ಸೂರ್ಯಕಿರಣ ಲಾಗಚೆ ಉದಾಕ ಪಿವಚೆ ತಾಕೂನು ವಾತ-ಕಫ ದೋಷ ಕಮ್ಮಿ ಜಾತ್ತ ಖಂಯಿ. ಉದಕಾ ಚಿಕಿತ್ಸೆನ ಹೈಬ್ಲಡ್‌ಪ್ರೆಶರ್, ಅನಿಮೀಯಾ, ಸಂಧಿಂತು ಆನಿ ಮಾಂಸಖಂಡಾಂತು ಆಸ್ಸುಚೆ ಧೂಖಿ, ಪಾಶ್ವವಾಯು, ಆಂಗ ಆಯ್ಯಿಲೆ, ಮಾತ್ತೆಘೂವಾಳಿ, ಆಮ್ಲಪಿತ್ತ, ಉತ್ಕಡೆ, ಕ್ಯಾನ್ಸರ್, ಮಾತ್ತೆಧೂಖಿ, ಮೂತ್ತಾರ್ಝಾಳ, ಲ್ಯುಕುಮೀಯಾ, ಮೂತ್ತಾಚೆ ಇನ್‌ಫೆಕ್ಷನ್, ಮೂತ್ರಾಂಗಾಚೆ ಸಮಸ್ಯೆ ಇತ್ಯಾದಿ ಸಮಸ್ಯೇಕ ಪರಿಹಾರ ಮೆಳ್ತ ಖಂಯಿ. ನೈಶಿ ಬಾಹ್ಯ ಚಿಕಿತ್ಸಾ ವಿಧಾನಾಂತು ಬರ್ಫ, ಮಸ್ತ ಥಂಡ ಉದ್ದಕ, ಬೆಚ್ಚಗಾಶ್ಶಿಲೆ ಉದ್ದಕ, ಹೂನ ಉದ್ದಕ ಆಶ್ಶಿ ವಿಂಗವಿಂಗಡ ಉಷ್ಣತೇಚೆ ಉದ್ದಕ ವಾಪರ್ಯೇತ. ವಾಲ್ಲೆ ಕೆಲ್ಲಿಲೆ ಆಂವ್ಗಲೆ ಜಾವ್ಕಾ ಜಾಲೇಲೆ ಜಾಗೆಂತು ಬಾಂದೂನು, ಬೆಚ್ಚಗಾಶ್ಶಿಲೆ ಉಲನ್ ಆಂವ್ಗಲೆ ಜಾಂವೊ ಕಂಬಳಿ ಚಾಂದೂಚಾಕ 'ಪ್ಯಾಕ್' ಮ್ಹಣತಾತಿ. ತಾಪು, ಖಂಯ್ತರಿ ಉಳ್ಕಿಲ್ಯಾರಿ, ತಾಳೆ ಧೂಖಿ ಆಯಲೇರಿ, ಉಬ್ಬಸಿ, ಅಜೀರ್ಣ, ಪೊಟ್ಟಾಂತು ಬೊಕ್ಕೊ ಜಾಲಯಾರಿ, ಆಸಿಡಿಟಿ, ಮೂತ ಬಾಂದಲ್ಯಾ, ಭಷ್ಟಿಪಣಾಂತು ಚ್ಹಡ ಕಮ್ಮಿ ಜಾಲಯಾರಿ ಹೇ ಚಿಕಿತ್ಸಾ ಕೋರ್ನು ಪಳೋವ್ಯಾತ.

ಆರೋಗ್ಯ ರಾಕವಣಾ ಖಾತ್ತಿರಿ ಆಮಗೇಲೆ ಪೊಟ್ಟಾಚೆ ಅರ್ಧ ಭಾಗ ಆಹಾರ ವಸ್ತುಚಾನ, ಕಾಲ ಭಾಗ ದ್ರವಾಹಾರಾನ ಆನಿ ಉರಲೀಲೆ ಕಾಲ ಭಾಗ ವಾರೆ ಖೇಳಚಾಕ ಖಾಲಿ ದವರ್ಕಾ ಖಂಯಿ. ಮನುಷ್ಯಾಕ ವಾತ ಆನಿ ಪಿತ್ತ ದೋಷ ಚ್ಹಡ ಜಾವ್ನು "ತೃಷ್ಣಾ ರೋಗ" ಮ್ಹೊಣು

ಯತ್ತಾ ತೆದ್ದನಾ ರೋಗಿಕ ಶಾಳುದ್ದಾಕ, ಲಾವಂಚಾಚೆ ಉದ್ದಾಕ ಬರಪೂರ ಜಾವ್ನು ಪಿವ್ಯೈಕಾ ಖಂಯಿ. ದೂದ, ಸಾಕ್ಕರ ಘಾಲೇಲೆ ಉದ್ದಕ ಪಿವ್ರೋವೇತ ಖಂಯಿ.

*ಪೀಟ್ಸ್ (ಅಪಸ್ಮಾರ) ಕಾರಣಾನ ಭೋದ ಚುಕ್ಕಿಲೆ ರೋಗಿಲೆ ಪಾಟ್ಟಿಬೆಂಡಾಕ, ನಿಡಲಾಕ ಆನಿ ಮಾತ್ತೆ ಪಾವಲೇಕ ಶಾಳುದ್ದಾಕ ತಪಟೂಚೆ ತಾಕೂನು ತಾಕ್ಕಾ ಬೆಗ್ಗಿ ಜಾಗಿ ಜಾತ್ತಾ. *ಪ್ರತಿದಿವಸೂ ಮಾತ್ತೇರಿ ಶಾಳುದ್ಕ್ಯಾನ ನಾವಚೆ ತಾಕೂನು ಮಾತ್ತೆಂತು ಹೊಟ್ಟ ಜಾಯನಾ. ಆನಿ ಕ್ಯಾಸ ಉದರನಾ. *ಚ್ಹೋಕ ಆಶ್ಶಿಲೆ, ಕತ್ಕತೋನು ನಿವ್ಯೈಲೆ ಉದ್ದಾಕ ಪಿವಚೆ ನಿಮಿತ್ತ ಆಂಗಾ ಝಾಳ, ವಿಷದೋಷ, ಪಿತ್ತವೃದ್ಧಿ, ಪಿಲ್ಲಿಲೆ ನಶಾ ಮಾತ್ತೆ ಘೂವಾಳಿ ಊಣೆ ಜಾತ್ತಾ. *ನಾಂಕಾಚಾನ ರಕ್ತಸ್ರಾವ ಜಾತ್ತಾ ಆಸಲೇರಿ , ಶಾಳುದ್ಕ್ಯಾಂತು ತಿಂಬೆಲೆ ಆಂವ್ಗಲೆ ನಾಂಕಾ ವಯರಿ ದವರೂನು ಉದ್ದಾಕ ಘಾಲ್ತಾ ಆಸಲೇರಿ ರಗತ ಪೊವ್ಚೆ ರಾಬ್ತಾ.

*ತಾಪು, ಉಬ್ಬಸಿ, ಶೈತ್ಯ, ತಾಳೆಧೂಖಿ, ಖೀಳಿಯೊ ಆಶ್ಶಿಲ ವೇಳ್ಯಾರಿ ಹೂನುದ್ದಾಕ ಪಿವ್ಕಾ. * ಮಸ್ತ ತಾಪು ಆಯ್ಯಿಲೆ ವೇಳ್ಯಾರಿ ಹುಷಾರ ನಾತ್ತಿಲ್ಯಾಲೆ ನಿಡಲಾ ವಯ್ರಿ ಶಾಳುದ್ಕ್ಯಾಚೆ ಪಟ್ಟಿ ಘಾಲ್ಕಾ. ಹಾಜ್ಜೇನ ತಾಕ್ಕಾ ಆರಾಮ ಜಾವ್ಚೆ ಬರಶಿ ಮಾತ್ತೆ ಘೂವಾಳಿ ಆಸಲೇರಿ ಗೂಣ ಜಾತ್ತಾ. *ಲಾವಂಚಾಚೆ ಪಾಳ, ಚಂದನ ಆನಿ ಶುಂಠಿ ಪಿಟ್ಟಿ ಸಮ ಪ್ರಮಾಣಾರಿ ಘೇವ್ನು ಉದಕಾಂತು ಘಾಲ್ನು ಕತ್ಕತೋನು, ಗಾಳ್ಸುನು ಪಿವ್ಯೈಲ್ಯಾರಿ ಪೊರನೆ ತಾಪು ಗೂಣ ಜಾತ್ತಾ. *ಏಳಾ ಪಿಟ್ಟಿ ಘಾಲ್ನು, ತಾಪ್ಪೆಲೆ ಉದ್ದಾಕ ಥೊಡ ಥೊಡೆ ಪಿತ್ತಾ ಉರಲ್ಯಾರಿ ವೊಂಕಿ ಊಣೆ ಜಾತ್ತಾ, * ಧಂವೆ ಆಂಗಾಚೆ ವತ್ತಾ ಆಸಲೇರಿ ತಾಂದೂಲು ಧುಲ್ಲಿಲೆ (ತಾಂದುಲಿ) ದೊನ್ನಿ ಉದ್ದಾಕ ಪಿವಕಾ. * ಲ್ಹಾನ ವಯಾಂತು ಜನನೇಂದ್ರಿಯಾಚೆ ವಯರಿ ಹೂನ ಉದ್ದಾಕ ಘಾಲ್ತಾ ಆಸ್ಲೇರಿ, ವ್ಹಡ ಜಾಲ್ಲ ಮಾಗಿರಿ ತ್ಯಾ ಚರಡ ಷಂಡ ಜಾವಚೆ ಸಾಧ್ಯತ ಆಸ್ಸ. ತ್ಯಾ ಖಾತ್ತಿರಿ ಸಾನ ಚರ್ಡುವಾಂಕ ನಾಣೇತಾನಾ ಹೂನುದ್ಕ್ಯಾನ ನಾಣ್ಯೈಲ್ಯಾರಿಚೆ, ಕಡೇರಿ ಏಕ-ದೋನ ತಾಂಬಿಯೊ ಶಾಳುದ್ದಾಕ ಘಾಲಚೆ ಸಂಪ್ರದಾಯ

ಆಸ್ಸ.

* ಉತ್ಕಡೆ ಜಾತ್ತಾ ಆಸಲೇರಿ ಬಿಲ್ವಾ ಪಾನ ಆನಿ ದಾಳಿಂಬೆ ಸೋಲ ಘಾಲ್ನು ಕತ್ಕಯಿಲೆ ಉದ್ದಾಕ, ಗಾಳ್ಸುನು ಪಿವ್ಯೇತ. * ಮಸ್ತ ನೀದ, ಆಲಸ್ಯ ಆಸಲೇರಿ ಉದ್ಕಾ ಒಟ್ಟು ಮ್ಹೋವಾ ತ್ಹೂಪ ಮೆಳೋನು ಪಿವಾಕ. * ಪೆಟ್ಟು ಪೋಣು ಸುಜ್ಜಿಲೆ ಕಡೇನ ಹೂನುದ್ದಕ ಭರಲೀಲೆ ಬಾಟ್ಲಿ ದವರೂನು ಶಾಖ ದಿಲಯಾರಿ ಧೂಖಿ ಊಣೆ ಜಾತ್ತಾ. ತ್ಯಾ ಜಾಗೇರಿ ಹೂನುದ್ದಾಕ ಘಾಲಯಾರೀಚಿ ಆರಾಮ ಜಾತ್ತಾ. * ತೊಂಡಾಂತು ಪೂಳಿ ಜಾಲೇಲಿ ಜಾಲ್ಯಾರಿ ಏಕ ಕಪ್ ಉದಕಾಕ 10–12 ವಾಳಿ ಪಾನ್ನಾ ರೋಸು ಘಾಲ್ನು ಪಿಲ್ಯಾರಿ ಗೂಣ ಜಾತ್ತಾ. * ಕೋಣ್ತೆರಿ ವಿಷಸೇವನ ಕೆಲಯಾರಿ, ಕೂಡ್ಲೆ ಉದಕಾಕ ಚ್ಹಡ ಪ್ರಮಾಣಾಂತು ಮೀಟ ಸೇರ್ನುನು ಪಿವ್ಯೆಕಾ. ತೆದ್ದನಾ ವೊಂಕು ಜಾವ್ನು ವಿಷ ಬಾಯರ ವತ್ತಾ. ಆಯುರ್ವೇದಾಂತು ಹಾಕ್ಕಾ ವಮನ ಮ್ಹಣತಾತಿ.

*ಚಾಹ, ಕಾಫಿ ಶರೀರಾಕ ಚಾಂಗ ನ್ಹಂಹಿ ಮ್ಹೋಣು ಪೂರಾ ಲೋಕ ಸಾಂಗತಾತಿ. ಜಾಲ್ಯಾರಿ ದೋನ ಲೋಟೆಂ ಶಾಳುದ್ದಾಕ ಪಿಲ್ಲ ಮಾಗಿರಿ ಚಾಹ, ಕಾಫಿ ಪಿಲ್ಯಾರಿ ಶರೀರಾ ವಯರಿ ತಾಜ್ಜ ಪರಿಣಾಮು ಮಸ್ತ ಊಣೆ ಪ್ರಮಾಣಾನ ಜಾತ್ತ ಖಂಯಿ. *ಮಲಬದ್ದತೆ ಆಶ್ಶಿಲ್ಯಾನ ರಾತ್ತಿ ನಿದ್ದೆಚೆ ಪಯಲೆ ಏಕ ಲೋಟೊ ಹೂನುದ್ದಾಕ ಆಣಿ ಸಕ್ಕಾಣಿ ಉಟ್ಟೈಲ ಕೂಡ್ಲೆ ಆನ್ನೇಕ ಲೋಟೊ ಹೂನುದ್ದಾಕ ಪಿತ್ತಾ ಆಯಲೇರಿ ಹೇ ಸಮಸ್ಯೇನ ಪಾರ ಜಾವ್ಯೇತ. * ವೀರ್ಯವೃದ್ಧಿ ಖಾತ್ತಿರಿ ಉಡದಾ ದಾಳಿ, ತುಪ್ಪಾಂತು ಬಾಜ್ಜೊನು ದವರೂನು ಘೆಯ್ಯಾ ದೋನಿ ಚಮಚೊ ಪಿಟ್ಟೆ, ಏಕ ಲೋಟೊ ಉದಕಾಂತು ಘಾಲ್ನುಘೇವ್ನು ಪಿತ್ತಾ ಯೆಯ್ಯಾತಿ. * ಮೆತ್ತಿ ಪಿಟ್ಟೆ ಉದಕಾಂತು ಘಾಲ್ನು ಪಿಲ್ಯಾರಿ ಗೋಡಮೂತ ಕಮ್ಮಿ ಜಾತ್ತಾ ಮ್ಹಣತಾತಿ.

ಇತ್ಲೇಚಿ ಮ್ಹೋಣು ಸಮಜೂನಾಕ್ಕಾತಿ. ಉದಕಾ ತಾಕೂನು ಆರೋಗ್ಯ ರಾಕವಣಾಕ ಮಸ್ತ ಅವಕಾಶ ಆಸ್ಸುನು ಪ್ರತಿನಿತ್ಯ ನಿಗದಿತ ಪ್ರಮಾಣಾರಿ ಉದ್ದಾಕ ಪಿವಚೆ ಆಮ್ಮಿ ವಿಸರಚಾಕ ನಜ್ಜ. ನಾವಚೆ ಪುಸ್ಸುನು ಆರೋಗ್ಯ

ಕವಣಾ ಖಾತ್ತಿರಿಚಿ ಮ್ಹಣಚೆ ತುಮಕಾ ಗೊತ್ತಾಸ್ಸುಕ ಪುರೊ. ವಚಾಂತು ಪ್ರಮುಖ ಜಾವ್ನು ಶಾಳುದ್ಕಾ ನಾಣ, ಹೂನುದ್ಕಾ ನಾಣ, ಯ್ಯಾ ಪಾವಲೇ ನಾಣ, ಕೂರ್ಪ್ಟಾ ನಾಣ(Hip Bath) ಆನಿ ಭೆ ನಾಣ(Steam bath) ಮ್ಹೊಣು ಸಬಾರ ನಮೂನ್ಯಾಚೆ ನಾಣ ಸ್ಸ. ನಾಣಾ ತಾಕೂನು ಮೆಳಚೆ ಮುನಾಪೋ ಕಸ್ಸಲೆ ಮ್ಹಣ್ಜೆ ಖಾತ್ತಿರಿ ಕ್ಕೆ ಮಾಹಿತಿ ಕೋರ್ನು ಘೆವ್ಯಾ.

ಶಾಳುದ್ಕಾನ ನಾವ್ಚೆ ತಾಕೂನು ದೇಹಾರೋಗ್ಯ ಮೆಳ್ತಾ. ಚಾಂಗ ಟ್ಟಾ ಭೂಖಿ ಜಾತ್ತಾ. ಚಾಂಗ ನೀದ ಯತ್ತಾ. ಸುಸ್ತ ನಾಶಿ ಜಾತ್ತಾ. ವಲ ಅನಾರೋಗ್ಯ ವೇಳ್ಯಾರಿ ಶಾಳುದ್ಕಾ ನಾಣ ಆನಿ ಹೂನ ಉದ್ಕಾ ಾಣ ಪರ್ಯಾಯ (ಏಕ್ಕಾ ನಂತರ ಏಕ) ಕೊರಚೆ ತಾಕೂನು ಸೈತ ಸ್ತ ಮುನಾಪೊ ಆಸ್ಸ.

ಹೂನುದ್ಕಾನ ನಾವಚೆ ನಿಮಿತ್ತಾನ ಆಂಗಾ ಧೂಖಿ ಗೂಣ ಜಾತ್ತಾ. ರೀರ ಭಿತ್ತವ್ಯೆಲೆ ದೂಷಿತ ವಸ್ತು ವಿಸರ್ಜನೇಕ ಉಪಾಸ ಕೋರ್ನು ಾಗಿರಿ ಹುನುದ್ಕಾನ ಹೂಮ ಯವ್ಚೆ ಪರ್ಯಂತ ನಾವ್ಕಾ. ಹೂನುದ್ಕಾ ಾಣ ಚಾಮ್ಮಾಂತುಲೆ ಕೂಸ್ಸಡ ನಾಶಿ ಕರತಾ. ರಾತ್ತಿಕ ಚಾಂಗ ನೀದ ಯವ್ಚೆ ತಶ್ಶಿ ಕರತಾ.

ಮೋಜ ಪಳ್ಳಿಲೆ ತಣಾ ವಯರಿ ಜಾಂವೊ ಉದ್ದಾಕ ಪಳ್ಳಿಲೆ ಪಾತ್ರಾ ಯರಿ ಖಾಲಿ ಪಾಯ್ಯಾಂತು ಚಮ್ಕುಚೆ ತಾಕೂನು ಪಾವಲಿ ಧೂಖಿ, ಾಯ್ಯಾ ಧೂಖಿ, ಪಾಯು ಮೂಯನ ಯವ್ಚೆ ಹಾಕ್ಕ ಪೂರಾ ಚಾಂಗ ರಿಹಾರ ಮೆಳ್ತಾ. ದೋಳೆಚೆ ದೃಷ್ಟಿ ಚುರ್ಕ ಜಾತ್ತಾ. ಚಮ್ಕುನು ಜಾಲ್ಲ ಾಗಿರಿ ಸುಕ್ಕಿಲೆ ಆಂವ್ಗಲೆ ತಾಕೂನು ಚಾಂಗ ಕೋರ್ನು ಪುಸ್ಸುನು ಘೆವ್ಕಾ.

ಕೂರ್ಪ್ಟಾ ನಾಣ (Hip Bath) ಕೊರಚೆ ನಿಮಿತ್ತಾನಿ ಅಜೀರ್ಣ, ಮಲಬದ್ಧತಾ, ಉತ್ಕಡೆ, ವಾತಬಾಧಾ, ಮಾತ್ತೆಧೂಖಿ ಇತ್ಯಾದಿ ಸಮಸ್ಯೆಕ ಪರಿಹಾರ ಮೆಳ್ತಾ. ಉಭೆ (Steam bath) ನಾಣ ಕೊರಚೆ ನಿಮಿತ್ತಾನ ಶರೀರ ಹಗೂರ ಜಾತ್ತಾ. ಮಾಂಸಖಂಡಾಚೆ ಧೂಖಿ, ಸಂಧಿಧೂಖಿ ಗೂಣ

ಜಾತ್ತಾ. ನೈಶಿ ನಾಂಕ ಆನಿ ತಾಳೇಂತು ಸಮಸ್ಯೆ, ಶೈತ್ಯ, ಕಾಂಕಿ ಇತ್ಯಾ ಆಸಲೇರಿ ತೊಂಡಾ ಮೂಖಾಂತರ ಉಭ ಘೇವ್ನ, ನಾಂಕಾ ಮೂಖಾಂತ ಬಾಯರ ಸೊಡಾ. ಹೂನ ಉದ್ದಾಕ ಘೆತ್ತಾನಾ ತುಮಕಾ ಕಿತ್ಲ ಸ್ಯೆರ ಕೊರಚಾಕ ಜಾತ್ಕಿತಿತ್ಲೆ ಹೂನಾಸ್ಲುಚೆ ಉದ್ದಾಕ ಘೆಯ್ಯಾತಿ. ನಾತಲೀರಿ ಆಪಾಯ ಜಾವಚಾಕ ಪುರೊ. ಜೀವಜಲ ಜಾಲೇಲೆ ಉದ್ದಾಕ ಆರೋಗ್ಯ ರಾಕ್ಷಣಾಂತ ಕಿತ್ತುಲೆ ಸಹಾಯು ಕರ್ತಾ ಮ್ಹೊಣು ಪಳೇಲಿ ನ್ಹಂಹಿವೇ? ಹಾಂಗಾ ಹಾಂ ತುಮಕಾ ಮಸ್ತ ಥೊಡೆ ಮಾಹಿತಿ ಮಾತ್ರ ದಿಲ್ಲಯಾ.

ಉದಕಾ ದಾಕೂನು ಚಂದಾಯಿ ರಾಕವಣ

ಸೌಂದರ್ಯ ರಕ್ಷಣ ಉದಕಾ ದಾಕೂನು ಪರಿಣಾಮಕಾರಿ ಜಾವ್ನು ಕೊರ್ಯೆತ ಆನಿ ಉದಕಾ ದಾಕೂನು ಬಾಹ್ಯ ಜಾವ್ನು ತಿತ್ಲೆಚಿ ನ್ಹಂಹಿ ಅಂತರ್ಯ ದಾಕೂನು ಖಂಚೇ ಆಡಪರಿಣಾಮ(ಸೈಡ್ ಎಪೆಕ್ಟ್) ನಾಶಿ ಸೌಂದರ್ಯ ವರ್ಧನ ಕೋರ್ನು ಘೆವಚಾಕ ಜಾತ್ತಾ.

ಬಾಯ್ಲುಮನ್ಶ್ಯೆಲೆ ಮಸ್ತ ಇತ್ಲೆ ಚಾಮ್ಮಾ ಸಮಸ್ಯೇಕ ಹೂನ ಉದ್ಕಾಕ ತೊಂಡ, ಹಾತು, ಪಾಯು ಧೂವ್ನ ಘೆಪ್ಚ ತಾಕೂನು ಪರಿಹಾರ ಮೆಳ್ತಾ. ಹಾತು ಒರ್ಟಶಿ ದಿಸಲ್ಯಾರಿ ಚಿಕ್ಕೆ ಹೂನಾಸ್ಸುಚೆ ಉದ್ಕಾಕ ಥೊಡೆ ಮೀಟ ಸೇರ್ಸುನು, ತಾಂತು 10–15 ಮಿನಿಟ ಹಾತು ಬುಡ್ಡೊನು ದವರೂನು ಮಾಗಿರಿ ಕಾಳ್ಯಾರಿ, ಹಾತು ಮೋವಾಳ ಜಾತ್ತಾ. ಹಗೂರ ಬೆಚ್ಚಗಾಸ್ಸುಚೆ ಹೂನುದ್ಕಾಕ ಲಿಂಬಿಯಾ ರೋಸು ಆನಿ ಮೀಟ ಘಾಲ್ನು, ಕರಡೂನು, ತಾಂತು ಪಾಯು ದವರೂನು ಬಸಕಾ. ತಾಜ್ಜೆನ ಪಾಯು ಬೆಚ್ಚೆ ಕಮ್ಮಿ ಜಾತ್ತಾ, ಆನಿ ಪಾಯ್ಯಾ ಕೂಸ್ಸಡ ವತ್ತಾ. ಬ್ಯೂಟಿಪಾರ್ಲರಾಂತು ಸಾಮಾನ್ಯ ಜಾವ್ನುಹಗೂರ ಹೂನಾಸ್ಸುಚೆ ಉದಕಾಕ ಲಿಂಬಿಯಾ ರೋಸು, ಮೀಟ, ಡೆಟಾಲ್ ಆನಿ ಹೈಡ್ರೋಜನ್ ಪೆರಾಕ್ಸೈಡ್ ಘಾಲ್ನು ಬೋಟ ಆನಿ ಹಾತ್ಪಾಯಾಕ ಮಸಾಜ್ ಕರತಾತಿ. ಮಸ್ತ ಮಾತ್ತೆ ಕ್ಯಾಸ ಉದರತಾ ಆಸಲೇರಿ ಮೆತ್ತಿ ಉದಕಾಂತು ವಾಟ್ಟುನು, ಮಾತ್ತೆಕ ಲಾವ್ನು ಘೆವ್ಕಾ. ಉದಕಾ ದಾಕೂನು ಚಾಮ್ಮಾ ರಾಕವಣ ಸೈತ ಕೊರಚಾಕ ಜಾತ್ತಾ.

ವಿಂಗವಿಂಗಡ ಪಾನಕ

ವೈಶಾಖಾಂತು ಬರಪೂರ ಹೂಮ ಎವ್ನು ಶರೀರಾ ಭಿತ್ತವೈಲೆ ಉದ್ದಕ ಆನಿ ಲವಣಾಂಶ ಮಸ್ತ ಲುಕ್ಸಾನ ಜಾತ್ತಾ ತ್ಯಾ ಖಾತ್ತಿರಿ ವಿಂಗವಿಂಗಡ ಪಾನಕ ಕೋರ್ನು ಪಿವಚೆ ಚಾಂಗ. ತಸ್ಸಾಲೆ ಕೆಲವ ಪಾನಕಾ ವಿವರ ತುಮಕಾ ಹಾಂಗಾ ದಿತ್ತಾ ಆಸ್ಸ.

ತಾಂದ್ಲಾ ಪಾನಕ :

ಜಾವ್ಕಾ ಜಾಲೇಲೆ ಸಾಮಾನ : ಸುರೈ ತಾಂದೂಲ – 2 ಚಮ್ಚೊ, ನಾರ್ಲ್ಲಾ ಸೋಯಿ – 1/2 ಚಮ್ಚೊ, ಚಿಟ್ಕಿ ಮೀಟ ಆನಿ ರುಚೇಕ ತಕ್ಕೀತ ಗೋಡ, 3–4 ಏಳಾಸಾಂಗೆ ಪಿಟ್ಟಿ

ತಯಾರಿ ವಿಧಾನ: ತಾಂದೂಲು ಧೂವ್ನು, ತಾಕ್ಕಾ ಸೋಯಿ ಆನಿ ಮೀಟ ಘಾಲ್ನು ಘೇವ್ನು ವಾಟ್ನೂನು ಘೆಯ್ಯಾತಿ.ಜಾಯಿ ತಿತ್ತುಲೆ ಗೋಡ ಪುಡ್ಡಿ ಕೋರ್ನು ಘಾಲಾತಿ. ಏಳಾಪಿಟ್ಟಿ ಘಾಲ್ನು ಚಾಂಗ ಜಾವ್ನು ಮೊಗಚಿಯಾ. ಆನಿ ಪಿವಚಾಕ ದಿಯಾ.

ಜೀರಂ ಪಾನಕ :

ಜಾವಕಾ ಜಾಲೇಲೆ ಸಾಮಾನ : ತಾಂದೂಲು ಧುಲೇಲೆ ಉದ್ದಾಕ –3ಕಪ್, ಜೀರೆಂ : 1/2 ಚಮಚೊ, ಖಡೆ ಸಾಕ್ಕರ, ಜಾಂವೊ ಸಾಕ್ಕರ –ಜಾಯ ಜಾಲೇಲೆ ತಿತ್ಲೆ.

ತಯಾರಿ ವಿಧಾನ : ಪಯಲೆ ಪಂತಾ ತಾಂದೂಲ ಧುಲೇಲೆ ಉದ್ದಾಕ ಉಡೋವನು, ದೊನ್ನೀ ಪಂತಾ ಧುಲೇಲೆ ಉದಕಾಕ ಖಡೇ ಸಾಕ್ಕರ ಜಾಂವೊ ಸಾಕ್ಕರ ಘಾಲ್ನು ಮೊಗಚಿಯಾ. ಸಾಕ್ಕರ ಕರ್ಗಲ ಮಾಗಿರಿ ತಾಕ್ಕಾ ಜೀರೆಂ ಪಿಟ್ಟಿ ಮೆಳೋವನು, ಮೊಗಚೂನು ಪಿವಚಾಕ ದಿಯ್ಯಾತಿ.

ವಿ.ಸೂ: ಅರ್ಧ ಗಂಟೊ ಆಯ್ದನಾ ಸುತ್ಲೂ ವಾಲ್ಲೆ ಕೆಲೇಲೆ ಆಂಗ್ಟಿ ಬಾಂದೂನು ದವರ್ಲ್ಯಾರಿ ಪಾನಕ ಥಂಡ ಜಾತ್ತಾ. ವೈಶಾಖಾಂತು ಯವಚೆ ಮಾತ್ತೆಧೂಖಿ ಆನಿ ವೊಂಕಿಕ ಹೇ ಪಾನಕ ಚಾಂಗ.

ಆಮ್ಸಣಿ ಪಾನಕ :

ಜಾವಕಾ ಜಾಲೇಲೆ ಸಾಮಾನ: ಪಿಕ್ಕಿಲೆ ಆಮ್ಸಣೆ – ಏಕ ಮುಷ್ಟೆ

ತಿತ್ಲೆ. ಉದ್ದಾಕ – 4–5 ಲೋಟೊ, ಮಿರ್ರ್ಯಾಕಣ – 1/4 ಚಮಚೊ, ಗೋಡ– ರುಚೇಕ ತಕ್ಕೀತ, ಮಿಟ – ಏಕ ಚಿಟ್ಕಿ.

ತಯಾರಿ ವಿಧಾನ: ಆಮ್ಸಣಿ ಥೊಡೆ ವೇಳು ಶಾಳುದ್ದಕಾಂತು ತಿಂಬೊನು ದವರೂನು, ಮಾಗಿರಿ ಹಾತ್ತಾಂತು ಚಾಂಗ ಕೊರ್ನು ಚಿರಡೂನು ರೋಸು ಕಾಣು ಘೆಯ್ಯಾ. ಉದ್ದಾಕ ತ್ಯಾ ಘಾಲ್ನು, ಗೋಡ, ಮಿಟ ಮೆಳೋವನು ಮೊಗಚೂನು ಪಿವಚಾಕ ದಿಯ್ಯಾತಿ.

ವಿ.ಸೂ: ಥಂಡಿ ಪ್ರಕೃತೀಚೆ, ತಿಕಶೆ ಖಾತ್ತಲ್ಯಾಂಕ ಥೊಡೆ ಮಿರ್ರ್ಯಾಕಣಾ ಪಿಟ್ಟಿ ಮೆಳೋವನು ದಿವ್ಯೇತ. ಹೇ ಪಾನಕ ಪಿತ್ತಹರ,

ಖಜೂರ್ರ ಪಾನಕ :

ಜಾವಕಾ ಜಾಲೇಲೆ ಸಾಮಾನ: ಖಜೂರ್ರ – 1/4 ಕೆ.ಜಿ., ಆಮಸಣಿ ರೋಸು – 2 ಚಮಚೊ, ಜಾಯಿ ಜಾಲೇಲೆ ತಿತ್ಲೆ ಸಾಕ್ಕರ ಆನಿ 1 ಚಿಟ್ಕಿ ಮಿಟ.

ತಯಾರಿ ವಿಧಾನ: ಖಜೂರ್ರಾ ಭೀ ಕಾಣು ಉದ್ದಾಕ ಘಾಲ್ನು ಲ್ಹಾನ ಕೋರ್ನು ವಾಟ್ನೂನು ಘೆಯ್ಯಾ. ತಾಕ್ಕಾ ಆಮ್ಸಣಿ ರೋಸು ಸೇರ್ಸೂನು ಚಾಂಗ ಕೋರ್ನು ಮೊಗಚಿಯಾ. ಜಾಯಿ ತಿತ್ಲೆ ಪಾತ್ತಳ ಕೋರ್ನು ತಾಕ್ಕಾ ಸಾಕ್ಕರ, ಮಿಟ ಘಾಲ್ನು ಮೊಗಚಿಯಾ. ಜಾವಕಾ ಜಾಲ್ಯಾರಿ ಏಕ್ಡೋನಿ ಮಿರ್ರ್ಯಾಕಣಾ ಪಿಟ್ಟಿ ಸೈತ ಘಾಲ್ಯೇತ. ಹೇ ಶಕ್ತಿವರ್ಧಕ ಪಾನಕ.

ಗಸಗಸೆ ಪಾನಕ :

ಜಾವಕಾ ಜಾಲೇಲೆ ಸಾಮಾನ: ಗಸಗಸೆ – 1 ಕಪ್, ನಾರ್ಲಾ ಸೋಯಿ – 2 ಚಮಚೊ, ಗೋಡ– ಜಾಯಿ ಜಾಲೇಲೆ ತಿತ್ಲೆ, ಪರ್ಮಳಾಕ – ಏಳಾಸಾಂಗಾ ಪಿಟ್ಟಿ

ತಯಾರಿ ವಿಧಾನ: ಕಸ್ಗಸೊ ಕರಪೂನು ವಚ್ಚನಾ ತಶ್ಶಿ ಬಾಜ್ಜೋನು ಘೆಯ್ಯಾತಿ. ಮಾಗಿರಿ ಧೂವ್ನು ಸೋಯಿ ಸೇರ್ಸುನು ಲ್ಹಾನ ಕೋರ್ನು ವಾಟ್ನೂನು ಘೆಯ್ಯಾತಿ. ತಾಕ ಗಾಂಟಿಲಿ ವರಿ ಗಾಂಟೂನು ಘೆತಲೀರಿ ಜಾತ್ತಾ. ಉದ್ದಾಕ ಘಾಲ್ನು ಗೋಡ, ಏಳಾಪಿಟ್ಟಿ ಘಾಲ್ನು ಮೊಗಚೂನು ಪಿವಚಾಕ ದಿಯ್ಯಾತಿ. ಹೇ ಶರೀರಾಕ ತಂಪ ಕರತಾ.

ಮೂಗಾ ಪಾನಕ :

ಜಾವಕಾ ಜಾಲೇಲೆ ಸಾಮಾನ: ಮೂಗು – 4 ಚಮಚೊ, ನಾರ್ಲಾ ಸೋಯಿ – 1 ಚಮಚೊ, ರುಚೇಕ ತಕೀತ ಗೋಡ, ಆನಿ ಚಿಟ್ಕಿ ಮೀಟ. ಪರ್ಮಳಾಕ ಏಳಾ ಪಿಟ್ಟಿ,

ತಯಾರಿ ವಿಧಾನ: ಘುಳ್ದೀಸು ರಾತ್ತೀಕ ಮೂಗು ತಿಂಬೋನು ದವರಾ. ಹೆರ್ದೀಸು ಧೂವ್ನು, ಉದ್ದಾಕ ಕಾಣು ಧೂವ್ನು ವಾಟ್ಟೂನು ಘೆಯ್ಯಾ. ತಾಕ್ಕಾ ಸೋಯಿ, ಗೋಡ, ಮೀಟ ಘಾಲ್ನು ಲ್ಹಾನ ಕೋರ್ನು ವಾಟ್ಟೂನು ಘೆಯ್ಯಾ ರಗಡೆ ಜಾಂವ್ಪೊ ಮಿಕ್ಸಿಚಾನ ಕಾಣು ಜಾಯ ತಿತ್ಲೆ ಉದ್ದಾಕ ಸೇರ್ಸುನು, ಏಳಾ ಪಿಟ್ಟಿ ಘಾಲ್ನು, ಮೊಗಚೂನು ಪಿವಚಾಕ ದಿಯ್ಯಾತಿ. ಸಕ್ಕಾಣಿ ಪೂಡೆ ಕಸ್ಸಲೆ ಖಾವ್ಚೆ ಪಯಲೆ ಖಾಲಿ ಪೊಟ್ಟಾಂತು ಪಿಲ್ಯಾರಿ ಪಿತ್ತ ಶಮನ.

ಮೂಗಾ ದಾಳಿ ಪಾನಕ :

ಜಾವಕಾ ಜಾಲೇಲೆ ಸಾಮಾನ : ಮೂಗಾ ದಾಳಿ – 3 ಚಮಚೊ, ಜಾಯ ತಿತ್ಲೆ ಗೋಡ ಆನಿ ಚಿಟ್ಕಿ ಮೀಟ, ಪರ್ಮಳಾಕ ಏಳಾ ಪಿಟ್ಟಿ –1.

ತಯಾರಿ ವಿಧಾನ: ದೋನ್ತೀನಿ ಗಂಟೊ ವೇಳು ಮೂಗಾ ದಾಳಿ ಉದಕಾಂತು ತಿಂಬೋನು ದವರಾ. ಕಡೇರಿ ಚಾಂಗ ಕೋರ್ನು ಧೂವ್ನು ಘೇವ್ನು ಗೋಡ, ಮೀಟ, ಏಳಾಸಾಂಗ ಘಾಲ್ನು ಲ್ಹಾನ ಕೋರ್ನು ವಾಟ್ಟೂನು ಘೆಯ್ಯಾತಿ. ಜಾಯ ತಿತ್ಲೆ ಉದ್ದಾಕ ಘಾಲ್ನು, ಮೊಗಚೂನು ಪಿವಚಾಕ ದಿಯ್ಯಾತಿ.

ಆಲ್ಲೆ ಪಾನಕ :

ಜಾವಕಾ ಜಾಲೇಲೆ ಸಾಮಾನ: ದಾಡ್ಡೋನು ಘೆತ್ತಿಲೆ ಆಲ್ಲೆ(ಶುಂಠಿ) – 3 ಚಮಚೊ, ಮೀರ್ಯಾಕಣಾ ಪಿಟ್ಟಿ – 1 ಚಮಚೊ, ಲಿಂಬಿಯಾ ರೋಸು – 1ಚಮಚೊ, ಜಾಯಿ ತಿತ್ಲೆ ಗೋಡ.

ತಯಾರಿ ವಿಧಾನ: ದಾಡ್ಡೋನು ಘೆತ್ತಿಲೆ ಆಲ್ಲೆ, ಮಿರ್ಯಾಕಣಾ ಪಿಟ್ಟಿ, ಲಿಂಬಿಯಾ ರೋಸು, ಆನಿ ಗೋಡ ಘಾಲ್ನು ತಾಕ್ಕಾ ಚಾರ್ಪಾಂಚ ಲೋಟೊ ಉದ್ದಾಕ ಘಾಲ್ನು ಚಾಂಗ ಜಾವ್ನು ಮೊಗಚೂನು ಪಿವಚಾಕ ದಿಯ್ಯಾತಿ. ಜಿಬ್ಬೆ ರುಚೇಕ ಆನಿ ಗಳೊ ಕೊರಜ ಕೆಲೇಲ ತೆದ್ದನಾ ಹೇ ಪಾನಕ ಚಾಂಗ.

ಉದಕಾಚೆ ಥೊಡೆ ವಿಸ್ಮಯ ಖಬ್ಬರ

1. ಹೂನುದ್ಧ್ಕಾ ಕುಂಡ : ಭೂಂಯ್ಚೆ ಭಿತ್ತರಿ ಆಸ್ಸುಚೆ ತಾಪ್ಪಿಲೆ ಉದ್ದ್ಕಾಕ ಭೂಂಯ್ಚೆ ವಯ್ರಿ ಯವ್ನು ಹೂನುದ್ಧ್ಕಾ ಕುಂಡ ಸೃಷ್ಟಿ ಜಾತ್ತಾ. ಆನಿ ಹುನುದ್ದ್ಕಾ ಕುಂಡಾಂತುಲೆ ಉದ್ದ್ಕಾಚೆ ಉಷ್ಣತಾ ಸಾಮಾನ್ಯ ಜಾವ್ನು ಕೆದನಾಂಯಿ 50 ಡಿಗ್ರಿ ಪಶಿ ಚ್ಹಡ ಆಸ್ತಾ. ಹಾಂತುಲೆ ಕೆಲವ ಹುನದ್ದ್ಕಾ ಕುಂಡಾಚೆ ಉದ್ದ್ಕಾಂತು ಸಬಾರ ನಮೂನ್ಯಾ ಖನಿಜ ಇತ್ಯಾದಿ ಕರ್ಗ್ಲೂನು ಆಸ್ಸುಚೆ ನಿಮಿತ್ತಾನ ಹೇ ಮನುಷ್ಯಾಲೆ ಸಬಾರ ರೋಗಾಂಚೆ ನಿವಾರಣೆಕ ಸಹಕಾರಿ ಮ್ಹೊಣು ನಂಬಿಗಾ ಆಸ್ಸ. ಹಾಂತು ಗಂಧಕ ಆಸ್ಸುಚೆ ನಿಮಿತ್ತಾನಿ ಚಾಮ್ಮ ರೋಗ ಗೂಣ ಕೊರಚಾಂತು ಮಸ್ತ ಸಹಾಯು ಕರ್ತಾ. ವಿಶ್ವಾಚೆ ಸರ್ವ ಕಡೇನ ಹುನುದ್ದ್ಕಾ ಕುಂಡ ಆಸ್ಸ. ಐಸ್‌ಲ್ಯಾಂಡ್‌ಚೆ ಡೆಯಿಲ್ಡ್‌ಆರ್ಟುಂಗುವರ್ ಆನಿ ಗೀಸರ್ ಕುಂಡ, ಜಪಾನಾಚೆ ವಾಕಾಯಾಮಾ ಹುನುದ್ದ್ಕಾ ಕುಂಡ ಖ್ಯಾತ ಹುನುದ್ದ್ಕಾ ಕುಂಡ ಜಾವ್ನಾಸ್ಸತಿ. ತಾಜ್ಜ ಒಟ್ಟು ಚೀನಾ, ಕೋಸ್ಟರಿಕ, ಐಸ್‌ಲ್ಯಾಂಡ್, ನ್ಯೂಜಿಲ್ಯಾಂಡ್, ಕೆನಡಾ, ಪೆರು, ಟೈವಾನ್ ಆನಿ ಜಪಾನ್ ದೇಶಾಂತೂ ಮಸ್ತ ಹುನುದ್ದ್ಕಾ ಕುಂಡ ಆಸ್ಸ. ಆಮಗೇಲಿ ಹಿಂದೂಸ್ಥಾನಾಚೆ ಮಣಿಕರಣ್, ಬದರಿನಾಥ, ಯಮುನೋತ್ರಿ ಇತ್ಯಾದಿ ತೀರ್ಥಕ್ಷೇತ್ರಾಂತು ಹುನುದ್ದ್ಕಾ ಕುಂಡ ಆಸ್ಸ. ಕರ್ನಾಟಕಾಚೆ ಪುತ್ತೂರಚಾನ 15 ಕಿ.ಮೀ. ದೂರ ಆಸ್ಸುಚೆ ಬೆಂದೆ ತೀರ್ಥ ಸಗಳೆ ದಕ್ಷಿಣ ಭಾರತಾಂತೂ ಏಕೈಕ ಹುನುದ್ದ್ಕಾ ಕುಂಡ ಜಾವ್ನಾಸ್ಸ. ಆನಿ ಹಾಂಗಾ ನ್ಹಾಲ್ಯಾರಿ ಎಸ್ಜಿಮಾ, ಅಲರ್ಜಿ ತಸ್ಸಾಲೆ ರೋಗ ಸೈತ ಗೂಣ ಜಾತ್ತಾ ಮ್ಹಣಚೆ ನಂಬಿಗಾ ಆಸ್ಸ. ಖಂಡಿತ ಹೇ ಏಕ ನಿಸರ್ಗ ವೈಚಿತ್ರ ಮ್ಹಣಕಾ.

2. ಡೆಡ್‌ಸೀ(ಮೃತ ಸಮುದ್ರ) : ಹೇ ಇಸ್ರೇಲ್ ಆನಿ ಜೋರ್ಡಾನ್ ದೇಶಾಚೆ ಮಧ್ಯೆ ಆಸ್ಸುಚೆ ಏಕ ವಿಶಾಲ ಜಾಲೇಲೆ ಮಿಟ್ಹಾ ಸರೋವರ. ಸಮುದ್ರಾ ಮಟ್ಟಾಚಾನ ಸುಮಾರ 422 ಮೀಟರ ತೊಗ್ಗು ಆಸ್ಸ. ಹಾಂತು ಕೋಣತರಿ ದೆಂವಲೀರಿ ಬುಡ್ಡಾನಾಂತಿ. ಉದ್ದ್ಕಾ ವಯ್ರಿ ಹೊಳತಾತಿ. ಹಾಕ್ಕಾ ಕಾರಣ ಕಸ್ಸಲೆ ಮ್ಹಳಯಾರಿ ಹಾಂತುಲೆ ಉದ್ದ್ಕಾಂತು ಮಿಟ್ಹಾ ಅಂಶ(ಲವಣಾಂಶ) ಮಸ್ತ ಚ್ಹಡ ಪ್ರಮಾಣಾರಿ ಆಸ್ಸ ಖಂಯಿ.

Accn No: 004359

ತ್ಯಾ ಕಿತ್ಲೆ ಮ್ಹಳಯಾರಿ 33.7 ಪರ್ಸೆ
ಸಮುದ್ರಾ ಪಶಿ 8.6 ಪಟ್ಟ ಚ್ಹಡ ಮಿ
ಖಾತ್ತಿರಿ ಹೇ ಸರೋವರಾಂತು ಖಂಚೇ [illegible] ಜಾಲ್ಯಾರಿ ಹಾಂತುಲೆ ಲವಣಾಂಶ ಕಾರಣಾನ ಸಬಾರ ಚಾಮ್ಮಾ ರೋಗ ಗೂಣ ಕೊರಚೆ ತಾಕತ್ ಹಾಂತುಲೆ ಉದ್ಕಾಕ ಆಸ್ಸ ಖಂಯಿ. ಒಟ್ಟಾರೆ ಸಂಕ್ಷಿಪ್ತ ಜಾವ್ನು ಹೇ ಉದಕ ಪ್ರಪಂಚಾಚೆ ಆನ್ನೇಕ ಅದ್ಭುತ ಮ್ಹೊಣು ಖಂಡಿತ ಸಾಂಗುಯೇತ. .

3 ಬರ್ಮುಡಾ ತ್ರೀಕೋಣ : ಹಾಕ್ಕಾ ಸೈತಾನಲೆ ತ್ರಿಕೋಣ ಮ್ಹೊಣು ಸೈತ ಆಪೈತಾತಿ. ಹಾಕ್ಕ ಕಾರಣ ಹಾಂಗಾ ವಚ್ಚೆ ಸ್ಟೀಮರ್, ಹೇ ಪ್ರದೇಶಾ ವಯರಿ ಉಡಚೆ ವಿಮಾನ ನಿಗೂಢ ಜಾವ್ನು ಪತ್ತೊ ನಾಶಿ ಜಾತ್ತ ಖಂಯಿ. ಆನಿ ಘೆಲೇಲೆ ಶಂಬರಿ ವರ್ಷಾಂತು ಏಕ ಹಜಾರಾ ಪಶಿ ಚ್ಹಡ ಲೋಕಾಂಕ ಬಲಿ ಘೆತಲ್ಯಾ ಮ್ಹಣತಾತಿ. ಹೇ ಬರ್ಮುಡಾ ತ್ರಿಕೋಣ ಅಮೇರಿಕಾಂತು ಎತ್ತಾ. ಫ್ಲೋರಿಡಾಚೆ ದಕ್ಷಿಣ ತಲವ ಆನಿ ಪೋರ್ಟೋರೀಕೊ ಮಧ್ಯಾಂತು ಆಸ್ಸುಚೆ ಸುಮಾರ 15 ಲಾಕ್ ಚದರ ಮೈಲಿ ಪ್ರದೇಶಾಕ 'ಬರ್ಮುಡಾ ತ್ರಿಕೋಣ" ಮ್ಹೊಣು ಆಪೈತಾತಿ. ಹಾಂಗಾ ಅಶ್ಶಿ ವಿಮಾನ ಆನಿ ಸ್ಟೀಮರ್ ನಾಪತ್ತೊ ಜಾವಚಾಕ ಗಲ್ಫ್‌ಸ್ಟ್ರೀಮ್ ಕಾರಣ ಮ್ಹೊಣು ಸಾಂಗತಾಲಿ ಆಸ್ಸತಿ. ಗಲ್ಫ್ ಸ್ಟ್ರೀಮ್ ಮ್ಹಳಯಾರಿ ಸಮುದ್ರಾ ಭಿತವೈಲೆ ನಂಯಿ. ಉದ್ಕಾ ವಯರಿ ಹೋಳಚೆ ಸ್ಟೀಮರಾಕ ತಿತ್ಲೆ ನ್ಹಂಹಿಸಿ ವಯ್ರಿ ಉಡಚೆ ಸಾನ್ಸಾನ ವಿಮಾನಾಕ ತಾಂಡೂನು ಘೆವ್ಚೆ ತಿತ್ಲೆ ತಾಕತ್ತ ಹಾಕ್ಕಾ ಆಸ್ತ ಖಂಯಿ. ಕೆಲವ ತಜ್ಞ ಹೇ ಪಟ್ಟಿಕ, ಅಶ್ಶಿ ಘಟನಾ ಚಲ್ಲಾ ಮ್ಹಣಚಾಕ ಗಟ್ಟಿ ಜಾಲೇಲೆ ರೆಕಾರ್ಡ್ ನಾ ಮ್ಹಣತಾಲಿ ಆಸ್ಸತಿ. ಕಶ್ಶಿ ಜಾಂವೊ "ಬರ್ಮುಡಾ ತ್ರಿಕೋಣ" ಸಮುದ್ರಾ ಭಿತ್ತವೈಲೆ ಅದ್ಭುತ ಜಾವ್ನು ಪರಿಚಿತ ಜಾಲೇಲೆ ಮಾತ್ರ ಪಟ್ಟಿಕ ನ್ಹಂಹಿ.

ಉದ್ಕಾಚೆ ವೈಚಿತ್ರ ಇತ್ಲೆಚಿ ಮ್ಹೊಣು ಸಮಜೂಚಾಕ ನಜ್ಜ. ತ್ಯಾ ಮಸ್ತ ಆಸ್ಸ. ಆಶ್ಶಿಲೆ ಉದಕಾಂತು ಮಸ್ತ ವಾಂಟೊ ಸಮುದ್ರಾಂತೂ ಆಶ್ಶಿಲ ನಿಮಿತ್ತಾನ ಆಮಕಾ ಆನ್ನಿಕೆ 10 % ಸಮುದ್ರ ಸೋಚ್ಚಾಕ ಜಾಯನಿ. ಮ್ಹಳಮಾಗಿರಿ ಮುಖಾರಿ ತುಮ್ಮಿಚೆ ಕಲ್ಪನ ಕರಾ!

ಉದಕಾ ಖಾತ್ತಿರಿ ಘೊಡೆ ಆದ್ಗತ್ಯೋ

1. ಉದ್ಕಾ ಹುನ್ಸಾಣಿ ಉಜ್ಜೋ ಆಸ್ಸುಥಾಂಯಿ. 2. ಉದ್ದಾ ಪೀವ್ನು ಜಾತಿ ನಿಮ್ಗಿಲ್ಯಾವರಿ. 3. ಉದ್ದಾಕ ರಾಬ್ಬಿಲ ಕಡೇನ ಚಿಕ್ಕೋಲು ಆಸ್ಸ. 4. ಉವ್ವಾರಾ ಉದ್ಬಾಶೇಂ ಆಯ್ಲೆಂ ಘೆಲ್ಲೆಂ. 5. ಉದ್ಕಾ ಹೋಮು ಕೆಲ್ಯಾವರಿ. 6. ಉದ್ಕಾಂ ದಾಕ್ಕುನು ಉಜ್ಜ್ಯಾಂ ಪಳ್ಳ್ಯಾ ವರಿ. 7. ಉತ್ಕಾಂತು ಹಾಗ್ಗಿಲೆಂ ವಯ್ರಿ ಯೇನಾಶಿ ರಾಬ್ಬನಾ. 8. ಉದ್ದಾಕ ದಕ್ವನಾತ್ತಿಲ್ಯಾಕ ತೂಪ ಖಾವೈಲ್ಯಾವರಿ. 9. ಉದ್ಕಾಕ ಬಡ್ಡಿ ಮಾರ್ಲ್ಯಾರಿ ಬಡ್ಡಿ ಮಾತ್ರ ವಿಂಗಡಿ, ಉದ್ದಾಕ ಎಕ್ಕಚಿ. 10. ಉದ್ಕಾಂ ಘಾಲ್ಯಾರಿ ತಿಂಬನಾ, ಉಜ್ಜ್ಯಾಂ ಘಾಲ್ಯಾರಿ ಸಿಜ್ಜನಾ. 11. ಉವಾರಾ ಉದ್ದಾಕ, ಪಾವ್ಸಡೀ ವ್ಹಾತ ಮಸ್ತ ವೇಳು ಉರ್ನಾ. 12. ಉದ್ದಾಕ ಘಾಂಟ್ಯಾರಿ ಲೋಣಿ ಯೆತ್ವೆ? 13. ಆಂಗಾರಿ ಶೇಳ ಉದ್ದಾಕ ರಕ್ಕೈಲ್ಯಾವರಿ ಜಾಲ್ಲೆ. 14. ಮಾತ್ತ್ಯಾರಿ ಘಾಲೇಲೆ ಉದ್ದಾಕ ಪಾಯ್ಯಾರಿ ಯತ್ತಾ. 15. ತೀಳು–ಉದ್ದಾಕ ಸೋಡ್ನು ಆಯಲೊ.

ಲೋಕವೇದಾಂತು ಉದಕಾ ಖಾತ್ತಿರಿ ಆಶ್ತಿಲೆ ನಂಬಿಗಾ.

1. ಸಪ್ನಾಂತು ಉದ್ದಾಕ ಉಜ್ಜೊ ದಿಸಚಾಕ ನಜ್ಜ. 2. ಉಜ್ಜೊ ಆನಿ ಉದ್ದಾಕ ಏಕಳ್ಯಾನ ಘೇವ್ನು ವಚ್ಚುಕ ನಜ್ಜ. 3. ಪಾವ್ಸು ಆನಿ ವಾತ ಒಟ್ಟೊ ಆಯಲೀರಿ ಕುಂಕಡಾಕ ಆನಿ ಮಾಂಕಡಾಕ ವ್ಹರಡೀಕ. ನಾಂವೆ ಕಾಯಳೇಕ ಆನಿ ಕೊಲ್ಲೆಕ ವ್ಹರಡೀಕ. 4. ಬಾಂಯ್ಚೆ ಲಾಗ್ಗಿ ವಚ್ಚುಕ ನಜ್ಜ, ಮನಷಾಕ ತಾಂಡೂನು ಘೆತ್ತಾ. 5. ಥಂಳೆಕ ಬಾಯ್ಲಮನ್ಶೆಕ ಬಲಿ ದಿವ್ಕಾ. 6. ಭರಿಲೆ ಥಂಳೆ ಕಿರಡತಾ. 7. ಚಂದ್ರಮಂಡಲ ಘಾಲಯಾರಿ ಪಾವ್ಸು ಯಾನಾ. 8. ಸಪನಾಂತು ಬೊಕಡೆ ಹಿಂಡ ಪಳೇಯಲ್ಯಾರಿ ಪಾವ್ಸು ಯತ್ತಾ. 9. ಘಾತ್ರಾ ಮೂಳಾಚೆ ಬೆಬ್ಬೊ ರಳ್ಯಾರಿ ಪಾವ್ಸು ಯತ್ತಾ. 10. ಗೊರವಾನ ಮಾತ್ತೆ ಉಬೋರ್ನು ಆಕಾಶ ಹುಂಕಲ್ಯಾರಿ ಪಾವ್ಸು ಯತ್ತಾ. 11. ಹೊಳಚ್ಚೆ ಉದ್ಕಾಕ ಅನ್ಮಾಳಪಣ ನಾ. 12. ಖಂಯ್ತರಿ ವತ್ತನಾ ನಂಯಿ ಮೆಳಯಾರಿ ತಾಕ್ಕಾ ಪಾನ್ನಾವೀಡೊ ಘಾಲ್ನು ಪಾಯು ಪೊಡಕಾ. 13. ಗುರ್ಭಿಣೇಕ ಏಕ್ಟಂತ ಪೂಣಿ

ನಂಯಿ ದಾಂಟ್ಸಿಕಾ. 14. ಭಷ್ಟಿ ಜಾಲೇಲೆ ಬಾಯ್ಲಮನ್ಶೈನ ನಂಯಂತು ದೆಂವಚಾಕ ನಜ್ಜ. 15. ನಂಯಚೆ ಮೂಲ ಸೊಚ್ಚಾಕ ನಜ್ಜ. 16. ನಂಯಚೆ ಎಳೇರಿ ದೇವಳ ಆಸಲೇರಿ ಪಯಲೆ ಉದಕಾ(ಗಂಗಾ) ಪೂಜಾ ಕೋರ್ನು, ಮಾಗಿರಿ ದೇವಾಕ ಪೂಜ್ಜುಕಾ.

17. ದೇವಾಕ ಬೊಕ್ಕಡ ಕಾಂಡೂಚೆ ಪಯಲೆ ಬೊಕಡಾ ಮಾತ್ತೆ ವಯರಿ ಉದ್ದಾಕ ಪಾಪ್ಪುಡ್ಕ್ಯಾ. 18. ದೇವಾಲೆ ತೀರ್ಥ ಪಾಯ್ಯ್ಯಾನ ಮಸ್ತುಚಾಕ ನಜ್ಜ. 19. ತೀರ್ಥ ಘೆತ್ತಿಲೆ ಹಾತು ಮಾತಯಾಕ ಪುಸ್ಸಿಕಾ. 20. ಇಂಗಾಳೆ ಮಸ್ತುಚೆ ಪಯಲೆ ಇಂಗಾಳೆ ವಯ್ರಿ ಥೊಡೆ ಪೂಣಿ ತೀರ್ಥು ಘಾಲಕಾ. 21. ತೀರ್ಥ ಆಂಗಾರಿ ಘಾಲ್ನು ಘೆತಲ್ಯಾರಿ ಸೂತಕ ವತ್ತಾ. ವಾಯ್ಟು ವತ್ತಾ. 22. ಥಂಳೆ ಉದ್ದಾಕ ಕಶ್ಶಿ ಆಸಲೇರಿಚಿ ಅಳ್ಸಿಕ ಸಮಜಿನಾಶಿ ಬುಡ್ಕ್ಯಾ. 23. ಬಾಯರಿ ಬಾಯರಸರ್ಲಿ ತೆದ್ದನಾ ಭರಲೀಲೆ ಕೊಳ್ಸೊ ವ್ಹೋವ್ನು ಸುವಾಸಿನಿ ಬಾಯ್ಲಮನ್ಶೈನ ಎದಾಕ ಆಯಲೇರಿ ಚಾಂಗ.

ಗ್ರಂಥ ಋಣ

ಹೇ ಕೃತಿ ಖಾತ್ತಿರಿ ಕನ್ನಡ ಇಂಗ್ಲಿಷ್ ಭಾಷೆಚೆ ವಿಂಗವಿಂಗಡ ಕೃತಿ, ಆರೋಗ್ಯ, ಆಯುರ್ವೇದ ಕೃತಿ, ಪೇಪರ್ ಲೇಖನ, ಇಂಟರ್ ನೆಟ್ ದಾಕೂನು ಯೋಗ್ಯ ಮಾಹಿತಿ, ಚಿತ್ತರ, ಪೋಟೊ ಸಂಗ್ರಹ ಕೆಲೀಲೆ ಆಸ್ಸ. ತಾಂಗೆಲೆ ಪೂರಾ ಲೋಕಾಲೆ ಉಲ್ಲೇಖ ಕೊರಕಾ ಮ್ಹಣಚೆ ಅಪೇಕ್ಷಾ ಆಮಕಾ ಆಸಲೇರಿಚಿ ಏಕಳ್ಯಾಲೆ ನಾಂವ ಸಾಂಗೂನು ಆನ್ನೇಕ್ಳ್ಯಾಲೆ ನಾಂವ ವಿಸರಚೆ ಸಾಧ್ಯತ ಆಶ್ಶಿಲೆ ನಿಮಿತ್ತ, ಸರ್ವಾಂಕ ಹೇ ಮುಖಾಂತರ ಕೃತಜ್ಞತಾ ವ್ಯಕ್ತ ಕರತಾ ಆಸ್ಸತಿ.

ಸರ್ವಾಂಕ ದೇವು ಬರೆಂ ಕೊರೊಂ

– ಡಾ॥ ನಾರಾಯಣ ಶೆಣೈ ಕೆ, ಮಣಿಪಾಲ
– ಆರ್ಗೋಡು ಸುರೇಶ ಶೆಣೈ, ಹುಬ್ಬಳ್ಳಿ
ಲೇಖಕತ್ರಯ್ಳು

KONKA CENTRE L LORE

ಕಡೇರಚೆ ದೋನ ಉತ್ತರ

ಉದ್ದಾಕ ಸರ್ವಾಂತರ್ಯಾಮಿ. ಹೇ ಜಗಾಂತು ತೀನಿ ವಾಂಟೊ ಉದ್ದಾಕ ಏಕ ವಾಂಟೊ ನೆಲ ಆಸಲೇರಿಚಿ ಮಸ್ತ ಕಡೇನ ಉದ್ಕಾ ಜಾವ್ನು ಹಾಹಾಕಾರ ನಿತ್ಯ ನಿರಂತರ ಪಳೋವಚಾಕ ಮೆಳ್ತಾ. ಹಾಕ್ಕಾ ಕಾರಣ ಒಟ್ಟು ಉದಕಾಂತು ಪಿವಚಾಕ ಯೋಗ್ಯ ಜಾಲೀಲೆ ಉದ್ದಾಕ ಖಾಲಿ 1 ಪರ್ಸೆಂಟ್ ಮಾತ್ರ ತೇವಯಿ "ಜಲಚಕ್ರ" ಸಮ ಆಸಲೇರಿ ಮಾತ್ರ ಲಭ್ಯ. ಅತಿವೃಷ್ಠಿ, ಅನಾವೃಷ್ಠಿ ವೇಳ್ಯಾರಿ ತಾಂತುಯಿ ಚ್ಹಡ ಕಮ್ಮಿ ಜಾವ್ನು ತ್ಯಾ ಜನಜೀವನ ವಯ್ರಿ ಮಸ್ತ ಬೀಕರ ಪರಿಣಾಮ ಆಸ್ಸ ಕರ್ತಾ. ತ್ಯಾ ಕಾರಣಾನ ಆಮ್ಮಿ ರೂಕು ಕಾಂಡ್ಚೆ, ಗಣಿ ಇತ್ಯಾದಿ ಕಾರಣಾನ ಭೂಂಯಿ ತರೂಚೆ, ಶಬ್ಧ ಮಾಲಿನ್ಯ, ವಾಯು ಮಾಲಿನ್ಯ, ಜಲಮಾಲನ್ಯ ತಾಕೂನು ಪರಿಸರ ಮಾಲಿನ್ಯ ಕೊರಚೆ ಸೊಡಕಾ.

ಉದಕಾ ಮಹತ್ವ ಪುರಾಣ, ಧರ್ಮ ಗ್ರಂಥಾಂತೂ ಸೈತ ಸಾಂಗಿಲೆ ಆಸ್ಸ. ಜಲಾಕ ಆಮ್ಮಿ ದೇವು ಮ್ಹೊಣು ಪೂಜ್ಜಿತಾತಿ. ಆನ್ನೇಕ ಬಗಲೇನ ದಿವ್ಕಾ ಜಾಲೀಲೆ ಮಾನ ದೀನಾಸಿ ವ್ಯರ್ಥ ಕರತಾತಿ. ಹಾಜ್ಜೆನ ತ್ರಾಸ ಜಾವಚೆ ಜೀವಜಗತ್ತಾಕ. ನೈಶಿ ಹಾಜ್ಜೇನ ಮುಖಾರಚೆ ಆಮಗೇಲೆ ಜನಾಂಗಾಕ ಚ್ಹೊಕ ಉದ್ದಾಕ ಮೇಳ್ನಾಶಿ ವಚ್ಚುಕ ಪುರೊ. ಹೇ ಪ್ರಕೃತೀಂತು ಖಂಚೇಯಿ ಪರಿಪೂರ್ಣ ನ್ಹಂಹಿ. ಏಕಳ್ಯಾಕ ಆನ್ನೇಕ್ಲ್ಯಾನ ಅವಲಂಬೂನು ಆಸ್ಸುಕಾ. ತ್ಯಾ ಜೀವಚಕ್ರ ತುಂಟ್ಲೆ ಮ್ಹಳಯಾರಿ ಕೋಣೆಯಿ ಸುಖ-ಸಮಾಧಾನಾನಿ ವಾಂಚುಕ ಜಾಯನಾ. ಹೇ ಆಮಿ ಸಮಜೂನು ಉದ್ದಕ ವ್ಯರ್ಥ ಕೊರಚೆ, ಕೂಸ್ಸಡ ಕೊರಚೆ ತತ್‌ಕ್ಷಣ ರಾಬೋವ್ಕಾ. ಉದಕಾ ಖಾತ್ತಿರಿ ಬರೋವ್ಕಾಕ ಘೆಲಯಾರಿ ಆನ್ನಿಕೆ ಮಸ್ತ ವಿಷಯು ಆಸಲೇರಿಚಿ ವಾಚಕಾಂಕ ತಾಜ್ಜೆ ಏಕ ಸಾನ ಒಳಕ ಕೋರ್ನು ದಿವ್ಕಾ ಮ್ಹಣಚೆ ಸದುದ್ದೇಶಾನ ಕೊಂಕಣಿಂತು ಹೇ ಸಾನ ಕೃತಿ ತುಮಗೇಲೆ ಹಾತ್ತಾಕ ದಿತ್ತಾ ಆಸ್ಸ. ಹೇ ವಾಜ್ಜುನು ಥೊಡೆ ಲೋಕಾನಿ ಪೂಣಿ ಉದ್ದಾಚೆ ಮಹತ್ವ ಕಳೆಯಾರಿ ಆಮಗೇಲೆ ಪ್ರಯತ್ನ ಸಾರ್ಥಕ ಮ್ಹೊಣು ಸಮಜತಾ.

ಉದಕಾ ಒಟ್ಟು ಥಂಳೆ, ನಂಯಿ, ಬಾಂಯಿ ಸೈತ ಉರೋವ್ಕಾ. ನಾತಲೀರ ಜಲಚಕ್ರ ನಿಮಿತ್ತ ಯವಚೆ ಉದ್ದಾಕ ಧೋರ್ನು ದವರೂನು ಘೆವ್ಚೆ ಕಶ್ಶಿ? ರೂಕು, ಜಾಡ ಆಸಲೇರಿ ಮಾತ್ತಿಯಾಚೆ ಸವಕಳಿ ಜಾಯನಾ. ಆಮಗೇಲೆ ಶ್ರೇಯಸ್ಸಾ ಖಾತ್ತಿರೀ ಆಸ್ಸುಚೆ ಪ್ರಕೃತಿಚೆ ಸರ್ವ ವಸ್ತು ನಾಶ ಕೋರ್ನು ಮನುಷ್ಯಾನ ಆಪಣಾಲೆ ಪಾಯ್ಯಾರಿ ಆಪಣಾನ ಪಾತ್ತೋರು ವ್ಹೋವ್ನು ಘಾಲ್ನು ಘೆವಚೆ ಸಮವೇ? ವಿಚಾರ ಕೊರ್ಯಾ. ಉದಕಾಕ ಸಂಮಾನ ದಿವಚೆ ಶಿಕ್ಕುಂಯಾಂ.

– ಆರ್ಗೋಡು ಸುರೇಶ ಶೆಣೈ

H359
Ron
NAR

14. ರೀಣ ಕೋರ್ನ್ಯ ಜಾಲ್ಯಾರಿಚಿ ತ್ತೂಪ ಖಾವಕಾವೇ? (ಮಕ್ಕಳ ಕತೆಗಳು)
ಲೇ : ಆರ್ಗೋಡು ಸುರೇಶ ಶೆಣೈ, 2011 ರೂ. 50/-

15. ವಾಕ್ದಾ ಝಾಡ್ನ (ವಿವಿಧ ಔಷಧಿಯ ಸಸ್ಯಗಳ ಮಾಹಿತಿ)
ಲೇ : ರಾಮಚಂದ್ರ ಎಮ್.ಶೇಟ್, ಶಿರಸಿ 2011 ರೂ. 50/-

16. ಪರಬೆಂ ರಾಂದಪ (ಅಡುಗೆ ಪುಸ್ತಕ)
ಲೇ : ಶ್ರೀಮತಿ ಪ್ರಭಾ ಸುರೇಶ ಶೆಣೈ 2011 ರೂ. 50/-

17. ಕಾವ್ಯ ಪ್ರಭಾ (ಕೊಂಕಣಿ ಕವನ ಸಂಕಲನ) 2011 ರೂ. 50/-
ಸಂಪಾದಕ : ಶ್ರೀ ನಾಗೇಶ ಅಣ್ವೇಕರ, ಕಾರವಾರ

18. ಅಶ್ಶಿ ಜಾವಚೇ ಆಸ್ಸ. (ಸತ್ಯ ಘಟನೆಗಳ ಆಧಾರದ ಕತೆಗಳು)
ಲೇ : ಆರ್ಗೋಡು ಸುರೇಶ ಶೆಣೈ 2011 ರೂ. 50/-

19. ಗಂಗೇಚಾ ಯಮುನೇಚ್ಯೈವ...(ನೀರಿನ ಬಗ್ಗೆ ಕೃತಿ)
ಲೇ : ಡಾ॥ ನಾರಾಯಣ ಶೆಣೈ, ಮಣಿಪಾಲ ಹಾಗೂ
ಆರ್ಗೋಡು ಸುರೇಶ ಶೆಣೈ 2011 ರೂ. 50/-

20. ಆಮಗೇಲೆ ಪರಭ (ಹಬ್ಬಗಳ ವಿಶೇಷತೆ)
ಲೇ : ಆರ್ಗೋಡು ಸುರೇಶ ಶೆಣೈ 2011 ರೂ. 50/-

ನಾವು ಈ ಹಿಂದೆ ಪ್ರಕಟಿಸಿದ ಕೃತಿಗಳು

21 ಎಕ್ಕಾ ಹೆಜ್ಜೆ (ಕೊಂಕಣಿ ಕಥಾ ಸಂಕಲನ)
ಲೇ : ಆರ್ಗೋಡು ಸುರೇಶ ಶೆಣೈ. 1989 ಪ್ರತಿ ಲಭ್ಯವಿಲ್ಲ

22 ಧಾರವಾಡ ಜಿಲ್ಲಾ ಹೋಟೆಲ್ಸ್ ಡೈರೆಕ್ಟರಿ ಪ್ರತಿ ಲಭ್ಯವಿಲ್ಲ
ಭಾಗ -1, (1990)ಸಂ. ಆರ್ಗೋಡ ಸುರೇಶ ಶೆಣೈ

23. ಕೊಂಕಣಿ ವೃತ್ತಿ-ವ್ಯಾಪಾರಸ್ಥರ ಡೈರೆಕ್ಟರಿ – 2000.
ಸಂ. ಆರ್ಗೋಡು ಸುರೇಶ ಶೆಣೈ ಪ್ರತಿ ಲಭ್ಯವಿಲ್ಲ

24. ಕಾವ್ಯ ಸಂಗಮ (ಕನ್ನಡ ಕವನ ಸಂಕಲನ)
(1994) ಸಂ. ಆರ್. ಎಂ. ಪಾಟೀಲ ಪ್ರತಿ ಲಭ್ಯವಿಲ್ಲ

25. ಕನ್ನಡ ಯಕ್ಷಗಾನ ಪ್ರಸಂಗ ಪುಸ್ತಕ -1 (2012) (ಭೀಷ್ಮಾರ್ಜುನರ ಕಾಳಗ & ಲವಕುಶರ ಕಾಳಗ) ಸಂಗ್ರಹ : ಸದಾನಂದ ಶೆಣೈ, ಆರ್ಗೋಡು

ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ ತನ್ನ ರಜತ ಮಹೋತ್ಸವದ ನೆನ ಗಾಗಿ ಹಾಕಿ ಕೊಂಡಿರುವ "ಕೊಂಕಣಿ ಸಾಹಿತ್ಯ ಸೃಷ್ಟಿ" ಯೋಜನೆಯಲ್ಲಿ ಬರಹಗಾರರಾಗಿ, ವಾಚಕರಾಗಿ ನೀವೂ ಪಾಲ್ಗೊಳ್ಳಿ

ಹೆಚ್ಚನ ಮಾಹಿತಿಗಾಗಿ ಸಂಪರ್ಕಿಸಿರಿ : 9242539776 (ಆರ್ಗೋಡು ಸುರೇಶ ಶೆಣೈ)

“ಸರಸ್ವತಿ ಪ್ರಭಾ” ಕೊಂಕಣಿ ಮಹಿನ್ಯಾಳ್ಯಾಚೆ 20 ವರ್ಷಾಂಕ 20 ಕೊಂಕಣಿ ಪುಸ್ತಕ

ಯೋಜನೇಚೆ ಗೌರವ ಪೋಷಕ

ಡಾ॥ ಪಿ. ದಯಾನಂದ ಪೈ, ಬೆಂಗಳೂರು

ಖಂಚೇಯಿ ಮಹಾಕಾರ್ಯ ಜಾವ್ಕಾ ಜಾಲ್ಯಾರಿ ದೇವಾಲಿ ಕೃಪಾ, ಮ್ಹಾಲ್ಗಡ್ಯಾಲೆ, ಮಹಾಮಹಿಮಾಲೊ ಸಹಾಯು, ಆಶೀರ್ವಾದು ಜಾವ್ಕಾ ಮ್ಹಣತಾತಿ. ತಶ್ಶಿ ಹಾಂವೆ 'ಸರಸ್ವತಿ ಪ್ರಭಾ'ಕ ವೀಸ ವರ್ಷ ಭರಲೀಲೆ ಉಡ್ಗಾಸಾಕ **ಕೊಂಕಣಿಂತು** 20 ಪುಸ್ತಕ ಪ್ರಕಟ ಕೊರ್ಕಾ ಮ್ಹೋಣು ಬಾಯ್ರಿಸೋರ್ನು ಹೇ ಯೋಜನೇಕ “ಗೌರವ ಮಹಾ **ಪೋಷಕ**” ಜಾವ್ಕಾ ಮ್ಹೋಣು ಮಾಗ್ಣಿ ಕೆಲೇಲ ತೆದನಾ ತಾಕ್ಕಾ ಒಪ್ಪಿಗಾ ದಿಲೇಲೆ ಮಹಾ ದಾನಿ ಡಾ॥ ಪಿ. ದಯಾನಂದ ಪೈ, ಬೆಂಗಳೂರು, ಹಾನ್ನಿ ಸಮಗ್ರ ಜಿ.ಎಸ್.ಬಿ. ಸಮಾಜಾಕ ಭೂಷಣಪ್ರಾಯ ಜಾವ್ನಾಸ್ಸತಿ. ಡಾ॥ ಪೈಮಾಮು ಕರ್ನಾಟಕದಾದ್ಯಂತ ಹೋಡ ಪ್ರಮೋಣಾರಿ 'ರಿಯಲ್ ಎಸ್ಟೇಟ್' ಬಿಜಿನೆಸ್ ಕರತಾತಿ. ಹಾನ್ನಿ ಬೆಂಗ್ಳೂರಾಂತು ಹೋಡ ಪ್ರಮಾಣಾಚೆ 'ಲ್ಯಾಂಡ ಬ್ಯಾಂಕ' ಸ್ಥಾಪನ ಕೆಲ್ಯಾ. ಸಬಾರ ಖಾಸಗಿ ಆನಿ ಪಬ್ಲಿಕ್ ಲಿಮಿಟೆಡ್ ಕಂಪನೀಂತು ನಿರ್ದೇಶಕ ಜಾವ್ನೂ ಆಸ್ಸತಿ. ಮ್ಹಹಿಶಿಂ ಸ್ಕೂಲ್ಸ, ಹೋಟೆಲ್ಸ್, ಹಾಸ್ಪಿಟಲ್ಸ್, ಇನ್ಶೂರೆನ್ಸ್, ಲೀಸಿಂಗ್ ಆನಿ ಫೆನಾನ್ಸ್, ಕಂಜೂಮರ್ ಪ್ರೋಡೆಕ್ಟ್ ಇತ್ಯಾದಿ ವಿಂಗ ವಿಂಗಡ ಸಭಾರ ಕ್ಷೇತ್ರಾಕ ಸೇವಾ ಪಾವ್ಯೆತಾ ಆಸ್ಸತಿ.

ಹಾನ್ನಿ ಅಸಂಖ್ಯಾತ ಸಂಘ-ಸಂಸ್ಥ್ಯಾಂತು ಅಧ್ಯಕ್ಷ ಆದಿ ಉನ್ನತ ಸ್ಥಾನಾರೀ ಸೇವಾ ಪಾವ್ಯೆತಾ ಆಸ್ಸತಿ. ಶ್ರೀ ದಯಾನಂದ ಪೈ ಮಾಮ್ಮಾನ ಅಮ್ಮುಕೆ ಕಾರ್ಯಾಂಕ ದೇಣಿಗಾ, ಸಹಾಯು ದೀನಿ ಮ್ಹೋಣು ಸಾಂಗ್ಚೆ ತಶ್ಶೀ ನಾ. ದೇವಳ-ಧಾರ್ಮಿಕ ಕಾರ್ಯಾಂಕ ಧೋರ್ನು ಶಿಕ್ಷಣ, ಆಸ್ಪತ್ರೆ, ವೃದ್ಧಾಶ್ರಮ, ಅನಾಥಾಲಯ, ಕಲ್ಯಾಣ ಮಂಟಪ ಆದಿ ಜನೋಪಯೋಗಿ ಕಾರ್ಯಾಂಕ ಸಬಾರ ಕೋಟಿ ರೂಪಯ ದಾರಾಳ ಜಾವ್ನು ದಾನ ದೀವ್ನು 'ದಾನ ಶೂರ' ಮ್ಹಣ್ಚೆ ಅನ್ವರ್ಥಕ ನಾಂವಾಕ ಪಾತ್ರ ಜಾಲ್ಲಿಂತಿ. ಹೇ ಅಭಿಮಾನ ವಿಷಯು.

ಆವಯ ಭಾಷ ಕೊಂಕಣೀಚೆ ಅಭಿವೃದ್ಧಿಕ ದಾನಿ ಡಾ॥ ಪೈ ಮಾಮ್ಮಾನ ಅಪಾರ ಪ್ರಮಾಣಾನ ಸಹಾಯು ದಿಲ್ಯಾ. ಮಂಗಳೂರಾಂತು **'ಕೊಂಕಣಿ ಭವನ'** ಬಾಂಚೆ ಖಾತ್ತಿರ ಏಕ **ಕೋಟಿ ರೂಪಯ**, ವಿವಿಂಗಡ ಜಿ.ಎಸ್.ಬಿ. ಸಮಾಜ ಮಂದಿರ, ದೇವಳ ಬಾಂಚಾಕ ಕೋಟಿಗಟ್ಲೆ ರೂಪಯ, ಶ್ರೀ ಕಾಶೀಮಠಾಕ ಜನಾಭಿವೃದ್ಧಿ ಚಟುವಟಿಕಾ ಚಲ್ಯೆಚಾಕ ಏಕ ಕೋಟಿ ರೂಪಯ.. ಅಶ್ಶಿ ಸಾಂಗ್ತಾ ಫೆಲಿಯಾರಿ ತಾಕ್ಕ ಅಂತ್ಯ ಮ್ಹೋಣು ನಾ.

ಹಾನ್ನಿ ಕೆಲ್ಲೆಲೆ ಮಹಾದಾನಾಕ ರಾಜ್ಯಾದ್ಯಂತ ಹಾಂಕಾ ಅಪಾರ ಸನ್ಮಾನ, ಪ್ರಶಸ್ತಿ, ಪುರಸ್ಕಾರಾಯಿ ಪಾವಲಾ. ಜಾತಿ-ಪಾತಿ ಲ್ಯಾಕ ಧರ್ನಾಶಿ ಸರ್ವಾನ ಹಾಂಕಾ ಗೌರವ ದಾಖಯಲಾ.

'ಸರಸ್ವತಿ ಪ್ರಭಾ **ಕೊಂಕಣಿ** ಮಾಸಿಕಾಕ 20 ವರ್ಷ ಭರಿಲೆ ವೇಳ್ಯಾರಿ 20 **ಕೊಂಕಣಿ** ಪುಸ್ತಕ ಪ್ರಕಟ ಕೋರ್ನು ಭಾಷಾಭಿವೃದ್ಧಿಕ ಕಿಂಚಿತ್ ಸೇವಾ ಪಾವ್ಯೆಚೆ ಆಮ್ಗೆಲೆ ಪ್ರಯತ್ನಾಕ ತಾನ್ನಿ 'ಗೌರವ ಮಹಾ ಪೋಷಕ' ಜಾವ್ನು ಪ್ರೋತ್ಸಾಹ ದಿಲೇಲೆ ಖಾತ್ತಿರಿ ತಾಂಕಾ ಹಾಂವ ಆಭಾರಿ ಆಸ್ಸ.

- ಆರ್ಗೋಡು ಸುರೇಶ ಶೆಣ್ಯೆ, ಪ್ರಕಾಶಕು.